

ಪ್ರತಿಕ್ರಿಯೆ

ಶಿವಕೀರ್ತಿ ರಂಗಸೂಧನ್



M. S. Veleshparathy
Pettur

M.S.Gowda
I B 20 HSC L
Bokarao

ರುಕ್ತಿಣಿ

—ಮಾನಿಸಕೆರಿ ರಂಗನಾಥನ್

ಪ್ರಕಾಶಕರು:
ಹೇಮಂತ ಸಾಹಿತ್ಯ
ಭಾಷ್ಯಂ ರಸ್ತೆ: ಬೆಂಗಳೂರು-2

ಕ್ರಿಷ್ನಾಕ ಸಾಹಿತ್ಯ ಸ್ಕೃತಿ: ೫೪,
ದೇಶಿಕ ಮುದ್ರಣ, ದಿಸೆಂಬರ್ ೧೯೫೫.

OCR - D

② Mavinakere Ranganathan B. A.

೮೯೪.೪೪ ೩೦೧

RAN No 5

ಕಥಾ ಜಾಹೀನ

ಚೆಲೆ: ಎರಡು ರೂಪಾಯಿಗಳು

ಮುದ್ರಕರು:

ಸಹ್ಯಾದಾರಾಯಣ ಪ್ರೇಸ್
ಭಾವ್ಯಂ ಪ್ರೇಸ್ ಚೆಂಗಳೂರು-೨

ಅಪ್ರಸಂಗ

ವ್ಯಾತೋಂಶೀಯವರಿಗೂ ;

ಪಿರಿಯ ಅಣ್ಣಂದಿರಾದ

ವಿದ್ವಾಂ ಎಸ್. ಶೇಷಾದಿ,

ಎಸ್. ರಾಮಪ್ರಸಾದ್, F. F. I. I.

ಎಸ್. ಸುಂದರರಾಜನ್, B Sc

ಅವರುಗಳಿಗೂ ಈ ಕೃತಿ ಅರ್ಥಿತ.

—ರಂಗು

ಒಂದು ಪತ್ರ

ಜಯನಗರ

ಪ್ರಯ ಮಾವಿನಕೆರೆ,

೦೭-೦೭-೧೯೬೫

ನಿಮ್ಮ ಕಥಾಸಂಕಲನದ ಮುದ್ರಿತ ಕಾಳಿಗಳು ಕ್ಯಾ ಸೇಂವೆ. ಅಂತೊ ಯುವಕ ಮಾವಿನಕೆರೆ ರಂಗನಾಥರ ಸಣ್ಣ ಕಡೆಗಳ ದೊಡ್ಡ ಸಂಗ್ರಹವೇ ಹೊರಬಿಇಂತ್ತಿದೆ! ಸಂತೋಷ!

ಅಲ್ಲೀ, ಕಥಾಸಂಗ್ರಹಕ್ಕೆ ಸಾಮಾನ್ಯವಾಗಿ ಪ್ರಥಮ ಶಫೀಯ ಹೈಸರನ್ನೋ ಕೊನ್ನೆಯದರ ಶಿರೋನಾಮೆಯನ್ನೋ ತಲೆಕಟ್ಟಾಗಿ ಇಡುತ್ತಾರೆ. ‘ಅಂತಃಕರಣ’ ಗಂಭೀರವೆನ್ನು ಸಿತೀನ್ನೋ. ‘ನಾನಿನ್ನ ಬರಿಯಲಾರೆ.....’ ಅಮಂಗಳಕರ ಎಂದುಕೊಂಡಿರೇನ್ನೋ. ರುಕ್ಕಿಂದಿ ಸೊಗಸಾದ ಹೈಸರೀ. ಆ. ನ. ಕ್ಯಾ ಕಾದಂಬರಿಯೋಂದರ ಹಲವು ಸಹಸ್ರ ಪ್ರತಿಗಳು ಅದನ್ನು ಉಗಾಗಲೇ ಜನಪ್ರಿಯಗೊಳಿಸಿವೆ. ನನ್ನದು ಕಾದಂಬರಿಯಲ್ಲ,—ಕಥಾಸಂಕಲನ ಎನ್ನ ಬಹುದು ನೀವು. ಆದರೂ.....

ಟೀಕೆಯಿಂದಲೇ ಕಾಗೆದ ಆರಂಭಿಕದೆ ಎಂದುಕೊಂಡಿರಾ? ನನ್ನ ಸ್ನೇಹಕ್ಕೆ ತೆರಬೇಕಾಗುವ ಬೀಳಿ ಇದು!

ನೀವು ರಂಜಕ ಕತೆಗಳ ಕರ್ತೃ, ಹೀದಿನ ಸಂಪ್ರದಾಯದವರು— ಎನ್ನುಲೇ? ಆಥವಾ, ಹೀದೆ ರೀತಿಯಿಂದ ಬರೆಯುವ ಈ ಮೀಳಿಗೆಯವರೆ— ಎಂದು ಕರೆಯಲೇ? ನೀವು ಇದೂ ಇಲ್ಲ, ಇದೂ ಇಲ್ಲ. ಆಥವಾ, ಇದೂ ಹೌದು, ಇದೂ ಹೌದು.

ಜೆಳತಿನ ಒಳ್ಳೆನ್ನು ಉಳಿಸಿಕೊಂಡು ಹೊಸತನ್ನು ಅವಿಷ್ಯರಿಸುವ ಬೆಳವಣಿಗೆಯ ಗುಣ ಇವುಲ್ಲದೆ. ದಯವಿಟ್ಟು ಇದನ್ನು ಉಳಿಸಿಕೊಂಡು ಬಿನ್ನಿ. ಹೊಸ ಪ್ರಯೋಗಗಳನ್ನು ಮಾಡಿದರೆ ಮಾತ್ರ ಸಣ್ಣ ಕತೆ ಬಾಳುತ್ತದೆ. ಸಾಹಿತ್ಯಕ್ಕೆ ರಾಷ್ಟ್ರೀಯ ಗುಣಗಳಿಧ್ವರೂ (ನೀಲದ ವಾಸನೆ) ರಾಸಾಯನಿಕ ಗೊಬ್ಬರ ಇಂಬಾಗಲೂ ಅಂತರೆ ರಾಷ್ಟ್ರೀಯವೇ. ಲೋಕದ ಎಲ್ಲ ಸಾಹಿತ್ಯವೂ ನಮ್ಮೇದೇ.

ನಿತ್ಯನೂತನವಾದ ಶ್ರೀಂಗಿಕ ವಿವರಗಳಲ್ಲಿ ನಿಮಗೆ ಅಸ್ತ್ರಿ ಎನ್ನ ಬಹುದೇ? (ವಿವರಾಸಕ್ತರು ನೀವು!) ಇತರ ಬಗೆಯ ಕತೆಗಳನ್ನು ನೀವು ಬರೆದಿಲ್ಲ ಎಂದಲ್ಲ. ಇಲ್ಲ ಅರಿಸಿಕೊಂಡಿರುವ ಕತೆಗಳಲ್ಲಿ ಹೆಚ್ಚಿನವು ಅಂಥ ವಸ್ತುವನ್ನೇ ಒಳಗೊಂಡಿರುವುದರಿಂದ, ಕಾಮನ ಬಣ್ಣ ಇಲ್ಲಿ ಪ್ರಧಾನವಾಗಿದೆ. (ಕಾಮಾನೆ ಎನ್ನುತ್ತೀರಿ ನೀವು. ಯಾಕೊ?)

ಅವಿವಾಹಿತ ಕತೆಗಾರ ಇವ್ವನ್ನೆಲ್ಲ ಬರೆಯಬಲ್ಲನೇ ಎನಿಸುತ್ತದೆ ನಲ್ಲಿತ್ತು ದಾಟಿರುವ ನನ್ನಂಥವರಿಗೆ. ನಿಮ್ಮ ವರ್ಷಾಧಿನಲ್ಲಿ ನಾವೇನು ಬರೆದವೇ ನೇನಪಿಲ್ಲ! ಮರೆವು; ಲೋಕದ ಅಮೂಲ್ಯ ಸಂಪತ್ತಿಗಳಿಂದು.

ಸಮಾಧಾನದ ವಿವರವೆಂದರೆ ನಿಮ್ಮ ಶ್ರೀಂಗಾರ ಅಸಹ್ಯವೇನ್ನಿಸುವುದಿಲ್ಲ. ರಸಿಕರಿಗೆ ಅದು ಚೈತಣವಾಗುತ್ತದೆ. ರಸಿಕರಲ್ಲದವರನ್ನು ಮೈ ಮುಟ್ಟು ಎಚ್ಚರಿಸುತ್ತದೆ.

ಸೂಕ್ತಜೀವಿಗೂ ಅಳುಬುರುಕಟನಕ್ಕೂ ಸ್ವಲ್ಪ ನಂಟು. ನನ್ನ ಇನು ಭವ ಹೀಗೆ ಹೇಳುತ್ತದೆ: ಮೃದುವಾದ ಹೃದಯವನ್ನು ಯಾವಾಗಲೂ ಉಕ್ಕಿನ ಕವಚದೊಳಗೇ ಇಡಬೇಕು. ನಾನು ಬಲ್ಲಿ: ನಿಮ್ಮ ಅಂತಃಕರಣ ನಿಮ್ಮಲವಾಗಿದೆ. ಆ ಕಾರಣದಿಂದಲೇ ಮಾನವಿಯ ನೆಲೆ ನಿಮ್ಮಲ್ಲಿನ ಕೃತಿಗಳಲ್ಲಿ ಪ್ರಧಾನವೇಸಿದೆ. ಬರಹಗಾರ ಮಾನವಕೆರೆಯ ಭವಿತವ್ಯದ ದೃಷ್ಟಿಯಿಂದ ಇದು ಮಹತ್ವದ್ದು.

ಸಾಯಂದಿದ್ದರೇನು? ‘ಅಂತಃಕರಣಕ್ಕೆ ನೇಣು ಚಿತ್ತ’ ಎನ್ನುತ್ತಿರು. ಎಂತಹ ಹೃದಯಸ್ವರ್ತಿಯಾದ ಮಾತು!

ನಿಮ್ಮಲ್ಲಿ-ನಿಮ್ಮ ಬರೆವಣಿಗೆಯಲ್ಲಿ ನಾನು ಕಂಡು ಶಿಂಡಿರುವ ಇನ್ನೊಂದು ಮಹತ್ವ ಗುಣ ಆಗ್ರಹ ಮನೋಭಾವ. ಅನ್ಯಾಯವನ್ನು ಕಂಡು ಬಹಳವಾಗಿ ರೋಸುತ್ತಿರು. ಒಳ್ಳೆಯಂದೇ. ಮಾನವ ನಾಗರಿಕತೆಯಲ್ಲಿ ಸಾಮಿರ ವರ್ಣ ಹಳೆಯದೊ, ಏದು ಸಾಮಿರ ವರ್ಣಗಳ ಹಿಂದಿನದೊ ನನಗೆ ತಿಳಿಯುದು. ಎನ್ನ ಸಹಸ್ರವಾದರೇನು? ಮೃಗಾವಸ್ಥೆಯಿಂದ ಮನುಸ್ಯ ಬಹಳ ಮುಂದುವರಿದಿಲ್ಲ ಎಂದು ನನ್ನ ಖಚಿತ ಆಭಿಪ್ರಾಯ. (ನಿಮ್ಮ ಕರ್ತಿಗಳಲ್ಲಿ ಮೃಗ-ಮಾನವರ ಪಾತ್ರಗಳು ಬಹು ಸೋಗಸಾಗಿ ಬಂದಿವೆ,) ಹೀಗಿದ್ದರೂ ಬದುಕು ಈಗಿರುವುದಕ್ಕಿಂತ ಸ್ವಲ್ಪವಾದರೂ ಉತ್ತಮವಾಗಲಿ ಎಂದು ಆತಿಸು ವುದು ಸುತ್ತಿಕೂತರ ಲಕ್ಷಣ. ಆದಕ್ಕಾಗಿ ನಾವು ಮಾಡುವುದು ಏನಾದರೂ ಇದ್ದರೆ, ಹೀಜರಿಯಬಾರದು. ಪಾತ್ರಗಳ ವಿಶೇಷಕ್ಕೆಯಲ್ಲಿ ಈ ‘ಆಗ್ರಹ’ ಧರ್ಮವನ್ನು ನೀವು ತೋರಿದ್ದಿರು. ನಿಮ್ಮ ಕರ್ತಿಗಳಲ್ಲಿರುವ ಕಸುವಿಗೆ ಇದೂ ಕಾರಣ.

ಹೋಗಳುತ್ತಿದ್ದೇನೇ ಎಂದು ಉಬ್ಬಬೆಡಿ! ಒಟ್ಟಿನಲ್ಲಿ ಹೇಳುವುದಾದರೆ, ಈ ಸಂಗ್ರಹದಲ್ಲಿರುವ ಕರ್ತಿಗಳನ್ನೊಂದಿ ನಾನು ಸಂಶೋಧ ಪಟ್ಟಿದ್ದೇನೇ.

ಈ ಸಂಗ್ರಹದ, ಕೆಲವಂತೊ ಬಹುಕಾಲ ನೇನೆನ್ನೆಲ್ಲಿ ಉಳಿಯುವ ವಂಥವು. ಈ ಬಗೆಯ ರಸಾನುಭವ ನಮ್ಮ ಓದಿಗಂಗೂ ಆಗುತ್ತದೆಂಬ ಅಷಲ ನಂಬಿಕೆ ನನಗಿದೆ.

ಈ ಸಂಕಲನದಿಂದ ನೀವು ಶ್ಲೋಕಗಳೆಂದು ಇನ್ನು ಇನ್ನು ಚೆಲೆ ಬಾಕುವ ಕೃತಿಗಳನ್ನು ನೀವು ರಚಿಸುವಂತಾಗಲೆಂಬುದೇ ನನ್ನ ಹೃತ್ಕಾವಣಕ ದಾರ್ಜಿಕೆ.

ಇಂತು, ಒಲುವಿನ
—ನಿರಂಜನ

స్తురణై

పత్రికేగళల్లి ప్రకటివాద కత్తిగళల్లి జలవన్ను ఒట్టుమాడి కృతియు
రూపదల్లి వాజికర ముందిడుత్తిరువుదు ఇదే వోదలు. పత్రికేయ
సంపాదకర హాగూ వాజికర ఆభివొన ఈ ప్రగతిగే కారణవాగిదే.
నన్న కత్తిగళన్ను ఆదరిసి ప్రకటిసుత్తా బరుత్తిరువ ప్రజామత ;
ప్రజావాణి ; క్షేత్రాస ; ప్రపంచ ; గోచుల ; ప్రకాశ ; తాయి
నాచు ; మల్లిగి ; జనస్తగతి ; విక్రేమ ; తరంగిణి ; సంయుక్త
కణాటిక ముంతాద పత్రికేగళ సంపాదకర ఖపకాటక్కే ఒకు
క్షీతజ్ఞునాగిద్దేనే.

నన్న ప్రగతిగే బెంబలవాగిరువ, మాన్యంంద కి. తా. శము
సిరంజన నాడిగేర కృష్ణరాయ, ‘భారతి’ కె. వెం. నాగరాజరావో,
ఎం. ద్వారకనాథరావో, కృపా, సూయినారాయణ చడగ,
ఎస్స్మిచేఫ, సు. నా. మల్య, కాటీలో గణపతి శము, కె. ఎస్. ఎన్. రావో,
ప్రోలు|| ఎం. వి. శ్రీనివాసో. ప్రోలు|| ఎ. కుమార స్వామి అవరుగళ ఖపకారక్కే ఎష్టు రుణియాగిద్దరూ సాలదు.

నన్న బరహగళ బగ్గె ఆసక్తి వహిసి, కేలపేటమ్మ బేసరవాగువ
మట్టగే కిరుకుళ కొట్టు బరిసుత్తిరువ ఏత్తురుగళాద సమర్పి
బి. జి. సత్యమంత్రి, వి. కంరకృష్ణ, జి. ఎస్. నాగేశరావో,
అ. గణపయ్య అల్లిసి, బసవరాజ కేసోర్లో, వికుచుమారో, రమా
తనయు, ద్వార. శ్రీ. వేంకటీశ్వర, ఖద్దావార మాధవ ఆచాయి,
చి. స. రాజతేశ్వర, హచ్చో. జి. పట్టుభిరామన్, లక్ష్మణ ఆళవంది,
ని. రా. సు, శ్రీయతము, ఎస్. | రంగస్వామి అవరుగళన్ను ఇల్లి
సృంసుత్తేనే.

నాను బరిద లిపియన్ను ఆభివొడికొందు నుద్దగ్గి బరిదు

ಕೊಡುತ್ತಿರುವ ಗೆಳತಿಯರಾದ ಎಸ್. ಎನ್. ತುಂಗಾ; ಎನ್. ರಾಧೀ;
ಸುಧಾ, ಅವರುಗಳ ಉಪಕಾರವನ್ನು ಮರೆಯುವಂತಿಲ್ಲ.

ಅಶ್ರೀಗೆ ಅಂಬು, ಡಾ॥ ವಸುಮತಿ ಅವರ ಪ್ರೀತಿ ಸಹಕಾರಕ್ಕೂ ರುಚಿ
ಯಾಗಿದ್ದೇನೇ.

ನನ್ನ ಅಭ್ಯಾದಯ, ಭವಿಷ್ಯವ ಬಗ್ಗೆ ಬಹು ಚಿಂತೆವಹಿಸಿದ್ದ ಶೀಫ್
ರೂಪು ಅವರು ಈ ಸಮಯದಲ್ಲಿ ಇಲ್ಲವಾಗಿದ್ದಾರೆ. ಅವರ ಅಶೀರ್ವಾದ
ಮುಂದೂ ನನ್ನ ಜೀವನದ ದೀಪ್ತಿಯಾಗಿ ಮಾರ್ಗ ತೋರಿಸಲೆಂದು ಅನ್ನೆ
ವಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೇ.

ಈ ಸಂಕಲನವನ್ನು ಪ್ರಕಟಿಸಲು ಬಹು ಆಸಕ್ತಿ ವಹಿಸಿ ಮುಂದಾದ
ಹೇಮಂತ ಸಾಹಿತ್ಯದ ಒಡೆಯರಾದ ಗೆಳಿಯ ಶ್ರೀ. ಎಂ. ನೆಂಕಟೇಶ ಅವ
ರಿಗೂ, ತೊಂದರೆಗಳನ್ನೇಲ್ಲ ಸಹಿಸಿಕೊಂಡು ಕೃತಿ ಸಿದ್ಧ ಮಾಡಲು ಸಹಕರಿಸಿದ
ಶ್ರೀ. ಎಂ. ಪಿ. ಮಹದೇವ್ ಅವರಂಗೂ, ಕಲಾ ಕೃತಿ ರಚನಿಕೊಟ್ಟಿ ಗೆಳಿಯ
ಜಿ. ಕೆ. ಸತ್ಯರಿಗೂ ವಂದನೆಗಳು.

ಕೃತಿ ಓದಿ ಮುಗಿಸಿದ ಮೇಲೆ, ಅದರ ಬಗ್ಗೆ ತಮಗೆ ಏನು ಅನ್ನಿಸು
ತ್ತುದೆ ಎಂದು ವಾಸ್ಯ ವಾಚಕರು ಎರಡು ಪಂಕ್ತಿ ಬರೆದು ತಿಳಿಸಿದಲ್ಲಿ ಉಪ
ಕೃತನಾಗುತ್ತೇನೇ.

ಪುರೋಗಾಮಿ ಸಾಹಿತ್ಯ ಸಂಖ್ಯ,
ಮಲ್ಲೇಶ್ವರಂ, ಚಿಂಗಳೂರು-3

—ಮಾನಿನಕರೆ ರಂಗನಾಥನ್

ಅಂತಿಂ ಕರಣ

“ಆಗ ರೈಲನ ಚಕ್ರ ನನ್ನ ಮೇಲೆ ವೇಗದಲ್ಲಿ ಬಂದು ಹಾದುಹೋಗುತ್ತದೆ. ಅಗ ಚಚ್ಚಾ ಎಂದು ನನ್ನ ತಲೆ, ಕೈಕಾಲು ಉದರ ಎಲ್ಲಾ ಬೇರೆ ಬೇರೆ ಆಗುತ್ತದೆ. ರಕ್ತದ ಮಂಡವಿನಲ್ಲಿ ಗುರುತು ಸಿಗದಂತೆ ನನ್ನ ಹೆಣ ಬೀಳುತ್ತದೆ. ಆಗ ನನ್ನ ಅಂತಿ ಕರಣಕ್ಕೆ ಬಿದ್ದ ನೇಣಿನ ಸುದ್ದಿ ಯಾರಿಗೂ ಇರಿಸಾಗುವುದಿಲ್ಲ”.....

ಿನ್ನ ಮುಂದಾದರೂ ಆನುಸರಿಸಿಕೊಂಡು ನಡೆಯಬೇಕು. ಹಿಂದೆ ಬದುಕಿದಮ್ಮ ದಿನ ಮುಂದೆ ಬದುಕಲಾರೆ. ಇಲ್ಲದ ಲಡಾಯಿನಕೆ? ಆವಳ ಸ್ವಭಾವವೇ ಹಾಗೆ. ಏನೋ ಪಿರಿಪಿರಿ; ಏನೋ ನಸನನೆ. ಒಬ್ಬರ ಸ್ವಭಾವ ಅರಿಯಲು ಪ್ರಯತ್ನಿಸುವುದೇ ಇಲ್ಲ. ಮನಸ್ಸಿಗೆ ತೋಚಿದ ಹಾಗೆಯೇ ಆಡಿಬಿಡುತ್ತಾಳೆ ಆದು ವನಗೆ ಸಹಿಸುವುದಿಲ್ಲ. ಮಾಗಿನ ತುದಿಯಲ್ಲಿಯೇ ಸಿಟ್ಟು. ಹುಂಚ್ಚಾಪಟ್ಟೆ ಎಗರಾಡಿಬಿಡುತ್ತೇನೆ.

ಹೊಗಲಿ ಗಿಟ್ಟು ಬಂದಿದೆ, ಸ್ವಲ್ಪಮೊತ್ತು ಎಗರಾಡಿಕೊಳ್ಳಲಿ ಎಂದು ಆವಳು ಸುಮೃನೆ ಇರಬವಲ್ಲ. ಏತಿ ಅಂದರೆ ಪ್ರೇತಿ ಆನುತ್ತಾಳೆ. ಸರಿ, ಚೀಳಗಾದರೆ ಲಡಾಯಿ, ರಂಪ ತಪ್ಪಿದ್ದಿಲ್ಲ.

ತೀಮಾರ್ಫನಿಸಿಬಿಟ್ಟಿದ್ದೇನೆ; ಮುಂದಾದರೂ ಸರಿಯಾಗಿರಬೇಕೆಂದು. ಬುದ್ಧಿ ತಿಳಿಯದ ಪ್ರಾಣ ಆಡುತ್ತಾಳೆ ಎಂದರೆ ನಾನೂ ಆ ರೀತಿ ಆಡುವುದೆ? ಸರಿಯಾಲ್ಲ. ‘ಥಳ್ಳಾ’!

ಈಗ ಇದುವರೆ. ಹೊರಗೆ ಹೊಗ ಬಹುದು. ಈಗ ಯಾರೂ ಪ್ರತ್ಯೇಕಿಸುವುದಿಲ್ಲ. ಆಧ್ಯಾತ್ಮಾನು ಮೊದಲೇ ಘೈಲನ್ನೆಲ್ಲಾ ಸಂದೂಕಕ್ಕೆ ಸೇರಿಸಿ ಗಡಿಯಾರದತ್ತ ನೋಡುತ್ತಿರುತ್ತೇನೆ. ಕೆಲಸ ಸಾಗಲಿ ಬಿಡಲಿ, ಇಡೂವರೆಯವರಿಗೆ ಕೂತೇ ಇರಬೇಕು.

ಕುಚೆಯ ಬೆನ್ನಿಗೆ ನೇತುಹಾಕಿದ್ದ ಕೊಟಿನ್ನು ತೆಗೆದು ಭುಜಕ್ಕೆ ಸಿಕ್ಕಿಸಿಕೊಂಡೆ. ಜೀವಶ್ರವಾಗಿದೆ. ಸಾಲದ್ದುಕ್ಕೆ ಇದುಬೇರೆ. ಹನ್ನೆರಡು ವರುವಗಳ ಹಿಂದಿನದು. ಮದುವೆಯಲ್ಲಿ ಮಾವ ಹೊಲಿಸಿಕೊಟ್ಟಿದ್ದು. ಮಾಸಿ ಹೋದಿತು. ಬಣ್ಣ ಹೋದಿತು; ಎಂದು ಸ್ವಲ್ಪ ವರುವ ನೀರಿಗೆ

ಹಾಕಿರಲಿಲ್ಲ. ಇತ್ತೀಚೆಗೆ ಒಗೆದರೆ ಹರಿದಿತು ಎಂಬ ಭಯದಿಂದ ಒಗೆದಿಲ್ಲ. ಹಾಗಿಯೇ ತೊಡುತ್ತೇನೆ.

ಹೊರಗೆ ಬಂದೆ. ಎಲ್ಲರೂ ಅವಸರದಲ್ಲಿದ್ದಾರೆ. ಅವಾಂತರ, ಟ್ರೂಮ್ ರೈಲಿಗೆ ಕ್ಷಾಜಾಸ್ತಿ. ಓಡುತ್ತಿದ್ದಾರೆ. ನನಗೆ ಆದರ ತಣಾತುರ ಯಿಲ್ಲ. ನನ್ನ ಸ್ಥಳ ಕಾಡಿರಿಸಲಾಗಿದೆ ಯಾರೂ ಆಕ್ರಮಿಸುವಂತಿಲ್ಲ, ನಡೆಯುತ್ತೇನೆ. ನಡವೇ ನಡೆಯುತ್ತೇನೆ. ರಸ್ತೆಯನ್ನು ಕಾಲಿಸಲ್ಲಿ ಅಳಿದು, ಅಳಿದು ಸುರಿಯುತ್ತೇನೆ.

ಎಲ್ಲೋ ಸಂಕಟವಾಗುತ್ತದೆ. ಎಲ್ಲೋ? ಇಲ್ಲಿ ಹೊಟ್ಟೆಯಲ್ಲಿ. ಅಸಾಧ್ಯ ತಳಮಳ. ಮಧ್ಯಾನ ಮಾರರ ಸಮಯವಿರಬೇಕು ಟ್ರೋಕನ್ ರಸ್ತೆ ಕಳಿದುಹೋಗಿದೆ ಎಂದು ಸೈಕಲ್ ಶಾಪ್ ರಹಮತುಲ್ಲಾ ಬಂದಿದ್ದು. ಆವನಿಗೆ, ಕೌಂಟರ್ ಟ್ರೋಕನ್, ರಸ್ತೆ ಕೊಟ್ಟಿದ್ದಿಕ್ಕೆ ಬಂದು ಬಿಕೊರಿ, ಅಧ್ಯ ಕವ್ಲು ಚಾಯ್ ಹಾಕಿಸಿದ್ದು. ಇವತ್ತೆ ವಾಸಿ ಸ್ವಲ್ಪ ಗಟ್ಟಿದೆ. ಕೆಲವು ದಿನ ಇದೂ ಇರುವುದಿಲ್ಲ. ತಿಂದ ದಿನವೂ ಆಷ್ಟೆ, ತಿನ್ನದ ದಿನವೂ ಆಷ್ಟೆ. ಹೊಟ್ಟೆ ಚುರುಗುಟ್ಟುತ್ತಲೇ ಇರುತ್ತದೆ. ಇವತ್ತಿನದೇನು? ಹದಿನ್ಯೇದು ವರುಷಗಳ ಅಭಾಸ.

ಶರಾಯಿ ಅಳಕವಾಗಿ ಸೊಂಟದಲ್ಲಿ ಕೂರದೆ ಕೆಳಗೆ ಜಾರತೊಡಗಿ ಕಾಲಿಗೆ ತೊಡರುವಂತಾಗಿದೆ. ನಿತು ನಾಲ್ಕು ಮಡಿಕೆ ಮಡಿಸಿದೆ, ಮುಂದಿನ ಸಾರಿಯಾದರೂ ಒಗೆದಾಗ ಸರಿಮಾಡಬೇಕು. ಆದಿತ್ಯವಾರ ಒಗೆದುಹಾಕುತ್ತೇನೆ. ರಪೇರಿ ವಾಡಿಸಬೇಕು ಅನ್ನವುದರಲ್ಲಿ ಸೋಮುವಾರ ತೊಟ್ಟೆ ಬರುವುದು. ರಪೇರಿ ವಾಡಿಸಬೇಕು ಅನ್ನವುದರಲ್ಲಿಯೇ ಕಾಲ ಖಳಿ ಸೀಳ ಹೋಗಬಿಟ್ಟಿದೆ.

ನಡೆಯುತ್ತೊಡಗಿದ್ದೇನೆ; ಏಕವ್ಯಕ್ತಿ ಕಾರವಾಗಿ ನಡೆಯುತ್ತಲೇ ಇರುವುದು. ‘ಎಕ್ಸ್‌ಪ್ರೈಸ್’ ಇದ್ದಹಾಗೆ. ನಿಲಾಣ ಸಿಗುವವರಿಗೂ ಸಿಲ್ಲಿವುದೇ ಇಲ್ಲ. ಕಾಲುಗಳು ಸಾಗುತ್ತಲೇ ಇರುತ್ತವೆ.

ಅವನೇಕೆ ಆ ರೀತಿ ಗಮಿಕೊಂಡ ಅನ್ನತ್ತಿಸಿ? ಆವನಿಗೆ ರೊಕ್ಕೆ ಕೊಡಬೇಕಾದದ್ದು ನಿಜ. ಸಂಬಳ ಬಂದಕೂಡಲೇ ಕೊಡ್ದೇನೆ ಅಂದದ್ದು ನಿಜ. ಕೊಡಬೇಕು ಅಂತಲೇ ಇದ್ದೆ. ಆದರೆ, ರೊಕ್ಕೆ ಬಂದಕೂಡಲೇ ಹಣಿದು ಸಂಚಿ ಹೋಯಿತು. ಪಾವ ಅವನು ತಾನೆ ಏನು ಮಾಡ್ತಾನೆ?

ವಹರು! ಮಾತನಾಡಿದ್ದ ಕ್ಯಾಲ್ ರೊಕ್ಕೆ ವಾಡಗಬೇಕು. ಅಂತಕದರಲ್ಲಿ ಕೊಟ್ಟಿದ್ದನ್ನು ಕೇಳಬೇಡ ಅಂದರೆ ಆಗುತ್ತೇನು? ಹೇಗಾದರೂ ಮಾಡಿ ಪತಾಣನ ಕಣ್ಣ ತಪ್ಪಿಸಿ ಮುಂದಿನ ಸಂಬಳದಲ್ಲಿ ಕೊಟ್ಟುಬಿಡಬೇಕು.

ಈ ಪತಾಣನ ಕೈಗೆ ಯಾವಾಗ ಹೇಗೆ ಸಿಕ್ಕಿಕೊಂಡೆ ಎನ್ನುವ ನೇನಪಿಲ್ಲ. ಬಹುದಿನದ ನಂಟು, ಅಂಟು. ಬಿಡಿಸಿಕೊಳ್ಳಲು ಈ ಜನ್ಮದಲ್ಲಿ ಸಾಧ್ಯವಿಲ್ಲ. ಯಾವ ಜನ್ಮದ ಖಂಡೋ ಬಡ್ಡಿ ಕೊಟ್ಟು ತೀರಿಸುತ್ತಿದ್ದೇನೆ. ಸಂಬಳದ ದಿನ ಬಾಗಲಲ್ಲಿ ಮಿಂದಿ ಹುರಿ ಮಾಡುತ್ತಾ ಕಾದಿರುತ್ತಾನೆ. ದುಡ್ಡ ಕೊಟ್ಟ ಮೇಲೆ ಮುಂದೆ ಹೆಚ್ಚೆ ಇಡಲು ಜಾಗ.

‘ಅಯ್ಯನ್ ತತ್ತ್ವರಿಸಿದೆ!’

ಇಂದ್ರೇ ಟ್ರಾರಂ ಹಿಡಿಯುವ ಗಡಿಬಿಡಿಯಲ್ಲಿ ಸೂಕ್ತಿಕೊಂಡು ಓಡಿ ದ್ವರು. ಸಿಂಶುಕೊಂಡೆ ಸುಧಾರಿಸಿಕೊಳ್ಳಬೇಕು. ಮುಂಡೀಗಂಡರು ಈ ಪಾಟಿಯ ಜನ್ಮ ಎಲ್ಲೊಂದೆ ಬಂದರು ಅಂತ ಯೋಚಿಸುತ್ತೇನೆ. ಹುಳು ಹರಿದು ಹೊವ ಹಾಗೆ ಹೋಗುತ್ತಾ ಇದ್ದಾರೆ. ಬಹು ಹೊತ್ತು ನಿಲ್ಲುವಂತಿಲ್ಲ. ಹಿಂದಿಸ್ತಿಂದ ತಳ್ಳಿಕೊಂಡು ಬಂದು ಬಿಡುತ್ತಾರೆ. ಸಾರ್ಥಕ.

ನಾಳಿ ದೊಡ್ಡ ಸಾಹೇಬರು ಬರುತ್ತಾರೆ. ಅಡ್ಡಬಿದ್ದ ಕೇಳಿಕೊಳ್ಳಬೇಕು ಬಡ್ಡಿ ಕೊಡಲು. ನನಗಿಂತ ಆರು ವರ್ಷ ತಡವಾಗಿ ಸೇರಿದ ಕ್ರಿಷ್ನ, ಈಗ ಚಿಕಿಂಗ್ ಇನ್ಸಿಟ್ಯೂಟ್. ಚಿಕ್ಕಸಾಹೇಬರು ಆವನ ಕೆಲಸದಿಂದ ಮೆಚ್ಚಿ ಕೊಂಡು ಬಡ್ಡಿ ಕೊಡಿಸಿದ್ದಾರೆಂತೆ. ಕ್ರಿಷ್ನ ಚಿಕ್ಕಮೃಬಸುರಿ, ಪಾಪ. ಕಿಷನ್ ಹಾಜರಿ ತಪ್ಪಿಸಿದರೂ ಚಿಕ್ಕ ಸಾಹೇಬರು ಕೇಳುವುದಿಲ್ಲ.

ಬಡ್ಡಿ ಕೇಳಲು ಹೋದಂದು ಚಿಕ್ಕ ಸಾಹೇಬರು ಗದರಿಕೊಂಡೆದ್ದು ನೇನಪಿದೆ.

ನಾನು ತಡವಾಗಿ ಬರುತ್ತೇನೆ, ವೇಳಿಗೆ ಮುಂಚಿತವಾಗಿಯೇ ಹೋಗಿ ಬಿಡುತ್ತೇನೆ ಎಂದು ರೇಗಾಡುತ್ತಾರೆ. ಮೈಗಳ್ಳಿ ಸೋಮಾರಿ, ಕೆಲಸವೇ ಸಾಗಬುದಿಲ್ಲ ಎನ್ನುತ್ತಾರೆ. ನಾನು ಏನು ಮಾಡುತ್ತಿದ್ದೇನಿ, ಎಂದು ಸೋಡಲು ಆಗಾಗ್ಗೆ ಸೋಪ್ಪೆಸ್ ವಿಸಿಟ್ ಕೊಡುತ್ತಾರೆ.

ತಡವಾಗಿ ಬರಬೇಕೆಂದು ನಾನು ಎಂದೂ ಪ್ರಯತ್ನಿಸಿದ್ದಿಲ್ಲ. ನಡೆದು ಬರುವುದರಲ್ಲಿ ಹೊತ್ತಾಗಿಬಿಡುತ್ತದೆ. ಅವಾಂತರದಲ್ಲಿ ಸುಸ್ತಾಗಿ ಬಂದಿರು

ತ್ತೇನೇ. ಸುಧಾರಿಸಿಕೊಳ್ಳುವುದರಲ್ಲಿ ಮಧ್ಯಾಹ್ನವಾಗಿಬಿಡುತ್ತದೆ. ಅಂತಾನೆ ದಿಂದ ಕಣ್ಣ ಕೆರಿಯದಾಗತ್ತೊಡಗುತ್ತದೆ. ಅಪ್ಪರಲ್ಲಿ ಚಿಕ್ಕ ಸಾಹೇ ಬರ ಸರ್ ಪ್ರೈಸ್ ನಿಸಿಟ್. ಬಂದು ಅಸಾಧ್ಯವಾಗಿ ರೇಗಾಡುತ್ತಾ ಹೋಗುತ್ತಾರೆ. ಮುಂದಿನ ಕೊಣೆಯಲ್ಲಿ ಕಿವನ್ ಟೆಬಲಿನ ಮೇಲೆ ಮುಖವಿಟ್ಟು ಹಾಯಾಗಿಮಲಗಿರುತ್ತಾನೆ. ಆತ್ತ ಹೋಗುವುದಿರಲಿ, ನೋಡುವುದೂ ಕೊಡಾ ಇಲ್ಲ.

ಈ ಸಾರಿಯ ದೀಪಾವಳಿತಡ್ಪನ್ನೆ ರೊಕ್ಕೆ ತೆಗೆದು ಅವಳಿಗೇಂದು ಸೀರೆ ತೆಗೆಯಬೇಕು. ಬಣ್ಣ ಪೆಲ್ಲಾ ಹೋಗಿ ಅಂಜು ಹೆಡಿದೆ ಎಂದು ಹೇಳುತ್ತಲೇ ಬಂದಿದ್ದಾಳೆ. ಒಂದು ಸೀರೆ, ಈಕ್ಕುಸದ ಬಟ್ಟೆ ಲೇಗೆದುಕೊಟ್ಟಿರೆ ಮುಂದಿನ ದೀಪಾವಳಿಯವರೆಗೂ ಸತಾಯಿಸಬಹುದು.

ಮನೆಯ ಮಾಲೀಕ ಬಾಡಿಗೆ ತಾದೆ ಮಾಡಿವನಂತೆ. ಮುಂಜಾನೆ ಬರುವುದಾಗಿ ಹೇಳಿದ್ದನಂತೆ. ಅವಳು ಮಣಿ ಪ್ರೋಟೆಸಿಂಡಂತೆ ಯಾವ ಮಾತನ್ನೂ ಬಿಡೆ ವರದಿಮಾಡುತ್ತಾಳೆ. ಅವಳ ಜ್ಞಾನಕ ಶಕ್ತಿಗೆ ತಾರಿಫ್ ಮಾಡಬೇಕು. ಯಾವ ಸಂಕೋಚವೂ ಇಲ್ಲದೆ ಮನೆಯ ಮಾಲೀಕ ಉಪಯೋಗಿಸಿದ ಬ್ರೈಗಳನ್ನೇ ಉಪಯೋಗಿಸಿ ವರದಿ ಮಾಡುತ್ತಾಳೆ. ಫಟೀರ್ ಎಂದು ಕೆನ್ನೆಗೆರಡು ಬಿಗಿಯಬೇಕೆನಿಸುತ್ತದೆ. ಏನು ಮಾಡುವುದು? ವರದಿ ಒಷ್ಟಿಸುತ್ತಿದ್ದಾಳೆ. ಬಂದುಬಿಡುತ್ತಾನೆ. ಅವನ ಕೈಗೆ ಸಿಕ್ಕಿಕೊಂಡರೆ ಇಲ್ಲದ ಪಂಚಾಯಿತಿ, ರಾಮಾಯಣ ಮಾಡಿಬಿಡುತ್ತಾನೆ, ಅವನು ಬರುವ ಮುನ್ನವೇ ಮನೆಬಟ್ಟಿ. ರಾತ್ರಿ ನಾನು ಮನೆಗೆ ಬಂದೇ ಇರಲಿಲ್ಲ ಎಂದು ಹೇಳಬಿಡು ಎಂದು ಹೇಳಿಕೊಟ್ಟಿದ್ದೆ. ಇಬ್ಬು ಎಂದರೆ ಹನ್ನೊಂದು ತಿಂಗಳ ಬಾಡಿಗೆ ರೊಕ್ಕೆ ಕೊಡಬೇಕು. ಅಪ್ಪೆ. ಹದಿನ್ನೆಡು ಪರಿಗಳಿಂದ ಶೆರುತ್ತಿರುವ ನನಗೆ ಜವಾಬ್ದಾರಿ ಗೊತ್ತಿಲ್ಲವೇ?

ಅವಕೊಬ್ಬಿಳೇ ದಿನ ಹೇಗೆ ಡೂಡುತ್ತಾಳೋ? ಒವೆಂಟ್ ಮೆಂಟ್ ಸೀರು ಮೇಲಕ್ಕೆ ಹಕ್ಕುವುದಿಲ್ಲ. ಒವೆಂಟ್ ಮೆಂಟ್ ಏನು ತಿಂಗಳಿಗೆ ಇಪ್ಪತ್ತು ದಿನ ಮೂರನೆಯ ಪಾಲ್ಪಟಿಗೆ ನೀರು ಏರುಷುದೇ ಇಲ್ಲ. ಎರಡನೆಯ ಪಾಲ್ಪಟಿಗೆ ಇಳಿದು ತರಬೇಕು, ತರುತ್ತಾಳೆ. ಪಾಷ. ತಾಬ್ಬಿಯಾಗುವ ಬಂಸಕೆ

ಯಾಗಿರಬೇಕು. ಮುದುವೆಯಾಗಿ ನಾಲ್ಕು ವರ್ಷಗಳಾದರೂ ಮುಗುವಾಗಿಲ್ಲ. ವೈದ್ಯರಲ್ಲಿ ಕರಕೊಂಡು ಹೋಗಿ ಅವಳನ್ನು ತಪಾಸೆಹಿಗೆ ಒಪ್ಪಿಸಿದೆ. ಅವಳನ್ನು ಪರೀಕ್ಷಿಸಿದ ವೈದ್ಯರೆಂದರು, ಅವಳಿಗೇನೂ ಆಗಲಿಲ್ಲ ಎಂದು. ಹಾಗಾದರೆ? ನನ್ನನ್ನು ಪರೀಕ್ಷಿಸಿದ ವೈದ್ಯರು ಚಿಟ್ಟಕೆ ಹಾರಿಸಿ ಸುಮೃಸಾಗಿ ಬಿಟ್ಟಿರು. ಅಪ್ಪನಾಗುವ ಆಸೆ ಕೈಗೂಡದು ಎಂದು ಇರಿತೆ.

ಅದನ್ನು ಅವಳಿಗೆ ಹೇಳಿ ಏಕೆ ಮನನೋಯಿಸಲಿ ಎಂದು ಸಂಗತಿ ಮುಚ್ಚಿಟ್ಟು ಹೇಳಿದೆ, ತದನಾಗಿ ಆಗುತ್ತದೆ ಎಂದು. ನೊಂದುಕೊಂಡಾಳು ಎಂದು ರಮಿಸಲು ಪ್ರಾರಂಭಿಸಿದೆ. ಕೂತಿದ್ದರೆ ಮೂಂಗುರುಳಾಡಿಸುತ್ತಿದೆ ಮೃದುವಾಗಿ ಕೆನ್ನೆ ಸವರುತ್ತಿದೆ. ಪ್ರೇಮದಿಂದ ಹೆಗಲಮೇಲೆ ಕೈಹಾಕಿ, ಸೊಂಟಿದವರೆಗೂ ಜಾರಿಸುತ್ತಿದೆ. ಕೆಲವೊಮ್ಮೆ ಅವಳ ಎಮೆಯಲ್ಲಿ ಮುಗುವಿನಂತೆ ಮುಖ ಹುದುಗಿಸಿಕೊಳ್ಳುತ್ತಿದೆ. ಏನೋ ಹಿತ ಏನೋ ತ್ಯಾಪ್ತಿ.

ಪ್ರತಿಧಿನವೂ ಹೀಗೆ ಮಾಡಲು ಆಗಲಾರದು. ದಿನದ ದಣವು ಆಸಾಧ್ಯ. ನನ್ನ ಈ ಪ್ರಯತ್ನವೆಲಾ ನಾಟಕವೆಂಬ ಕೊರಗು. ಇದರಿಂದಾಗಿ ದೂರ ದೂರ ಸಂಯ ತೊಡಗಿದ್ದೇವೆ, ಎಂಬ ಭಾವನೆ. ನನ್ನ ಪ್ರಯತ್ನ ಗಾಳಿಯನ್ನು ಗುದ್ದಿ ಮ್ಮುನೋಯಿಸಿಕೊಂಡಂತೆ ಎಂದುಕೊಳ್ಳುತ್ತೇನೆ.

ಅವಳ ಮನದಲ್ಲಿ ಏನು ಬಿಯಕೆ ಇಡೀಯೋ ಆರಿಯೆ. ಬಾಯಿಬಿಟ್ಟು ಎನೂ ಹೇಳಳು. ಹೇಳಿವುದಾದರೂ ಏನೆಂದು? ಅತ್ಯಾಪ್ತಿಗೊಂಡಿದ್ದಾ ಇಂಬವ್ಯು ಮಾತ್ರ ಬಲ್ಲಿ. ನಾನು ಮನಿಗೆ ಬರುವುದು ಅವಳಿಗೆ ಗಮನದಲ್ಲಿರು ವುದಿಲ್ಲ. ಹೋಗುವುದೂ ಗಮನಿಸುವುದಿಲ್ಲ. ಮನಿಗೆ ಬಂದದ್ದನ್ನು ಕಂಡಾಗ ಯಾವಾಗಲಾದರೂಮ್ಮೆ ತಾಟಿನಲ್ಲಿ ಬೆಳಗಿನ ಆನ್ನಾಹಾಕಿ, ಮಜ್ಜಿಗೆ ಬಿಟ್ಟು ಇತ್ತೆ ಬಂದುಬಿಡುತ್ತಾ ಇ. ಒಮ್ಮೆರ್ಯೇ ಅನ್ನ ಮಾಡುವುದು; ಆದನ್ನು ಎರಡುಹೊತ್ತಿಗೂ ಹವಣಿಕೊಳ್ಳಬೇಕು. ಹೊನ್ನವಾಗಿ ಉಟ ಮಾಡುತ್ತೇನೆ. ಇಲ್ಲ, ಕೆಲವೊಮ್ಮೆ ಸುರೋ ಎಂದು ಶಬ್ದಕೂಡ ಆಗುತ್ತದೆ. ಮಜ್ಜಿಗೆಯ ಅಂಶಕ್ಕಿಂತ ನೀರು ಜಾಸ್ತಿಯಾದಾಗ.

ಇವಳು ಬೇಸರಿಸಬಾರದು. ಹೇಗಾದರೂ ಮಾಡಿ ಇವಳನ್ನು ಸುಖ ಪಡಿಸಬೇಕು ಎಂದು ವಿಶ್ವಪ್ರಯತ್ನ ಮಾಡುತ್ತೇನೆ. ಪಠಾಣಿಗೆ, ಬಾಡಿಗೆ ಕೊಟ್ಟು ಏಕ್ಕೆ ರೊಕ್ಕೆ ಅವಳ ಕೈಯಲ್ಲಿ ಕೊಟ್ಟುಬಿಡುತ್ತೇನೆ. ಏನುಮಾಡಿದೆ

ಎಂದು ಮತ್ತೆ ವಿಚಾರಿಸುವುದಿಲ್ಲ. ವಿಚಾರಿಸಿದಲ್ಲಿ ಹೇಳುತ್ತಾಣಿ ಎನ್ನುವ ಸಂಬಿಕೆಯೂ ಇಲ್ಲ.

‘ಹುಣ! ಸಂಜೆ ಅಗೋಡಕ್ಕೆಲ್ಲಾ ಅಗಲೇ ಕುಡಿದು ಬಿಡುತ್ತಾರೆ. ಮೈಮೇಲೆ ಪ್ರಜ್ಞೆ ಅಂಬೋಡೆ ಇರೋದಿಲ್ಲ. ಮನೆ ಮತ ಇಲ್ಲದ ಇಂತಹ ಮುಂಡೆಗಂಡರಿಂದಲೇ ಬೀದಿ ತುಂಬಿ ಹೋಗಿಬಿಡುತ್ತೆ.’

ಎಚ್ಚಿತ್ತೆ. ಹಾಗಂದವರು ಯಾರುವಂದು ತಿಳಿಯಲು ಕಣ್ಣಾಡಿದೆ. ಹಿಂದಿನಿಂದ ಹೊಸ ಪ್ರವಾಹ. ಮುಂದೆ ಹೋಡವರಲ್ಲಿ ಯಾರೋ ಅಂದಿರ ಬೇಕು. ಅವಕ್ಕೇ, ಆ ದಪ್ಪನೆಯ, ಮೋಟ್ಟೆ ಜಡಿಯ ಹೆಂಗಸೇ ಇರಬೇಕು ಹಾಗಂದ್ದು. ಕುಡಿದು ಬಿಡುತ್ತಾರೆ ಎಂದಳು. ಹೌದು, ಕುಡಿಯುತ್ತೇನೆ, ಹಿಂಡಲ ಜನ್ಮದ ಕರ್ಮ, ಕವ್ಯದ ರೂಪದಲ್ಲಿ ಕುಡಿದು ಕುಡಿದು ಅರಗಿಸಿಕೊಳ್ಳುತ್ತದ್ದೇನೆ. ನಾನು ಬೇಡವೆಂದರೂ ಬಿಡುವುದಿಲ್ಲ ವಿಧಿ, ಹಡಿದು ಉಣಿ ಸುತ್ತಿದೆ. ಬೇಡವೆನ್ನು ವಂತಿಲ್ಲ, ಉಣಲೇಬೇಕು.

ಅಧ್ಯಾದಷ್ಟು ದಾರಿ ಸವೆದಿದೆ. ಏಳು ಮೈಲಿಯ ಅಂತರವಿದೆ, ನಾನು ವಾಸಮಾಡುವ ಬಿಡಾರಕ್ಕೂ, ಕೆಲಸದ ಜಾಗಕ್ಕೂ.

ಅನಂತತೆಯ ಹೊತ್ತಿಗೆಯಲ್ಲಿ ದಿನದ ಪುಟ ಮೋಗಚುತ್ತಲೇ ಇದೆ. ಯಾವ ಏರುವೇರು ಇಲ್ಲ ಒಂದೇ ಬದಿಯಲ್ಲಿ ಮಲಗುತ್ತೇವೆ. ಇಬ್ಬರು ಒಂದೊಂದು ಮಗ್ಗಲು. ಮರಿತು ಯಾರೂ ಹೊರಳುವುದಿಲ್ಲ. ಒಮ್ಮೆಯೆನ್ನ ನನ್ನ ಮೈಯಿಗೆ ಒತ್ತಿಮಲಗುತ್ತಾಣಿ. ನನಗೆ ವಿಲವಿಲ ಒದ್ದಾಡಿದಂತೆ ಆಗುತ್ತದೆ. ಮಿಸುಕದೆ ಮಲಗಿಯೇ ಇರುತ್ತೇನೆ. ದೇಕ ಹತ್ತಿರವಿವೆ. ಹೃದಯ? ಹೇಳಲಾರದಪ್ಪು ದೂರವಾಗಿದೆ.

ತಪ್ಪಿನ ಅರಿವಾಗಿರಬೇಕು ಅವಳಿಗೆ, ಕಳೆದ ಮೂರು ನಾಲ್ಕು ತಿಂಗಳಿನಿಂದ ಅಚ್ಚರಿಸಿದುವ ರೀತಿಯಲ್ಲಿ ವರ್ತಿಸುತ್ತಿದ್ದಾರ್ಥಿ. ತಾಟಿನಲ್ಲಿ ಅನ್ನ ಹಾಕಿ ಉಣ್ಣಿವರೆಗೂ ಶಲ್ಲಿ ಕೂತಿರುತ್ತಾಣಿ. ನಿರುಬೇಕೆ ಎನ್ನುತ್ತಾಣಿ. ಮಲಗಲು ಅಣಿಮಾಡುತ್ತಾಣಿ ಕೆಲಸಕ್ಕೆ ಹೋಗುವಾಗ ಕೊಟ್ಟು ಒದರಿ ಕೊಡುತ್ತಾಣಿ. ಸದಾ ನಗು ನಗುತ್ತಾಣಿ ತರುತ್ತಾಣಿ.

ಆಯಾಸವೆಂದು ಮಲಗಿದಾಗ ಪಕ್ಕದಲ್ಲಿ ಗಾಳಿ ಹಾಕುತ್ತಾಣಿ ಕೂರುತ್ತಾಣಿ. ಎನ್ನು ದೂರ ನಡೆಂದು ಭರುವುದು? ಮುಂದಿನ ಸಾರಿ ಸಂಬಳದ

ರೋಕ್ಕ ಬಂದಾಗ ಒಂದು ರೈಲ್ವೆ ಪಾಸು ತೆಗೆದುಕೊಳ್ಳಿ ಎನ್ನುತ್ತಾರೆ. ಧನ್ಯ ನಾದೆ ಪರಮಾಕೃತಿನೇ ಎಂದು ಮನಸ್ಸಿನಲ್ಲಿಯೇ ಹಿಗ್ಗುತ್ತೇನೆ. ಈ ಮಾತು ಕೇಳಲಾದರೂ ಬದುಕಿರಬೇಕು ಎನ್ನಿಸುತ್ತದೆ. ಹರಿದ ಅಂಗಿಯಲ್ಲಿಯೇ ಕೈ ಒಳಸೇರಿಸಿ ಎದೆ ಸವರುತ್ತಾರೆ. ಹಿತವಾಗುತ್ತದೆ. ಕಣ್ಣ ಮನುಷ್ಯತ್ತೇನೆ.

ಅವಳು ಹೇಳುವ ಮುನ್ನವೇ ರೈಲ್ವೆ ಪಾಸು ತೆಗೆದುಕೊಳ್ಳಲು ಸಾಧ್ಯವೇ ಎಂದು ಹಲವು ಬಾರಿ ಯೋಚಿಸಿದ್ದೇನೆ. ನಾಲ್ಕು ರೂಪಾಯಿ ಆರವತ್ತು ವೈಸ ರೋಕ್ಕ ಮಂಡಗಬೇಕು. ಆಗದೆ ಸುಮೃದ್ಧಿದ್ದೇನೆ. ಮಧ್ಯಾಹ್ನವೆಲೂ ಏನು ಮಾಡುತ್ತೀರು ಎಂದು ಆಯ ತಪ್ಪಿ ಒಮ್ಮೆ ಕೇಳಬಿಡುತ್ತೇನೆ. ಎಳನೇ ನಂಬಿನ ಮನೆಯಲ್ಲಿ ಮಕ್ಕಳು ಜಾಹಿ ಅವೇ, ಅವನ್ನು ಕೂಡಿಸಿಕೊಂಡು ಲಲ್ಲಿ ಹೊಡಿತ್ತೀನಿ ಅನ್ನುತ್ತಾರೆ. ಸರಿ, ಒಳ್ಳೆಯದಾಯಿತು ಬಿಡು ಎನ್ನುತ್ತೇನೆ.

ಗಕ್ಕನೇ ಯೋಚನೆಯ ಚಕ್ಕ ನಿಂತುಬಿಡುತ್ತದೆ. ನಾನು ವಾಸಿಸುವ ಬಿಡಾರದ ಒಳಗೆ ಬಂದಿದ್ದೇನೆ. ಎರಡು ಪಾಲ್ಟು ಹತ್ತು ಮೂರನೇರು ಪಾಲ್ಟಿಗೆ ಹೋಗಬೇಕು. ನಡೆದುಕೊಂಡು ಬರಬಲ್ಲಿ, ಈ ಪಾಲ್ಟು ಹತ್ತು ಪೂರ್ವಿಸುವುದುಂಬಿ? ಹತ್ತಿಯೇ ಶೀರಬೇಕು, ಹತ್ತುತ್ತೇನೆ.

ಮಾತಿನ ಮಧ್ಯ, ಸಮಯ ನೋಡಿ ಹೇಳಬಿಡಬೇಕು, ಈ ದೀಪಾವಳಿಯಲ್ಲಿ ಸೀರೆ ತೆಗೆಯುವ ಯೋಚನೆಯಿದೆ ಎಂದು. ಅದರಿಂದಾಗಿ ಅವಳ ಮುಖ ಹಿಗ್ಗಬಹುದು.

ಬಾಗಿಲಿಗೆ ಬೀಗ ಬಡಿದಿದೆ. ಎಲ್ಲಿಗೆ ಹೋಗಿದ್ದಾರೆ? ನೀರಿಗೇನು? ದಟ್ಟವಿನ ಲೆಕ್ಕವಿಲ್ಲದೆ ಪಾಲ್ಟು ಇಳಿದು ಕೊಳಾಯಿಯಬಳ ನೋಡುತ್ತೇನೆ. ಅಲ್ಲಿ ಅವಳರುವುದಿಲ್ಲ. ಎಲ್ಲಿ ಹೋದಳು ಎಂದು ಚಿಂತಿಸುತ್ತಾರೆ ಮತ್ತೆ ಮೆಟ್ಟಲು ಹತ್ತಿ ಬರುತ್ತೇನೆ. ಸಂಚಯ ಮೇಲೆ ಕತ್ತಲು ಹಿಕ್ಕೆ ದಾಕತೀಡಿದೆ. ಎಳನೇ ನಂಬಿ ಕೋಣೆ ದಾಟಿ ಮುಂದೆ ಹೋಗಬೇಕು. ಅವಳ ಧ್ವನಿ ಸಣ್ಣಗೆ ಕೇಳಬರುತ್ತದೆ. ಮಕ್ಕಳೊಡನೆ ಆಡುತ್ತಿರಬಹುದು. ಕೂಗಲೆಂದು ಬಾಯಿ ತೆರೆಯುತ್ತೇನೆ. ಬಾಗಿಲು ಸ್ವಲ್ಪ ತೆಗೆದುಕೊಂಡಿದೆ. ಎದುರು ಪಾಲ್ಟಿನ ಮಂದಬೆಳಕು ಚೆಲ್ಲಿದೆ. ನಿಂತು ಸಂದಿಯಲ್ಲಿ ನೋಡಿದೆ. ಅವಳು ಕುಪ್ಪಸ ಹೊಪ್ಪುಕೊಳ್ಳತ್ತಿದ್ದಾರೆ. ಮೈಮೇಲೆ ಸೀರೆಯಲ್ಲ. ಅದು ಕಾಲ

ಬಳಿ ಬಿದ್ದಿದೆ. ಲಂಗಡೊಳಗಿನ ಹೊಟ್ಟಿ ಉಟ್ಟಿ ನಿಂತಿದೆ. ಅದನ್ನು ಉಭಯ ಮಾನದಿಂದ ಸವರುತ್ತಿದೆ ಏಳನೇ ನಂಬ್ರ ಕೋಡಿಯ ನಲವತ್ತು ವರ್ಷ ಪ್ರಾಯದ ಮಗು.

ಕುಸಿದೆ, ನಿಲ್ಲಲು ತ್ರಾಣಾಲದೆ ಕುಸಿದೆ. ಬುದ್ದಿ ಬುಗುರಿಯಂತೆ ಗಿರಗಿರ ಎಂದು ತಿರುಗಲ್ಪಿಡಿಗಿದೆ. ನನ್ನ ಅಂತಃಕರಣಕ್ಕೆ ನೇಣು ಬಿತ್ತು ಎಂದುಕೊಂಡೆ. ಇನ್ನು ಎರಡು ನಿಮಿವಂದಲ್ಲಿ ಅವಳು ಹೂರ ಬರಬಹುದು. ಈ ವೇಳಿಗೆ ಸೀರೆ ಸುತ್ತಿಕೊಂಡಿರಬೇಕು. ನನ್ನನ್ನು ಕಂಡ ಕೂಡಲೇ ಜಾಗ ರೂಕತೆಯ ನಗು ನಗಬಹುದು. ಮಕ್ಕಳೊಂದಿಗೆ ಆಡುತ್ತಿದ್ದೆ, ಎನ್ನಬಹುದು, ನಾನು ಮಾತ್ರಲ್ಲಿದೆ ಅವಳನ್ನು ಆನುಸರಿಸ.....

ಅಂತಃಕರಣಕ್ಕೆ ನೇಣು ಬಿತ್ತು. ಎಂದುಕೊಂಡ ಕೂಡಲೇ ನಾನು ಮೇಲೆದ್ದೆ. ಪಾಳಿನ್ನು ಸರಸರಿ ಇಳಿಯತ್ತೊಡಗಿದೆ. ಹದಿನ್ನೆಡು ವರ್ಷಗಳ ಜೀವನದಲ್ಲಿ ಎಂದೂ ಅಪ್ಪು ಬೇಗನೆ ಪಾಳಿ ಇಳಿದ ನೇನಪಿಲ್ಲ. ಮತ್ತೆ ನೇರೆಡುವಲ್ಲಿ ರೈಲ್‌ಲೈ ಹಳಿಯ ಪಕ್ಕದಲ್ಲಿ ನಿಂತಿದ್ದೆ. ಇನ್ನು ರದು ನುಸಿಟ್ಟು ರೈಲು ಬರಬಹುದು. ದೂರದಲ್ಲಿ ದೀಪ ಕಾಣಿಸತ್ತೊಡಗಿದೆ. ತಡಮಾಚುವಂತಿಲ್ಲ. ಹಳಿಗೆ ಆಡ್ಡಲಾಗಿ ಮಳಗಿದೆ.

ರೈಲಿನ ಚಕ್ರ ನನ್ನ ಮೇಲೆ ವೇಗವಾಗಿ ಬಂದು ಹಾದುಹೊಗುತ್ತದೆ. ಆಗ ಕಚಕ್ಕೆ ಎಂದು ನನ್ನತಲೆ, ಕೈಕಾಲು, ಉದರ ಎಲ್ಲಾ ಬೇರೆ ಬೇರೆ ಆಗುತ್ತದೆ. ರಕ್ತದ ಮಂಡಿನಲ್ಲಿ ಗುರುತು ಸಿಗದಂತೆ ನನ್ನ ಹೇಣ ಬಿಳುತ್ತದೆ. ಆಗ ನನ್ನ ಅಂತಃಕರಣಕ್ಕೆ ಬಿದ್ದ ನೇಡಿನ ಸುದ್ದಿ ಯಾರಿಗೂ ಅರಿವಾಗುವಂತಿಲ್ಲ.

ಜಾ ! ಒಮ್ಮೆಯೇ ರೈಲು ನಿಂತುಬಿಟ್ಟಿತು. ನನ್ನ ಸುತ್ತಲು ಜನ ಆವರಿಸಿದರು. ಒಬ್ಬ ಧಾಂಡಿಗೆ ನನ್ನ ಕೋಟಿನ ಕಾಲರು ಹಿಡಿದು ಮೇಲೆ ತೀದ. ಮುಂಟ್ವಾಳ !, 'ಇವನು ಸಾಯೋಕೆ ನಾವು ತಲೆ ಕೂಡಬೇಕು ಕೂಗಿ ಪೋಲಿಸಿನವರನ್ನು !'

ಕೂಗುವ ಮೋದಲೇ ಪೋಲಿಸಿನವ ಬಂದು ನನ್ನ ಕೈಗಿಡಿದು ಎಳಿದೊಯ್ದಿತ್ತು. ನನ್ನ ಬಂಧನ ಆವಸಿಗೆ ಹಿಗ್ಗು ತಂದಿರಬಹುದು. ಲೆಕ್ಕೆ ಮಿಂದ ಹೆಚ್ಚಿಯಿಡುತ್ತಿದ್ದು. ಪಾಪ, ಅವನೇನು ಬಲ್ಲ, ನನ್ನ ಅಂತಃಕರಣಕ್ಕೆ ಆಗಲೇ ನೇಣು ಬಿದ್ದಿರುವುದೆಂದು.

ಮಂಜುಗಡ್ಡೆ

“ವಿಷಯ ಪ್ರಸ್ತುತಿ ಉಂಟಾಗಬಾರದು. ವಿಷಯ ಪ್ರಸ್ತುತಿ ಉಂಟಾದರೆ ಕುಟ್ಟಿ ಹಡಿದ ಹಾಗೆ. ಅಂಥಹ ವಸ್ತುವನ್ನು ಎಲ್ಲೆ ಎಸೆದರೂ ಅದನ್ನು ಕುಟ್ಟಿ ತಂದು ಲೊಡ್ದು ಮಾಡುತ್ತೇ ಲೇ ಇರುತ್ತದೆ. ಅರವಿಲ್ಲದೆಯೇ ಒಂದು ದಿನ ನಾಶವಾಗಿರುತ್ತದೆ. ಕಾಶಲ್ಪಿನಿದ ವರು ಜೀವನ ಸಾಗರದಲ್ಲಿ ಮುಳುಗಿ ರತ್ನವನ್ನು ತರುತ್ತಾರೆ. ಆದರೆ ನುಳಿಗಿದವರೆಲ್ಲಾ ಸಾಧುವುದಿಲ್ಲ”.....

ವಿಷಯ ಪ್ರಸ್ತುತಿ ಉಂಟಾಗಬಾರದು. ವಿಷಯ ಪ್ರಸ್ತುತಿ ಉಂಟಾದರೆ ಕುಟ್ಟಿ ಹಿಡಿದ ಹಾಗೆ. ಅಂತಹ ವಸ್ತುವನ್ನು ಎಲ್ಲೆ ಎಸೇದರೂ ಅದನ್ನು ಕೊಟ್ಟಿರಿಂದು ಲೊಡ್ದು ಮಾಡುತ್ತೇ ಲೇ ಇರುತ್ತದೆ, ಅರಿವಿಲ್ಲವೆಯೇ ಒಂದು ದಿನ ನಾಶವಾಗಿರುತ್ತದೆ. ಕಾಶಲ್ಪವಿದ್ದವರು ಜೀವನ ಸಾಗರದಲ್ಲಿ ಮುಳುಗಿರತ್ತುವನ್ನು ತರುತ್ತಾರೆ ಆದರೆ ಮುಳುಗಿದವರೆಲ್ಲಾ ಸಾಯುವಿಲ್ಲ.....

“ಅವ್ಯಾ.....”

“.....”

“ಜಾನಕವ್ಯ”

“ಯಾರದು ?”

“ನಾನು ಕಣವ್ಯ ಲಕ್ಷ್ಮೀ”

“ನನು ಲಕ್ಷ್ಮೀ”

“ನನ್ನಮಾನ ಮರ್ಯಾದೆ ಎಲ್ಲಾ ಕಾಪಾಡಿ ; ನನ್ನ ಮನೆ ಉಳಿಸಬೇಕು”

“ಆಗಿದ್ದಾರೂ ಏನು ಅಂತೇನಿ ?”

“ಇವತ್ತು ರಾತ್ರಿ ಯೆಚಮಾನಪ್ರ ಬತ್ತಾರಂತೆ ಕಣವ್ಯ. ಆವರು ಬಂದ ತಕ್ಕಣ ತಂಬಿ ತಕರಾರು ಮಾಡದೆ ಅವರ ಹಕ್ಕಾದಾಗ....ಅಯ್ಯೋ ನನ್ನ ಹೆಸೇಲಿ ಏನೇನು ಬರೆದ್ದೇತ್ತೇ ಕಾಣ ತಾಯಿ. ಕೆಲಸಾನೂ ಬೇಡ ಏನೂ ಬೇಡ ಅಂತ ಎಲ್ಲಾದ್ದೂ ಓಡಿಹೋಗನ ಅಂದ್ರೆ ಈ ಮಗ ಬೇರೆ ಅಯ್ಯತೆ. ಎಲ್ಲಿ ಹೋಗಲಮ್ಮಾ ?”.

“ಹಾಗಂತ ಯಾರು ಹೇಳಿದ್ದು ?”

“ಒತ್ತಾರೇನೆ ಸಿದ್ದ ಬಂದಿದ್ದ ನನ್ನವು, ಸ್ವಾಮಿಯೋರು ಸಂಚೀ ಮ್ಯಾಗೆ ಒತ್ತಾರೆ. ತಗೋ ಬುದ್ದಿ ಕೊಟ್ಟವರೆ ಎಂದು ಏದು ರೂಪಾಯಿ ಕೊಟ್ಟೋಗವನೆ ನನಗೆ ಈ ರೂಪಾಯಿನೂ ಬೇಡ, ಆ ಕೇಲನನೂ ಬೇಡ ನಮ್ಮವಾಡು”

ನಿನ್ನ ಗಂಡ ನಂಜ ಎಲ್ಲಿಡದ ?”

“ಮಾನನವರಿಗೆ ಉಸಾರಿಲ್ಲ ಅಂತ ಯಾರೋ ಬಂದು ಹೇಳಿದರು ಅದಕ್ಕೆ ನೋಡೊಂಡು ಬತ್ತಿನೀ ಅಂತ ಹೋದೆ”

“ಸಂ ನಿನ್ನ ಇನ್ನು ಹೋಗು. ”

“ಆವಾ ನನ್ನ ಮಾನ ಮಾತ್ರ ಕಾಪಾಡಿ. ನಮ್ಮವಾಡು; ಹೊಟ್ಟಿಗಿಲ್ಲದೆ ಬಂದು ಸೇರೊಂಡೆ. ನಂಜ ಬಂದಕೂಡೆ ಇಲ್ಲಿಂದ ಹೊರಟು ಹೋಗ್ಗಿನೀ. ಅದುವರ್ಗ ಭದ್ರ ಮಾಡಿ ನಮ್ಮವಾಡು.”

“ನಿನ್ನ ಏನೂ ಹೆದರಬೇಡ ಹೋಗು”

“ಆ ಏದು ರೂಪಾಯಿ ಇಲ್ಲಿ ಮಡಗ್ಗಿನಿ ತಾಯಿ”

“ಏ ಲಕ್ಷ್ಮಿ ಬಾ ಇಲ್ಲಿ”

“ಏನವಾಡು ?”

“ಯಾವತ್ತು ಬರ್ತಿನಿ ಅಂತ ಹೇಳಿ ಕಳಿಸಿದ್ದು ಅಂದೆ ?”

“ಇವತ್ತು ಸಂಚೀ ಮ್ಯಾಗೆ ಕಣವು”

“ಹಾಗದರೆ ನಿನ್ನೊಂದು ಕೆಲಸ ಮಾಡು”

“ಹೇಳುವಾಡು”

ಹತ್ತಿರ ಕೆಡೆ ಲಕ್ಷ್ಮಿಗೆ ಜಾನಕಿ ಹೇಳಿ ಬೇಕಾದುದನ್ನು ಹೇಳಿ ಮುಗಿಸಿ ಮತ್ತೆ ಕೇಳುತ್ತಾಳೆ.

“ಹೇಳಿದ್ದೆ ಲಾಲ್ಲಿ ನೇನಪಿದೆ ತಾನೆ? ಸಾಯಂಕಾಲ ನಾಲ್ಕು ಗಂಟೆಗೆನೇ ಅಲ್ಲಿಂದ ನಿನ್ನ ಹೊರಟು ಹೋಗು: ನಾಳಿಯಿಂದ ಎಲ್ಲಾ ಸು ಹೋಗುತ್ತೆ”

ಲಕ್ಷ್ಮಿ ಜಾನಕಮ್ಮನ ಮಾತು ಕೇಳಿ ಆನಂದದಿಂದ ಹೊರಟಳು.

ಅವಳು ಹೋಗುವುದನ್ನೇ ತಡೆಕ ದೃಷ್ಟಿಯಿಂದ ನೋಡುತ್ತಿದ್ದ ಜಾನ ಕಮ್ಮಿ ಸಿಟ್ಟುಸಿರು ಬಿಟ್ಟಿಳು.

○ ○ ○ ○

ಜಾನಕಿ, ರಾಮಚಂದ್ರನನ್ನು ಮದುವೆಯಾಗಿ ಆರು ವರ್ಷಗಳು ಸಂದಿನೆ. ಭವ್ಯವಾದ ಮನೆಯಾದೆ. ಅದಕ್ಕೂ ಮಿಗಿಲಾಗಿ ಸುತ್ತುಲೂ ಶೋಟದ ರೂಪದಲ್ಲಿ ನಕ್ಕು ನಿಂತಿರುವ ನಿಸರ್ಗದೇವತೆ ಮೈತುಂಬಾ ಹಸಿರು ಸೆರಗು ಹೊದ್ದು. ತುಂಬಿ ನಲ್ಲಿಯಾತ್ಮಿದ್ದಾಳೆ. ಬೇಡವೆಂದರೂ ಬರುವಷ್ಟು ಕಣವಿದೆ. ಮತ್ತೀನಾಗಬೇಕು ಈ ಪೃಥಿವ್ಯಯಲ್ಲ! ಇದು ಯಾರಿಗುಂಟ್ಟಿ ಯಾರಿಗಿಲ್ಲ.

‘ ಪಾಪ ಅದು ಅವಳಿಗೇನೇ ಸರಿಯಾಗಿ ಅರ್ಥವಾಗಿಲ್ಲ : ಬೇಕಾದಷ್ಟುದೆ. ಸಾಮಾನ್ಯವಾದವ್ಯಾಲ. ಜಾಸ್ತಿ. ಬೇಕಾದಮ್ಮು. ಇಲ್ಲ ; ಅಜೀಣ ವಾಗುವವನ್ನು ಕಣವಿದೆ. ಪೆಟ್ಟಿಗೆ ತುಂಬಾ ಸಿರೆ ಇದೆ. ಯಾವುದು ಬೇಕು ? ನೀಲಿಯ ಆಕಾಶದ ನಕ್ಕಲೆ ? ಕೆಂಪೇ ! ಕಪ್ಪೇ ! ಹಸಿರೇ ! ಕಿತ್ತಲೆಬಣ್ಣದ್ದೇ ? ಯಾವುದು ಬೇಕು ? ಇಲ್ಲ ಲೆಕ್ಕಹಾಕಲು ಸಾಧ್ಯವೇ ಇಲ್ಲ. ದಿನಕ್ಕೆರಡು ಉಟ್ಟಿರೂ ತೀರದವ್ಯಾಲ ತುಂಬಿ ಬಿದ್ದಿದೆ.

ಬಂಗಾರವೇ ? ಅವಳಿಗಿನ್ನವಿಲ್ಲದೆಯೇ ಅರ್ಥ ತೆಗೆದಿಟ್ಟಿದ್ದಾಳೆ. ಆದರೆ ಇರುವುದೇ ಮೈಯಿಗೆ ಭಾರ ಎನ್ನುತ್ತಾಳೆ.

ಅದಕ್ಕೆ ಯಾರ ಪಾರುವಕ್ಕೂ ಇಲ್ಲವಲ್ಲ. ಇದೆಲ್ಲವನ್ನು ಉಂಡು ಉಡಲೆಂದೇ ರಾಮಚಂದ್ರ ತಂದಿದ್ದ ತುಂಬದ್ದು.

“ಹೆಚ್ಚೇ ಬಿಸಿನಿರು ಕಾದಿದೆಯಂತೆ, ಹೋಗಿ ಎರೆದುಕೊಳ್ಳಬಹುದಲ್ಲ? ಅದೋ ತಪ್ಪಿಯಲ್ಲಿ ಉಡುಪಿಯ ಅಡುಗೆಯವನು ಮಾಡಿಟ್ಟ ಪರಮಾರ್ಪಾರಿತ ಅಡಿಗಿ ಘಮ ಘಮಿಸುತ್ತಿದೆಯಲ್ಲ ! ಬೇಡವೇನು ? ಅಗೋ ತಿಳಹಸಿರು ಜರತಾರಿ ಸಿರೆ ಉಡಲು ಕಾದಿದೆಯಲ್ಲ.

ಇದೇಕ ? ಅಶೋಕವನ ಸೇರಿದ ಜಾನಕಿಯಂತೆ ? ಯಾವುದುಬೇಡ ? ಎಲ್ಲ ದರಮೇಲೆಯು ದ್ವೇಷ !

ಬೇಡ ಅದು ಯಾವುದೂ ಜಾನಕಿಗೆ ಬೇಡವಾಗಿದೆ. ಯಾವಾಗಲೂ

ಗಂಭೀರವಾಗಿ ಆಲೋಚಿಸುತ್ತಾಳೆ. ನಿಟ್ಟಿಸಿರು ಬಿಡುತ್ತಾಳೆ. ಮತ್ತೆ ಅಲ್ಲಿಯುತ್ತಾಳೆ. ತೊಟ್ಟಿದ ಒಂದು ನಿಟ್ಟಿನಿಂದ ಮತ್ತೊಂದು ನಿಟ್ಟಿಗೆ ಓಡುತ್ತಾಳೆ. ನಿಂತ ಜಾಗದಲ್ಲಿ ನಿಲ್ಲಿಪುದಲ್ಲಿ. ಕಾಫಿಗಿಡಿಂದ ಗಿಡಕ್ಕೆ ಹೋಗುತ್ತಾಳೆ. ಅಭಿವಾನದಿಂದ ಅದರ ಹೂವನ್ನು ಅಫಲಾಣಿಸುತ್ತಾಳೆ. ಅನಂದದಿಂದ ಕೈ ತಟ್ಟುತ್ತಾಳೆ. ಮತ್ತೆ ಜೋರಾಗಿ ನಗುತ್ತಾಳೆ.

ಇದೆಯೇನು ನಗುವುದು ? ಅಳುತ್ತಿರುವಳಲ್ಲ !

ಅಗೋ ಅದೇ ಗಂಭೀರ ಮುಖ ಮುದ್ರೆ.

“ಅವ್ಯಾ.....”

“ಏನು ?”

“ನನ್ನ ಮಾನ ಕಾವಾಡಿ”

“ಸರಿ ನೀನು ಇನ್ನು ಹೋಗು”

ಜಾನಕಿ ರಾಮಚಂದ್ರನನ್ನು ಮದುವೆಯಾಗಿ ಅರು ವರ್ಷಗಳು ಸಂದುಹೋಗಿವೆ. ಬೇಕಾದಷ್ಟಿದೆ ಅವಳ ಮನೆಯ ಉಗ್ರಾಣ ತುಂಬಿ ತುಳುಕುತ್ತಿದೆ. ಆದರೆ ಅವಳ ಒಡಲು ?

ಉಗ್ರಾಣ ತುಂಬಿದ್ದರೂ ಅವಳು ಅದನ್ನು ಅನುಭವಿಸಲಾರಳು ಎಲ್ಲವೂ ತುಂಬಿವೆ. ಆದರೆ ಮನ ?

ಆದರೆ ಮನ ? . ಹ್ಯಾ ನಾಡಿ ಇಲ್ಲಿ ಸಿಕ್ಕಿತ್ತು ನೋಡಿ. ಇನ್ನು ಕಾಯಿಲೆಯ ಪತ್ತಿ ಆಗದೆ ಉಂಟಿ ? ತಲೆ ಕರೆದುಕೊಂಡು ಪೆಸ್ಸಿನ ಕ್ಷಾವು ತೆಗೆದು ಖಾಲಿ ಹಾಳಿಗಳನ್ನು ಮುಂದೆ ಚೆಲ್ಲಿಕೊಂಡು ಹುಬ್ಬಿ ಹೇಳಿ ಸಿಕ್ಕಿಸಿ ಮುಸುಕುಗುದ್ದಿನ ಕಸರತ್ತು ಮಾಡುವ ಸಾಹಿತಿ ?.....

ಅವಳು ಆ ಮನೆಗೆ ಬಂದ ಮೂರು ತಿಂಗಳನಲ್ಲಿಯೇ, ಅವಳ ಕುಡಿ ಮನಸ್ಸು ರಾಮದಂಪ್ರಯ್ಯನ ನಡತಿ ಕಂಡು ಮುರುಟಿ ಹೋಯಿತು. ದಿನಕೊಂಡು ಬೇಟಿ ? ಯಜ್ಞಪಶು ಹೊಸದಾಗಬೇಕು. ಅದನ್ನು ಅರಸುವ ಕೆಲಸ ಸಿದ್ದನಂತು. ಅವನು ಅರಿಸಿದ್ದನ್ನು ರಾಮಚಂದ್ರಯ್ಯ ಒಪ್ಪಿಕೊಳ್ಳುತ್ತಾನೆ.

ಅವನ ಕಣ್ಣಿಗೆ ಬಿದ್ದ ಯಾವ ಯಜ್ಞ ಪಶುವೂ, ಅವನಿಂದ ತಪ್ಪಿಸಿ

ಕೊಳ್ಳುವುದನ್ನು ವ ಸಂಗತಿ ಮರೆಯಬೇಕು. ಏನೇ ಬರಲಿ, ಏನೇ ಆಗಲಿ ಎಲ್ಲದಕ್ಕೂ ಸಿದ್ಧಿ ವಾಗಿಯೇ ಬರುತ್ತಿದ್ದು ದು ಅವರ ಪದ್ದತಿ.

ಕಾಫಿ ತೋಟಗಳಲ್ಲಿಯೇ ಹೆಚ್ಚಿನ ಕಲಸ ದೊರೆಯುವ ಸ್ಥಳವೆಂದರೆ ರಾಮಚಂದ್ರಯ್ಯನ ಶೋಟದ್ದು. ಕೈತುಂಬಾ ಸಂಬಳದ ಅನೇ ಬೇರೆ. ನಾಮುಂದು ತಾಮುಂದು ಎಂದು ಮೇಲೆ ಬಿದ್ದ ಕೆಲಸಕ್ಕೆ ಹೋಗುತ್ತಾರೆ. ಮತ್ತೆ ವಾರ ಕಳೆಯುವುದರಲ್ಲಿ ಅಧ್ಯಾದಷ್ಟು ಜನ ಕೂಲಿಗಳು ಹೊಸಬರು.

వివుల్చుక అవ్వాహతవాగి సాగియే సాగుత్తదే. రామజంద్ర య్యనన్న నిల్లిసువరుంటి? సురీ ఆవన తలేయన్న బుగురి ఆడిసువంతి ఆడిస తొడగిదే. ఆదరల్లియే మళుగి హోగిద్దానే. ఎళ్ళర యావాగలో. సేలదల్లి ఆడుత్తిద్ద:బుగురి నిద్ద కట్టిదంతిదే. సురీ ఒందే ఆగిద్దరే ఆవన తలేయ బుగురి ఆప్య నిద్ద కట్టితీరలిల్లపోఇ పనోఇ. ఆదరే ఆదశ్శ హాణైన జాటి దినపూ హోసదేన్న తానే సిద్ద.

ಕೈಯಿಗೆ ಬಾಟಲಿ ಕೊಡುತ್ತಾನೆ. ಬೇಕೆಂದಾಗ ಸಾಕು ಎನ್ನುತ್ತಾನೆ. ಬೇಡವೆಂದಾಗ “ಕುಡಿಯಬೇಕು ದಣಿ ಕುಡಿಯಬೇಕು. ನನ್ನ ದಣಿ, ಕುಡಿದು ರಾಜರಾಗಬೇಕು” ಎನ್ನುತ್ತಾನೆ. ಆಯಿತು; ಕುಡಿದವನ ಕ್ಯಾ ಹಿಡಿದು ಕೊಂಡು, ಯಾವುದಾದರೀಂದು ಹಟ್ಟಿಯಲ್ಲಿ ಯಾವುದಾದರೀಂದು ಹೆಣ್ಣಿನ ಸಹವಾಸ ಮಾಡಿಸುತ್ತಾನೆ.

“థూ ఇస్తి ! ఏనిదు మనుష్యరే !” అరియదవరిగి ఇదేల్లా కోసచు. ఇదన్నెల్లా మాడువవరన్ను కండరి ఆ ఆనుమాన బారదె ఇరువుదిల్ల. అవిల్లదే కోడరి మనుష్య గుంపిసింద కొరతే ?”

ಅಗೋ ಜಾನಕಿ ಮತ್ತೆ ಅಳುತ್ತದ್ದಾಳೆ.

“ಸ್ವಾಮಿ, ಬೇಡ ನನ್ನ ರಾಜ ಈ ಪ್ರಾರಭ ಎಲ್ಲಿ ಬಂತು ನಿಮಗೆ. ಕುಡಿಯೋದು ಕಲಿತಿರಿ; ಹೊಟ್ಟಿಗೆ ಸರಿಯಾಗಿ ಖಟ್ಟಣಾನೇ ಮಾಡೋದಿಲ್ಲ ವಲ್ಲ. ಮೈಯೆಲ್ಲಾ ಸುಕ್ಕಿಗಟ್ಟಿದೆ. ಕಣ್ಣಿ ಲಾ ಒಳಗೆಹೋಗಿದೆ. ದಮ್ಮಯಾ ಅಂತಿನಿ ಸ್ವಾಮಿ ಬಿಟ್ಟು ಸುಖವಾಗಿರಿ”

“ನಿಂಗೆ ಯಾರು ಹೇಳಿದ್ದು ? ನಾನು ಕುಡಿತೀನಂತ. ಮುಶ್ಕರು ತಿಂದುಕೊಂಡು ತೀಪುಗೆ ಬಿಡಿರಲಾರದೆ, ಈ ಕೆಲಸ ಬೇರೆ ವಾಡ್ತಾರಾ ?”

“ನೀವು ಬಿಡ್ಡಿನಿ ಅಂತ ಆಣಿ ಮಾಡಿ ಹೇಳೋವರ್ಗು ನಾನು ನಿಮ್ಮ ಕಾಲುಬಿಡೊದಿಲ್ಲ.”

ಹೆಚ್ಚಿನ ಕರ ! ಕಟ್ಟಿರಿಗೆ ಸೋಲುಂಟಿ ?

“ನೀನು ಕಾಲುಬಿಡು ಜಾನು ನಾನು ಕುಡಿಯೋದಿಲ್ಲ”

“ನಿಜವಾಗಿಯೂ”

“ನಿನ್ನಾಣಿಗೂ”

“ಹಾಗಾದರೆ ಇನ್ನುಮುಂದೆ ಇಲ್ಲಿಯ ಯಾವ ಕೂಲಿಯವಳನ್ನು ಮುಟ್ಟೊಂದಿಲ್ಲ ಅಂತ ಆಣಿ ಮಾಡಿ.”

“ಫತ್ತ ! ಹೊಲಸು ವಾರಬ್ಧಿ ! ಇಲ್ಲಿಯವರೆವಿಗೂ ಬರಲು ಕಾರಣ ? ನಾಯಿ ಮೂಕಿ ಮಕ್ಕಳನ್ನು ಕೊಂಡುಬಿಡಬೇಕು.”

“ಹೇಳಿ ಸಾಮಾನಿ” — ಮತ್ತೆ ಒತ್ತಾಯದ ದಾನಕ್ಕೆ ಬೇಡಿಕೆ.

“ಅಯಿತು ಇನ್ನುಮುಂದೆ ಮುಟ್ಟೊಂದಿಲ್ಲ.”

ರಾಮಚಂದ್ರಯ್ಯನಿಂದ ಜಾನಕಿ ಇಂತಹ ಎಷ್ಟೋ ಆಣಿಗಳನ್ನು ಮಾಡಿ ನಿಕೊಂಡಿದ್ದಾಳೆ. ಆದರೆ ಉಪಯೋಗ ಉಂಟೇ ? ಆಣಿಗಳೆಲ್ಲ ಸೈಸಗಳಾಗಿ ಮಾರ್ಪಣೆಯಾಗ ಆಣಿಗೆ ಬೆಲೆ ಎಲ್ಲಿಯದು ?

“ಅಯಿತು ಇನ್ನುಮುಂದೆ ಮುಟ್ಟೊಂದಿಲ್ಲ” ಎಂದು ಹೇಳಿದ ರಾಮ ಚಂದ್ರಯ್ಯ ಹೊದೆದ್ದು ಬೇರೆ ಎಲ್ಲಿಗೂ ಅಲ್ಲ. ಕುಡಿಯಲಿಕ್ಕೆ. ಅವನ ಹಿಂದೆಯೇ ಸರ್ವದಾ ಹಿಂದೆಯೇಸಿಧ್ವಾಗಿರುತ್ತಿದ್ದ ಸಿದ್ಧ. ಯಾವುದರಲ್ಲಿಯೂ ಲೋಹ ಕಾಣದೆ ರಾಮಚಂದ್ರಯ್ಯನ ಯಜ್ಞ ಪೂರ್ತಿಯಾಗುತ್ತದೆ.

“ಅವ್ಯಾ

“ಏನು ?”

“ನನ್ನ ಮಾನ ಕಾಪಾಡಿ”

“ಸರ ನಿನು ಇನ್ನು ಹೋಗು”

ದಿನಪೂ ಒಬ್ಬರಲ್ಲ ಒಬ್ಬರು ಅವಳ ಮನೆಯ ಮುಂದೆ ಬಂದು ಸೇರಿ ಗೊಡ್ಡಿ ಬೇಡಿಕೊಳ್ಳುತ್ತಾರೆ. ಮಾನಕಾಂಗಿ-ಶೀಲಕಾಂಗಿ. ಹೊಟ್ಟಿಯ ಪಾಡಿಗಾಗಿ, ಕೂಲಿಯ ಕೆಲಸಕ್ಕೆ ಬರುತ್ತಾರೆ. ಬಂದವರು ಒಗ್ಗದವರು ಕ್ಯೆತುಂಬಾ ಕೂಲಿ ಪಡೆದು ನಡೆಯುತ್ತಾರೆ. ಆದರೆ ಆ ಗಾಳಿ ಒಗ್ಗದವರು

ಶೀಲ ಕಡೆದುಕೊಂಡು, ಶೋಟಿದ ಮರದ ಟೊಂಗಿಗೋ, ಕೊಳಡ ಸ್ವೇಚ್ಚೆನ್ನ ಅತುಬೀಳುತ್ತಾರೆ. ಕೆಲವರು ಹೆದ್ದಿ ಕೂಲಿಯನ್ನು ಕೇಳದೆ ಒಡಿದ್ದುಂಟು!

ಅತ್ಯ ಅಂಗಲಾಚಿ ಬೇಡಿಕೊಂಡದ್ದಾಯಿತು. ಪ್ರಯೋಜನವಾಗ ಲೀಲ್.

ಮುನಿಸಿಕೊಂಡು ಉಟೆಬಿಟ್ಟು ಕೂತಿದ್ದಾಯಿತು. ಅದರಿಂದ ಜಾನ ಕಿಯ ಶಕ್ತಿ ಕುಂದಿತಿ ವಿನಾ ಪ್ರಯೋಜನವಾಗಲಿಲ್ಲ.

“ಅವ್ಯಾ....”

“ನನು ?”

“ನನ್ನ ಮಾನ ...”

ಬೀಳಗಾದರಿ ಮತ್ತೆ ಆದೇ ಕೂಗು. ಅದನ್ನು ಕೇಳಿಕೊಂಡು ತನ್ನಿಂದೇನೂ ಮಾಡುವಂತಿಲ್ಲ. ತನ್ನ ಮುಂದೆ ಆಗಬಾರದಕೆಲಸದ ಭೈರವ ನೃತ್ಯ ಸಾಗಿದ್ದರೂ; ಸುಮ್ಮನೆ ಇಡಬೇಕು. ಕಣ್ಣಿಮಂದೆಯೇ ಈಲವು ಜೀವಗಳ ಶೀಲದ ಸೂರೆ !

“ಯಾರೋ ಪುಟ್ಟಿ ಅಂತೆ. ಶೋಟಿದ ಮರಕ್ಕೆ ನೇಣು ಹಾಕಿಕೊಂಡ ವಳೆ. ಇವತ್ತು ಯಾರೋ ಗೌರಿಯಂತೆ ಕೊಳಕ್ಕೆ ನೊಗಳಿಕೊಂಡಿದ್ದಾಳೆ.” ದಿನಪೂ ಕಸೆಗುಡಿಸುವಾಗ ಈ ರೀತಿಯ ಒಂದಲ್ಲಾ ಒಂದು ಪುರಾಣ ಓದು ತ್ವಾಳೆ ಸುಷ್ಟಿ. ಅದನ್ನು ಕೇಳಿಯೇ ಗಡಗದ ನಡುಗುತ್ತಾಳೆ ಜಾನಕಿ. ಸತ್ತ ಆ ದೇಹಗಳು ಪ್ರೇತಗಳಾಗಿ ತನ್ನ ಮುಂದೆ ದೈನ್ಯದಿಂದ ಕೃಮುಗಿದು ಏನೋ ಬೇಡುತ್ತಿರುವಂತಿದೆ.....

ಅವ್ಯಾ.

“ನನು ?”

“ನನ್ನ ಮಾನ.....”

“ಸರಿ ನೀನು ಹೋಗು”

ಬಾಯಲ್ಲಿ ಅದೇ ಮಾನುಳು ಮಂತ್ರ. ಹುಳ್ಳನಗೆ ! ಒಮ್ಮೊಮ್ಮೆ ತನ್ನ ಗಂಡಿನಿಗೆ ಏನಾದರೂ ಮಾಡಿ ಬುದ್ಧಿ ಕಲಿಸಿಯೆಬಿಡಬೇಕೆಂದು, ಗಂಡ ನಿದ್ದ ಕಡೆ ರಭಸದಿಂದ ನುಗ್ಗತ್ವಾಳೆ.

ಅವನನ್ನು ಸೋಡಿದೊಡನೆಯೇ ಆವೇಗ ಜರ್ಜಿಂದು ಇಲ್ಲದುಹೋಗುತ್ತದೆ.

ಮತ್ತೆ ಅದೇ ಯಾಚನೆಯ ನೋಟಿ ?

ಹಾಗಾದರೆ ಈ ಪ್ರಕರಣ ಮುಗಿಯುವ ಪರಿಯೆಂತು ? ಇದಕ್ಕೆ ಅಂತ್ಯವೇ ಇಲ್ಲವೇನು ?

ಈ ಅನಾಚಾರಗಳನ್ನೇ ಲಾಲ್ ಸೋಡಿಕೆಂದು ಸುಮೃನಿರುವುದಕ್ಕಿಂತ ಸಾಯುವುದೇ ಮೇಲೆಂದು ಹಗ್ಗಿಹಿಡಿದು ರೂಪಿನ ಬಾಗಿಲು ಮುಚ್ಚಿಕೊಂಡು ಕೊಂಡಿಹಾಕಿ ಕೊಂಡದ್ದುಂಟು. ಮರುಗಳಿಯಲ್ಲಿಯೇ ವಿವೇಕದ ಉದಯ. ಸತ್ತರೆ ಹತ್ತರೆ ರಜೋತೆಯಲ್ಲಿ ಹನೈಷ್ಯಂದಾಯಿತು. ಆಷ್ಟೇ.

ಅದರಿಂದ ಸಾಧಿಸಿದ್ದಾದ್ದರೂ ಏನು ? ಗಂಡ ಸುದಾರಿಸಿದನೇ ? ಇಲ್ಲವೇ ಯಾರ ಮಾನವಾದರೂ ಕಾಪಾಡಿದಂತಾಯಿತೇ ? ಕಡೆಗೆ ಏನು ಇಲ್ಲ. ಹಾಗಾದರೆ ಸಾಯಚೇಕಾದರೂ ಏಕೆ ? ಇದ್ದೇ ಎಂದಾದರೂ ಒಂದುದಿನ ಸಂ ಮಾಡಲು ಸಾಧ್ಯವೇ ಎಂದುಕೊಂಡು ಪ್ರಯತ್ನಿಸಿ ಸೋಡಬಾರದೇಕೆ ?

ಕೊಂಡಿಯಸದ್ದು. ರೂಪಿನ ಬಾಗಿಲು ಮತ್ತೆ ತೆರಿಯುತ್ತದೆ. ಜಾನಕಿ ಮತ್ತೆ ಹೊರಬರುತ್ತಾಳೆ. ಕೈ ಯಲ್ಲಿಯ ಹಗ್ಗ ಮುನಿಸಿಕೊಂಡು ಮೂಲೆ ಸೇರುತ್ತದೆ.

ಕಡೆಯ ಪ್ರಯತ್ನವಾಗಿ ಸಿದ್ದನನ್ನು ಕರೆದು ಭೀಮಾರಿ ಹಾಕುತ್ತಾಳೆ. ಬಗ್ಗಿಸಿದ ತಲೆಯತ್ತುವ ಭೂಪನೆ ಸಿದ್ದ ? ಜಾನಕಮೃಬ್ಧಿಯುವಾಗ ಗೋಡಿಗೆ ಅಂಟಿಸಿಂತರೆ ತೀರಿತು. ಅವನಿಗೆ ಹೇಳುವುದೂ ಒಂದೇ, ಗೋಡಿಗೆ ಹೇಳುವುದೂ ಒಂದೇ ! ಮಾತಿನಮಳೆ ನಿಂತಮೇಲೆ ಭಳಿಮಳಿಯಲ್ಲಿ ನೆನೆದ ನಾಯಿಯಂತೆ, ತಲೆಗೆ ಸುತ್ತಿದ್ದ ಬಟ್ಟೆಯನ್ನು ಕೊಡುವಿಕೊಂಡು ಓಡುತ್ತಾನೆ.

ಮತ್ತೊಂದು ದಿನ ಕಳಯಿತು. ಮತ್ತೊಂದು ಹಗಲು. ಮತ್ತೊಂದು ರಾತ್ರಿ.

ಎನಾದರೂ ಮಾಡಬೇಕೆಂದಿದ್ದ ಜಾನಕಮೃನಿಗೆ ಏನೂ ಮಾಡಲಾಗಲಿಲ್ಲ. ತೋಟದಲ್ಲಿನ ಅರಳಿದ್ದ ಪುಷ್ಟಗಳನ್ನು; ಕಂಪುಸೂಸಿ ಎಲೆ ಮರಿ ಮಾಡಿ ನಿಂತರುವ ಆ ಹಣ್ಣಗಳನ್ನು ಸೋಡಿ ಅನಂದದಿಂದ ಕುಣಿಸುತ್ತಾ

ಹೋಗಿ ತಬ್ಬಿಕೊಳ್ಳಬೇಕೆನಿಸುತ್ತದೆ. ಹಾಗೇ ಮಾಡಲೆಂದೇ ಅಲ್ಲಿಗೆ ಓಡುತ್ತಾಣಿ.

ಅದರೆ?

ಕೆವಿಯಲ್ಲಿ ಏನೋ ಮೊರಿತ.

“ಅವಾನ್....”

“ಎನು?”

“ನನ್ನ ಮಾನ್”

ಆಗೋ ನಲಿವುತ್ತಿದ್ದವು ಒಮ್ಮೆಯೇ ಹಾವು ತುಳಿದವಳಂತಿ ಬೆಣ್ಣಿಬಿದ್ದಳು. ಹಾಡುತ್ತಿದ್ದ ವಧನದಿಂದ ದುಃಖದ ಆಕ್ರಂಧನ?

ಮತ್ತೆ ನಗಲು ಪ್ರಯತ್ನಿಸುತ್ತಾಣಿ.

.....ಅದರೆ?

ಅದೇ ಕಣ್ಣಿ ಮುಚ್ಚಾಲೆ ಆಟ. ಅದರೆ ಅದರಲ್ಲಿ ಸೋತು ಹಣ್ಣಿಗೆ ಹೋಗಿದ್ದಾಣಿ ಜಾನಕಿ.

○

○

○

○

“ಅವಾನ್....”

“ಜಾನಕವಾನ್....”

“ಯಾರಿದು? ನಿಂತಲ್ಲಿಯೇ ಬೆಣ್ಣಿಬಿಳುತ್ತಾಣಿ ಜಾನಕಿ”

“ನಾನು ಲಪ್ಪಿತ್ತು”

“ಎನು?”

“ನಾಲ್ಕುಗಂಟಿಗೆ ಬಾ ಅಂದ್ರಲಾವಾನ್?

“ಆಗಲೇ ನಾಲ್ಕು ಗಂಟೀನಾ?”

“ಹೂ ಕಣ್ಣವಾನ್”

“ಬಂದೆ ಒಂದು ನಿಮಿಷ ನಿಲ್ಲು.”

ಒಳಸೇರಿದ ಜಾನಕಿ ತನ್ನ ಒಕ್ಕೆಯ ನಾಲ್ಕು ಸೀರೆಯನ್ನು ಒಂದು ಗಂಟು ಮಾಡಿ ಕೈಯಲ್ಲಿ ಹಲವು ರೂಪಾಯಿಗಳನ್ನು ಹಿಡಿದುಕೊಂಡು ಬಂದಳು.

“ತಗೆಂಳಿಲ್ಲದ್ದು. ಇದೆಲ್ಲ ತಗೆಂಳಿದು ನೀನು ಈಗಲೇ ಹೋರಿಟು ಹೋಗು ತಿಳಿಯದೆ ನನ್ನಿಂದೇನಾದರೂ ಅವಚಾರವಾಗಿದ್ದರೆ ಕ್ಷಮಿಸಬಿಡು. ಬೇರೆಲ್ಲಾದ್ದೂ ಒಳ್ಳೆಯಕಡೆ ಹೋಗಿ ಕೆಲಸಮಾಡಿ ಸುಖವಾಗಿರು” ದ್ವಿನಿ ಬಾರ್ಮೆಸಿತ್ತು.

“ನೂರುವರ್ಷ ಉಂದಾಗಿಬಾಳು ನಮ್ಮವನ್ನು ನಾನಿನ್ನು ಬರ್ತಿಸಿ ಅಪ್ಪಾಲೆ ತಿಪ್ಪಾಲೆಯಾಡುತ್ತಿದ್ದ ಗಾಳಿ ಅವಳ ಹಿಂದೆಯೇ ಓಡುತ್ತೀರೆ ಗತು. ಮಧ್ಯಾನ್ತ ಲಕ್ಷ್ಮೀ ಬಿಟ್ಟುಹೋದ ಏದು ರೂಪಾಯಿಗಳ ನಾಣ್ಯಗಳು ಇನ್ನೂ ಅಲ್ಲಿಬಿದಿದ್ದವು. ಅದನ್ನು ತಿಗೆದುಕೊಂಡ ಜಾನಕಿ ಒಳನಡೆದಳು.

ದಿನಕರ ದಣಿದು ಪಡವಲು ಸೇರಿ ತಾನು ಕಳೆದಿದೆ. ನಿತಿ ನಿಥಾನ ವಾಗಿ ತನ್ನ ಸೆರಗನ್ನು ಪ್ರತ್ಯಿಯಮೇಲೆ ಹಾನಿಕೊಡಿದ್ದಾಳು.

ರಾಮಚಂದ್ರಯ್ಯನಿಗೆ ಇದರ ಯಾವುದರ ಪರಿವೇಯೇ ಇಲ್ಲ. ಬಾಯಲ್ಲಿ ಹೋಗಿ ಕಾರುತ್ತಾ, ತೂರುತ್ತಾ, ತೂರುತ್ತಾ, ಸಾಗಿದ್ದಾನೆ. ಅವನ ಕೃದೀಪ, ಸಿಂಧು ಮುಂದಿನ ಜಾಗ ಬಿಟ್ಟುನೇಯೇ ?

“ಲೋ ಸಿಂಧು ಎಲ್ಲೋ ಆ ಹಾಳಾದೊಳಿ ಮನೆ ?”

“ಅಗೋ ಆದೇಕಣ್ಣಿದ್ದಿ, ಈ ಸಾಲುದಾಟಿ ಮುಂದಿನ ಸಾಲುಮಾರ್ಗ ಹೋಗಬೇಕು. ಹಣ್ಣು ಕಾಯೋಕೆ ಅಂತ ಕೆಳಗಲಬದಿಲೇ ಹಟ್ಟಿಹಾ ಕೊಂಡವಳೆ”

“ಸಂ ನಡಿ”

“ಬುದ್ಧಿಯೋರಾ ಇದೇ ಆವಳ ಅಟ್ಟಿ”

“ಕೊಡೋ ಇನ್ನೊಂದು ಸ್ವಲ್ಪಿ”

“ಈಗಲೇ ವಸಿಜಾಸ್ತಿ ಆಗ್ಯಾತರಾ”

“ಕೊಡೋಲೇ ಮಂಗ ನಿನ್ನ ಮಗನೆ ಕೊಡೊ.....”

ಆನಂತತೆಯ ಮಂಚದಲ್ಲಿ ಕತ್ತಲು ಹೆತ್ತು ನರಳಕೊಡಿತು. ಬೀಸು ಗಾಳಿಯ ನಿಡುಸುಯ್ಯಾ. “ತಕ್ಕೊಲ್ಲು ಬುದ್ದಿ” ಅಲ್ಲಿಯೇ ಮತ್ತೆ ಪ್ರಾರಂಭ ವಾಯಿತು ಸುರಾಭಿಷೇಕ.

“ನೀ ... ಹೋ...”

“ಆಗಲೀ ಬುದ್ದಿ ನಾನಿನ್ನು ಹೋಗ್ಗೇನಿ”

“ಹೋ!.....”

‘ ಸಿದ್ಧ ಹೊರಹೊರಟ. ರಾವಃಂದುಯೈ ಕೆಟ್ಟಿಂದ ಬಾಗಿಲು ನೂಕಿ ಕೊಂಡು ಒಳನಡಿದ. ಅಲ್ಲಿಯೇ ಮಂಕಾಗಿ ಉರಿಯುತ್ತಿದ್ದ ದೀಪ ಇವನು ಬಾಗಿಲು ನೂಕಿದ ರಭಸಕ್ಕೆ, ಬಿಸುತ್ತಿದ್ದ ಗಾಳಿ ಒಮ್ಮೆಯೇ ಒಳಕ್ಕೆ ಲಗ್ಗಿ ಹಾಕಿ ದೀಪ ನಂದಿಸಿತು.

“ಬೇವಾಸಿ!...ದೀಪ ಬೇರೆ ಹೋ!...”

ಕೈಯಲ್ಲಿ ಹಿಡಿದಿದ್ದ ಬಾಗಿಲನ್ನು ಮತ್ತೊಮ್ಮೆ ಅಗಲವಾಗಿ ತೆರೆದ. ಮೂಲೆಯಲ್ಲಿ ವ್ಯಕ್ತಿಯೊಂದು ಮಲಗಿರುವುದು ಗೋಚರವಾಯಿತು.

ಬಾಗಿಲು ಹಾಕಿಕೊಂಡು ಕತ್ತಲ್ಲೀ ತೂರಾಡತೊಡಗಿದ. ಆ ತುರಾಟದಲ್ಲಿ ಬಾಗಿಲಿಗೆ ತಲೆ ಎನ್ನುಬಾರಿ ತಗುಲಿತೋ?

ಏನಾ ಬಂದ್ಹೂ ಮಾತನಾಡದೆ ಕತ್ತಿ ಬಿದ್ದಾಂಗೆ ಬಿದ್ದಿದ್ದೀರೂ ಕೈಗೆ ಸಿಕ್ಕು.

ಮುಂ...”

ತೂರಾಡುತ್ತಿದ್ದವ ಒಮ್ಮೆಯೇ ಬಿದ್ದ. ಕಾಲಿಗೆ ಪಾತ್ರಿಯೊಂದು ಸಿಕ್ಕಿಕೊಂಡಿತ್ತು. ಬಿದ್ದಲ್ಲಿಯೇ ಕೈಚಾಚಿ ಹುಡುಕತೊಡಗಿದ್ದು.

“ಹಾಂ! ಸಿಕ್ಕಿದೆಯಾ. ಕತ್ತಲೇಲಿ ಆಟ ಬೇರೆ ಆಡ್ಡಿರೂ?”

ಹಸಿದಿದ್ದ ವಾಣಿಫ್ರ ಬೇರೆಯ ಮೇಲೆ ಬಿತ್ತಂತೆ.

ಮಲಗಿದ್ದ ದಿನಕರ ಗಡಿಬಡಿಯಲ್ಲಿ ಎದ್ದಿದಾನೆ. ಹೊರಗಡೆ ಹಕ್ಕಿಯ ಚಿಲಿಬಿಲಿ ಆಗಲೇ ಪ್ರಾರಂಭವಾಗಿದೆ. ಬೆಳಗಿನ ತೀತಲವಾತವರಣದ ಆನುಭವ ವನ್ನು ಮಲಗಿದ್ದಲ್ಲಿಯೇ ಮಾಡಿಕೊಂಡಿದ್ದಾನೆ ರಾಮಚಂಪೆಯೈ. ಮುಚ್ಚಿದ ಕದ ಗಾಳಿಗೆ ತೆಗೆದುಕೊಂಡಿದೆ. ಬೆಳಕಿನ ಸೂರೀಯೋ ಸೂರಿ. ತಲೆ ಆಸಾಧ್ಯ ಸಿಡಿಯತೊಡಗಿದೆ. ಕಣ್ಣ ಬಿಡಪೇಕೆನಿಸಿದೆ.

ಬಿಡುವ ಡಾಗಿಲ್ಲ. ಸ್ವಲ್ಪ ‘ಬೆವಡಿ’ ಕುಡಿದು ಮನಿಗೆ ಹೋಗಿಮಲಗಿದರೆ ವಾಸಿಯೇನೋ ಎನಿಸುತ್ತದೆ. ಮೆಲೆದ್ದ ಕೂರುತ್ತಾನೆ ಕಣ್ಣ ಬಿಡಬೇಕು. ಆಗುವುದೇ ಇಲ್ಲ. ಈಗ ಆಯಿತು.

ಕನಸಲ್ಲವಲ್ಲ ? ಕಂಡದ್ದೇನು ? ನಿಜವೇನು ? ಪುನಃ ಪುನಃ ಕಣ್ಣ
ತೀಕ್ಷ್ಣಕೊಂಡು ನೋಡುತ್ತಾನೆ. ಸಂಶಯವೇ ಇಲ್ಲ. ಏನು?

ಮಲಗಿರುವುದು ಜಾನಕಿ. ರಾತ್ರಿ ಲಕ್ಷ್ಮೀ ಎಂದು ವರ್ತಿಸಿದ್ದು
ಜಾನಕಿಯೊಂದಿಗೆ. ಲಕ್ಷ್ಮೀಯೆಲ್ಲಿ? ಏಳು ಜಾನು ಮನಿಗೆ ಹೋಗೊಣ.
ಜಾನಕಿಯನ್ನು ಮುಟ್ಟುತ್ತಾನೆ, ಮಂಜು!

ಮಂಜುಕೊರೆದಂತಾಯಿತು. ಕೈಅಲಗಿಸುತ್ತಾನೆ. ಮುಷ್ಣ ಹಿಡಿದಿದೆ.

ಬಲವಂತವಾಗಿ ಬಿಡಿಸಿ ನೋಡುತ್ತಾನೆ ಏನಾ? ಹಿಂದಿಲದಿನ ಲಕ್ಷ್ಮೀಯ
ತೀಲಕ್ಕೆ ಬೆಲೆಕಟ್ಟಿಕೊಟ್ಟಿ ಐದು ರೂಪಾಯಿ. ಕಣ್ಣಿಗೆ ಕತ್ತಲೆಯ ದಾಳಿ.

“ಏಳು ಜಾನು ಹೋಗೊಣ”

ಜಾನು, ರಾಮಚಂದ್ರಯ್ಯನ ಜಾನು ವಾತನಾಡಲಾರಳು. ಮಂಜುಗಡ್ಡೆ
ನಿಶ್ಚಲವಾಗಿ ಬಿಡ್ಡಿದೆ. ನಡೆದ ಫಟನೆಗಳೆಲ್ಲ ಬಂಗುರಿಯಂತೆ ಅವನ ಚಿತ್ತ
ವಥದಲ್ಲಿ ಗರಿಗರನೆ ಸುತ್ತುತ್ತೊಡಗಿದೆ. ಕಣ್ಣೀರು ಕಾರಂಜಿಯಂತೆ
ಉಕ್ಕತೊಡಗಿದೆ.

“ನಾನು ಪಾಪಿ. ಕ್ವಮಿಸಿಬಿಡು ಜಾನಕಿ ಕ್ವಮಿಸಿಬಿಡು.

ನಿಶ್ಚಲವಾಗಿ ಬಿಡಿದ್ದ ಮಂಜಿನಗಡ್ಡೆಯ ಮೇಲೆ ಬಿದ್ದ ಅಳತೊಡಗಿ
ಡಾನೆ ರಾಮಚಂದ್ರಯ್ಯ. ಅದರ ತಂಪಿಗೆ ಅವನ ದೇಹದ ಕಾವೂ
ಸಂಪೂರ್ಣವಾಗಿ ಆರಿ ಹೋದಂತೆ ಕಾಣುತ್ತದೆ.

ರಂಪದ್ಮೀ

“ಸಂದ್ಯೇ ನಿತ್ಯಲ್ಲಿ ಪಕ್ಕವಾಗತೊಡಗಿವಾಗ್ಲೆ. ದೇವಾಲಯದಲ್ಲಿ ಹುಣತೆ ಯೋಂದು ಉರಿಯುತ್ತಿದೆ. ವೇಳೆಯ ಪರಿಸೆಯೇ ಇಲ್ಲ. ಎರಡು ಜೀವಗಳು ಅಲ್ಲಾಕ ಸ್ವಷ್ಟಿಯಲ್ಲಿ ಸಾಗಿನೆ. ಭಾನುವಿನ ಶಿಲ್ಪಕಾರ್ಯ ಮುಗಿವಂತೆ ಕಾಣುತ್ತದೆ. ಶಿಲಾಬಾಲಿಕಯ ಕರುಚೆರಳಿನ ರೂಪು ತಿದ್ದಿದರೆ ತೇರಿತು. ಭಾನು ಧಸ್ಯನಾದಂತೆ. ಖಂಡಘಂಡ ಭೇರಳು ನೋಡುತ್ತದ್ದಾಳು ನೆ. ಕೈಯಲ್ಲಿ ಉಳಿ ಆಡುತ್ತಿದೆ,”

ನೇನ್ನನ್ನ ಮನ್ಮಿಸಿಬಿಡಿ ಆಚಾರ್ಯರು, ಮನ್ಮಿಸಿಬಿಡಿ.

“ಆಗಿದ್ದಾದರೂ ಏನು ಭಾನು ?”

ತಮ್ಮ ಕಾಲನ್ನು ಬಲವಾಗಿ ಹಿಡಿದು ಅಡ್ಡ ಪಿಡಿದ್ದ ಭಾನುವಿನ ತಲೆಯನ್ನು ಮಮತೆಯಿಂದ ನೇವರಿಸುತ್ತಾ ಕೇಳಿದರು ಆಚಾರ್ಯರು.

“ಶಿಂಗಳ ದಿನದ ಹಿಂದೆ ಆಚಾರ್ಯರು ಕಲ್ಪಾಣಿವುರದ ನರಸಿಂಗ ನಾಯಕರೊಡನೆ ಕಳುಹಿಸಿ, ಅಪ್ಪಕೆ ಮಾಡಿದ್ದರ ನೇನಿಂದಿರಬಹುದು....”

“ಮರೆಯುವ ಸಂಗತಿಯೇನು ! ಕಾರ್ಯವೆಲ್ಲ ಸುಗಮವಾಗಿ ಮುಕ್ತಾಯೆವಾಗಿರಬಹುದ್ದಲ್ಲವೇ ?”

“ತಮ್ಮ ಅಪ್ಪಕೆಯಂತೆ ನರಸಿಂಗನಾಯಕರು ಕಟ್ಟಿಸರುವ ಆ ಭವ್ಯದೇಗುಲಿದ ದ್ವಾರದಲ್ಲಿ ಎರಡು ಪಕ್ಕಗಳಲ್ಲಿಯೂ ನೃತ್ಯ ಭಂಗಿಯ ಬಾಲೆಯ ರನ್ನ ಮೂಡಿಸಬೇಕೆಂದು ನಿಶ್ಚಯವಾಗಿತ್ತತ್ವಂ. ಆದರೆ ಪಕ್ಕಗಳು ಕಳಿದರೂ ಮನದಲ್ಲಿ ಮೂಡಿದ ಭಾವನೆಗಳು ಕೈಯಲ್ಲಿ ಸಾಗದಾಗಿವೆ. ಮನದಲ್ಲಿ ಪುಟಗೊಂಡು ಉರುಳುವ ಭಾಯೆಗಳನ್ನು ಹಿಡಿಯಲಾರದವನಾಗಿದ್ದೇನೇ. ಕೈಯಲ್ಲಿನ ಉಳಿಸಾಗುವುದೇ ಇಲ್ಲ. ನಿಂತಲ್ಲಿಯೇ ನಿಂತುಬಿಡುತ್ತದೆ. ಮನದಲ್ಲಿ ಬೀಕಾದಹಾಗಿ ರೂಪಿಸಿಕೊಂಡಿದ್ದೇನೇ. ಆದರೆ ಒಂದೂ ಸಾಗುವುದಿಲ್ಲ. ದೇವಸ್ಥಾನದಲ್ಲಿ ಭಗವಾನರ ಪ್ರತಿಷ್ಠಾಪನೆಯ ಕಾರ್ಯ ಮುಂದು ವರಿಯುತ್ತಲೇ ಇದೆ. ಮುಂದಿನ ಹಾಣಿವೀ ಶುಭದಿನವಾಗಿರುವುದರಿಂದ ಆ ನೇತಿಗಾದರೂ ಮುಗಿಯಿದ್ದರೆ ? ನನಗೆ ಏನೂ ತೋಚದಾಗಿದೆ ಆಚಾರ್ಯ.”

ಶಾಂತಚಿತ್ತರಾಗಿ ಕೇಳುತ್ತಿದ್ದ ಆಚಾರ್ಯರು ಹೇಳಿದರು.

“ಭಗವಾನರನ್ನು ಏಕಾಗ್ರತೆಯಂದ ಸೈರಿಸಿ ಮತ್ತೊಮೆತ್ತು ಪ್ರಯತ್ನಿಸಿ ನೋಡುಭಾನು, ಸಾಧ್ಯವಾಗಿಬಹುದು.”

“ಸಾಧ್ಯವಿಲ್ಲವಾಗಿದೆ ಆಚಾರ್ಯ. ಮನದಲ್ಲಿ ಮೂಡಿದುದು ಕೈಯಲ್ಲಿ ಅಡದಾಗಿದೆ. :ತಮ್ಮ ಪ್ರತಿಷ್ಠಿತ ನನ್ನಿಂದ ಮಹಾಪರಾಧವಾಗಿಬಿಟ್ಟಿದೆ.”

“ಎಂತಹವರಿಗೂ ಒಮ್ಮೊಮೆತ್ತು ಹೀಗಾಗುವುದುಂಟು ಭಾನು. ಇದರಿಂದ, ಸತ್ಯವರೀಕ್ಷೆಯ ಕಾಲಸನ್ನಿಹಿತವಾಗಿದೆ ಎಂದು ಆರಿತುಕೊಳ್ಳಬಹುದು. ಇಲ್ಲಿ ಜಯಸಿದರೆ ಸಿದ್ಧಿ ದೊರಕಿದಂತಿಯೇ.

ಹೋಗು; ನಿನ್ನ ಕಾರ್ಯಕ್ರೆ ರೂಪದಶಿರ್ಯೋಂದನ್ನು ಆಯ್ದು ಕೊಂಡು, ಭಗವಾನರ ಕೃಂಕರ್ಯ ಮುಗಿಸು. ನಿನಗೆ ಶುಭವಾಗಲಿ, ಹೋಗಿ ಬಾ.”

“ರೂಪದಶಿರ್ಯ !”

“ಹಾದು, ನಿನ್ನ ಮನದಲ್ಲಿ ಮೂಡಿದ ಕಲಾಕೃತಿಯ ಪ್ರತಿ ರೂಪವನ್ನು ಗುರುತಿಸಿ ನಿನ್ನ ಕಾರ್ಯ ನಿನಿತ್ತವನ್ನಾಗಿ ಮಾಡಿಕೊ. ನಿನ್ನ ಚಿಂತನೆ ಶುಭ್ರವಾಗಿರಲಿ.”

“ಧನ್ಯನಾದೆ ಗುರುವೆ, ಧನ್ಯನಾದೆ.” ಆಚಾರ್ಯರಿಗೆ ಮತ್ತೊಮೆತ್ತು ಸಾಷ್ವಾಂಗವಾಗಿ ನಮಸ್ಕರಿಸಿದ ಭಾನು ನಡೆದ.

○ ○ ○ ○

ಭಾನು, ಆಚಾರ್ಯರ ತಿಷ್ಯ. ಅವನನ್ನು ಕಂಡರೆ ಆಚಾರ್ಯರಿಗೆ ಎಲ್ಲಿಲ್ಲದ ಪ್ರೀತಿ. ಮನತೆ ಶಕ್ತಿನಿರೀರ ತಮ್ಮಲ್ಲಿದ್ದ ಅಪೂರ್ವ ವಿದ್ಯೆಯನ್ನು ಧಾರೆ ಎರೆದು ಕೃತಾರ್ಥರಾಗಿದ್ದರು.

ಆಚಾರ್ಯರ ಮತ್ತೊಂದು ಹಸರು ಶಿಲ್ಪಜಾರ್ಯ. ಅವರ ಆದ್ವುತ್ತ ಕೈಜಳಕ ಎಂತಹವರನ್ನೂ ತನ್ನಯಂಗೊಳಿಸುತ್ತತ್ತು. ಮೂಕರನ್ನಾಗಿಸುತ್ತತ್ತು; ಆಚಾರ್ಯರು ಉಳಿ ಹಿಡಿದೆಂದರೆ ತೀರಿತು, ಎಲ್ಲಿಲ್ಲದ ತನ್ನಯತೆ ಬರುತ್ತತ್ತು. ಕಾರ್ಯ ಮುಗಿಯುವವರೆಗೂ ಆದೇ ತನ್ನಯತೆ ಆದೇ ಏಕಾಗ್ರತೆ. ಅವರ ಪ್ರತಿಯೋಂದು ಭಾಗವು ಸೂಕ್ಷ್ಮವಾಗಿ ಆಷ್ಟೇ ಜೀವಂತವಾಗಿ ಮೂಡಿ ಬರುತ್ತತ್ತು. ಕಲ್ಲಿನಲ್ಲಿ ಮೂಡಿಬಂದ ಅವು ಜೀವಂತವಾಗಿ

ಎದ್ದು ಬರುತ್ತವೋ ಎನ್ನುವ ಮಟ್ಟಿನ ನೈಜತೆ. ಅವರ ಕೇತೀರು ಕೇಸರಿಯಂತೆ ನಾಡಿನಲ್ಲಿ ಪ್ರಸರಿಸಿತ್ತು.

ಹಿಂದಿನ ಮಾತು. ಸರಸಿಂಗನಾಯಕರು ಮಟ್ಟಿಕ್ಕೆ ಬಂದ ಕಾಲ. ಹೊಸ ಅರಮನೆ ಕಟ್ಟಿ ಪೂರ್ವಿಸಿತ್ತು. ಭವ್ಯ ಅರಮನೆಯ ಮುಂದೆ ಪೂಜಾ ಗೃಹ ಒಂದನ್ನು ಕಟ್ಟಿ ಸಚೀಕೆಂದು ನಿಶ್ಚಯಿಸಿಕೊಂಡು, ಅದರಂತೆ ಸೀಮಾದಿದರು. ಅದರೂ ನಾಯಕರಿಗೆ ಏನೋ ಕೊರತೆ, ಏನೋ ಅತ್ಯಪ್ರಸಿದ್ಧಿ. ದೇಗುಲ ಸುಂದರವಾಗಿದ್ದರೂ ಅಪ್ಪು ಶೋಭಿಗೊಳ್ಳಲಿಲ್ಲವೆಂದೇ ನಾಯಕರ ಅಭಿಪ್ರಾಯ. ಉದಿನ ಹಿರಿಯ ನಾಲ್ಕಾರು ಜನರನ್ನು ಕರೆಸಿ ನಾಯಕರು ತಮ್ಮ ಸಂದೇಹ ವಿವರಿಸಿದರು. ಅವರ ಮಾತನ್ನು ಕೇಳಿದ ಹಿರಿಯರು ಹೇಳಿದರು.

“ಹೌದು ನಾಯಕರೇ, ದೇಗುಲವಿದ್ದೂ ದೇವರಿಲ್ಲವಾಗಿದೆ. ಎಪ್ಪು ಶ್ರಂಗರಿಸಿದರೂ ಶವಕ್ಕೆ ಸಿಂಗರಿಸಿದಂತೆ ಕಾಣುತ್ತದೆ.”

“ಅದೇ ನನಗೂ ಯೋಚನೆಯಾಗಿದೆ.”

“ಅಪ್ಪಣಿಯಾದರೆ ಒಂದು ಸಲಹೆಕೊಡ ಬಯಸುತ್ತೇನೇ” ಬಂದಿದ್ದ ವರಲ್ಲಿ ಒಬ್ಬರೆಂದರು :

“ಇಗರ್ತ್ಯವಾಗಿ ಕೊಡಿ. ಏನೇ ಅದರೂ ಆ ಪೂಜಾಗ್ರಹ ಶೋಭಿಗೊಳ್ಳಬೇಕು. ತವ್ತಿನಾದ ಮನಕ್ಕೆ ಅಲ್ಲಿ ಶಾಂತಿದೊರಕುವಂತಹ ಪ್ರಕೃತಿ ಸಿದ್ಧವಾಗಬೇಕು. ಅದಕ್ಕೆ ಏನು ಬೇಕಾದರೂ ನಾಡಲು ಸಿದ್ಧನಾಗಿದ್ದೇನೇ, ಅಪ್ಪಣಿಕೊಡಿಸಬೇಕು.”

“ಬೋರೆಯಲ್ಲಿ ಶಿಲ್ಪಾಚಾರ್ಯರ ಎಂಬ ಮಹಾ ಶಿಲ್ಪಿಗಳ್ಳಿರಿದ್ದಾರೆ” ಅವರನ್ನು ಹೇಗಾದರೂ ಮಾಡಿ ನಿಮ್ಮ ಈ ಕಾರ್ಯಕ್ಕೆ ಒಪ್ಪಿಸಿಕೊಳ್ಳಿ. ಆಗ ಭಗವಾನರ ನಿವಾಸ, ಭಕ್ತರ ಬೀಡಾಗುತ್ತದೆ. ಕಲಾಮೂರ್ತಿ ಜೀವಂತವಾಗಿ ಉದಯಿಸುತ್ತವೆ. ಅವರು ಒವ್ವುವುದು ಕಷ್ಟ. ಒಪ್ಪಿಕೊಂಡರೇ ಭಗವಾನರು ಪ್ರಸನ್ನರಾದಂತೆಯೇ.”

“ಅವರ ಪ್ರತಿಭೆ ಅಪ್ಪರ ಮಟ್ಟಿನದೇನು ?”

-ವಿಸ್ತೃಯವಾಗಿಕೇಳಿದರು ನಾಯಕರು,

“ಹೌದು ನಾಯಕರೇ, ಅವರ ಪ್ರತಿಭೆ ಅಳಿಯಲು ಸಾಮಾನ್ಯರಾಧ

ನಮ್ಮ ಕೈಯಲ್ಲಿ ಸಾಧ್ಯವಿಲ್ಲ ಪ್ರಾಯಶಃ ಆ ಸ್ವಷ್ಟಿದಾತ್ಮಿಂದಲೂ ಆಗುವುದೋ ಇಲ್ಲವೋ ಕಾಣೆ.”

“ಬಹಳ ಉಪಕಾರವಾಯಿತು ಪ್ರಾಜ್ಯರೇ, ಇಂದೇ ಆ ಮಹಾನುಭಾವರ ಸನ್ನಿಧಾನಕ್ಕೆ ತೀರಳಿ ವಿಚಾಳಿಸಿಕೊಂಡು ಹೇಗಾದರೂ ಮಾಡಿ ಕರೆತರು ತ್ತೇನೇ.”

ಹಿರಿಯರ ಮಾತು ಕೇಳಿದ ನರಸಿಂಗನಾಯಕರು ವಿಳಂಬ ಮಾಡದೆ ಆಚಾರ್ಯರಲ್ಲಿಗೆ ಧಾವಿಸಿದರು. ನರಸಿಂಗನಾಯಕರ ಮಾತನ್ನು ಸಾವಧಾನ ವಾಗಿ ಕೇಳಿದ ಆಚಾರ್ಯರು ನಕ್ಕು ಹೇಳಿದರು,

“ನಾಯಕರು ನಮ್ಮ ನೇರೆಲೆ ತೋರಿಸಿದ ಅಭಿಮಾನಕ್ಕೆ ಧನ್ಯ. ಆದರೆ ಪ್ರಾಯ ಸಂದು ಹೋಗಿದೆ. ಚಿತ್ತ ಸ್ವಾಸ್ಥ್ಯವಿಲ್ಲ ನಿಂತಲ್ಲಿ ನಿಲ್ಲಲಾರೆ, ಕೂತಲ್ಲಿ ಕೂರಲಾರೆ, ದೃಷ್ಟಿ ಮುಸುಕಾಗಿ ಬಿಟ್ಟಿದೆ. ಹೇಗೆರುವಾಗ ಇಂತಹ ಮಹಾಕಾಯ ನನ್ನಿಂದ ಸಾಧ್ಯವೇ ಎಂದು ಹೋಚಿಸಬೇಕ್ಕಿದ್ದೇನೆ.

“ನನ್ನ ಬಿನ್ನ ಹೆವನ್ನು ಮೈಸಿ ಬರಬೇಕು ಆಚಾರ್ಯ. ಇಲ್ಲವಾದರೆ ನನ್ನ ಕಾಯ ವೆಲ್ಲವೂ ನೀರಿನಲ್ಲಿ ಮಾಡಿದ ಹೋಮದಂತೆ. ಭಕ್ತಿಕೋಟಿ ನಿಮ್ಮ ಆನುಗ್ರಹಕಾರ್ಯಗಿ ತಪಿಸುತ್ತಿದೆ. ಇದಕ್ಕೆ ಎನ್ನು ಖಚಾದರೂ ಸರಿಯೇ ಅರ್ಪಿಸಲು ನಿರ್ಧರಿಸಿದ್ದೇನೆ.” ಆಚಾರ್ಯರೂ ಎಲ್ಲಿ ಆಗುವುದಿಲ್ಲ ಎಂದು ಬಿಡುತ್ತಾರೆಯೋ ಎಂದು ಗಾಬರಿಗೊಂಡ ನಾಯಕರು ಮತ್ತೆ ಕೇಳಿಕೊಂಡರು.

“ನನ್ನಿಂದಲೇ ಆ ಸರವಾತ್ತು, ಸೇವೆ ತೆಗೆದುಕೊಳ್ಳಬೇಕೆಂದು ಸಂಕಲ್ಪಿಸಿದರೆ ನಡೆಸಿಕೊಳ್ಳುತ್ತಾನೆ. ಆದನ್ನು ತಡೆಯಲು ನಾನಾರು? ಸೂತ್ರಧಾರ ಆವನು, ಬೊಂಬಿಗಳು ನಾವು. ಪ್ರಾಣ ಇರುವವರೆಗೂ ಆಡಿ ಬಿಡುವುದು. ಬರುತ್ತೇನೆ ನಡೆಯಿರಿ.”

“ನನ್ನ ಜನ್ಮ ಇಂದಿಗೆ ಪಾವನವಾಯಿತು ಆಚಾರ್ಯ.” ಶಿಲ್ಪಾ ಚಾರ್ಯರ ಕಾಲು ಹಿಡಿದು ಸಾಷ್ಟುಂಗವಾಗಿ ನಮಸ್ಕರಿಸಿದರು ನಾಯಕರು. ಅತಿರೇಕವಾದ ಆನಂದದಿಂದ ಅವರ ಕಣ್ಣನಲ್ಲಿ . ಹನಿ ತೊಟ್ಟಿಕ್ಕಿದ್ದವು.

ಶಿಲ್ಪಾ ಕಾರ್ಯಕ್ಕೆ ಆಚಾರ್ಯರು ಒಪ್ಪಿಕೊಂಡದನ್ನು ಕೇಳಿಯೇ ಉರಿನ ವರ್ಣಿ ಎಲ್ಲಿಲ್ಲದ ಸಂತಸ; ಸಂಭ್ರಮವಾಗಿತ್ತು. ಅವರು ಕಾರ್ಯಕ್ಕೆ

ಸ್ವಲ್ಪವೂ ಅನಾನುಕೂಲವಾಗದಂತೆ ಸಮಸ್ತ ಸೌಕರ್ಯ ವನ್ನೊಂದಿಗೆ ಕೊಟ್ಟು, ವಾಸಕ್ಕಾಗಿ ಒಂದು ಸೌಧವನ್ನು ತೆರವು ಮಾಡಿದರು.

“ಆಚಾರ್ಯರಿಗೆ ಏನು ಕೊರತೆಯಾಗಬಾರದು. ಏನಾದರೂ ಆಗತ್ಯ ಕಂಡುಬಂದಲ್ಲಿ ಕೂಡಲೇ ಆಪ್ತತೆ ಮಾಡುವುದು. ಸೈನ್ಯಧಾನದ ಸೇವೆಗೆ ಸದಾಖ್ಯಾನಿದ್ದೇನೇ.” ನಮ್ಮವಾಗಿ ಆಚಾರ್ಯರಿಗೆ ವಿಜಾಪುರೆಗೆ ನಾಯಕರು.

ತಮಗಾಗಿ ಆಗಿದ್ದ ಏರ್ವಾರ್ಥಗಳನ್ನು ಸೌಧವನ್ನು ಕಂಡು ಮುಗಳು ನೆಕ್ಕು ಕೇಳಿದರು ಆಚಾರ್ಯರು. “ಇವೇ ಏನು ನಾಯಕರೇ ನಿಮ್ಮ ಏರ್ವಾರ್ಥ ?”

ನಾಯಕರು ಬೆಳ್ಳಿಬಿಡ್ದರು. ತಮ್ಮ ಅಂತಹಿಗೆ ಏರ್ವಾರ್ಥದಿಂದಿರೂ ಆಚಾರ್ಯರಿಗೆ ಸಮಧಾನವಾಗಲಿಲ್ಲವಲ್ಲ ಎಂದು ಬೇದವಾಯಿತು.

“ಅಲ್ಲ ಬುದ್ದಿಗೆ ಅರಿವಾಗದೆ ಏನಾದರೂ ಅವಚಾರವಾಗಿದ್ದಿರ ಬಹುದು ಆರ್ಥ. ಮನ್ಯಾಸಿ ಆಪ್ತತೆ ಕೊಡಿಸಿದಲ್ಲಿ ತಕ್ಷಣವೇ....”

“ಹ್ಯಾ..ಹ್ಯಾ..... ನಿಮ್ಮ ಏರ್ವಾರ್ಥ ನನಗೆಂದು ಸಾಲುವೆದಿಲ್ಲ ನಾಯಕರೇ.”

“ಏನಾಗಬೇಕು, ಆಪ್ತತೆಯಾಗಲಿ”

“ಏನಾಗಬೇಕು ? ಗಾಬರಿ ಬೀಳಬೇಡಿನಾಯಕರೇ ನನಗೇಕೆ ಈ ಸೌಧ ಈ ರಾಜಬೋಗ. ದೇಗುಲದ ಎದುರು ಒಂದು ಗುಡಿಸಲು ಹಾಕಿಕೊಟ್ಟು ಬಿಡಿ, ನಾನು ಕಾರ್ಯ ಮುಗಿಯಿತು ಎಂದು ಹೇಳುವವರಿಗೂ ಇಲ್ಲಿಗೆ ಯಾರೂ ಬರಕೂಡು. ಗುಡಿಯ ಸುತ್ತಲೂ ತಡಿಕೆ ಕಟ್ಟಿಸಿಬಿಡಿ.”

“ಎಲ್ಲಿಯಾದರೂ ಉಂಟೆ ಆಚಾರ್ಯ ? ಸೌಧದಲ್ಲಿ ಇರಬಹುದಲ್ಲ. ದೇವಸ್ಥಾನದ ಸುತ್ತಲೂ ತಡಿಕೆ ಹಾಕಿಸುತ್ತೇನೆ. ತಮ್ಮ ಆಪ್ತತೆಯಾಗುವ ವರೆಗೂ ಅತ್ಯ ಯಾರು ಸುಳಿಯಕೂಡಾಗಿ ವಿಧಿಸುತ್ತೇನೆ”

“ನನಗೆ ಗುಡಿಸಲು ಹಾಕಿಕೊಡಿ ಈ ವಿಚಾರದಲ್ಲಿ ಮತ್ತೆ ಒತ್ತಾಯೆ ಬೇಡ. ಮತ್ತೊಂದು ಸಂಗತಿ ಈ ಕಾರ್ಯಕ್ಕೆ ನಿಮ್ಮಿಂದ ಏನಾದರೂ ಅವೇಕ್ಷಿಸುತ್ತಿದ್ದೇನೆ ಎಂದು ತಿಳಿದಿಧಲ್ಲಿ ಆದು ತಪ್ಪಾಗಿ ಅಭಿಪ್ರಾಯ. ಕಟ್ಟಿಕಡೆಯ

ದಾಗಿ ಭಗವಾನರ ಸೇವೆ ಸಾಧ್ಯವೇ ಎಂದು ಪ್ರಯತ್ನಿಸಲು ಒಂದಿದ್ದೇನೇ. ತಿಳಿಯಿತೇ ನಾಯಕರೇ ?”

“ಆಪ್ತಿ”

ದೇವಸ್ಥಾನದ ಸುತ್ತಲೂ ತಡಿಕೆ ಹಾಕಿಯಾಗಿದೆ. ಅದರ ಎದುರು ಚಿಕ್ಕದೊಂದು ಗುಡಿಸಲು. ಅದು ಆಚಾರ್ಯರ ನಿವಾಸ. ಆಚಾರ್ಯರ ಕಾರ್ಯಕ್ಷೇತ್ರದೇ ಇದೇ ಹೇಳಿಯಂದಿಲ್ಲ. ಒಮ್ಮೆಮ್ಮೆ ಎಡೆಬಿಡದೆ ಶಿಲ್ಪಕಾರ್ಯ ಸಾಗುತ್ತದೆ. ಮತ್ತೊಮ್ಮೆ ಹೆಲವು ದಿನಾಗಳಾದರೂ ಉಳಿಯನ್ನು ಮುಟ್ಟುವುದೇ ಇಲ್ಲ. ಯೋಚಿಸುತ್ತಲೇ ಕುಳಿತುಬಿಡುತ್ತಾರೆ. ಬೇಸರವಾದಾಗ ಬೋರೆಯ ಕಡೆ ನಡೆಯುತ್ತೊಡಗುತ್ತಾರೆ. ಕಾಲು ನೋಯಿತೊಡಗಿದಾಗ ಹಿಂದಲ ದಾರಿ ಹಿಡಿಯುವುದು.

ಯಾರೂ ದೇವಸ್ಥಾನದತ್ತ ಹೋಗುವಂತಿಲ್ಲ. ನಾಯಕರ ಕಟ್ಟಾಜ್ಞಿಯಾಗಿದೆ. ಸ್ವತಃ ನಾಯಕರೇ ಹೋಗುವಂತಿಲ್ಲ. ಅದರೂ ಎವ್ವರಮಟ್ಟಿಗೆ ಕಾರ್ಯವಾಗುತ್ತದೆ ಎಂದು ಅರಿಯುವ ಕುಶಾಹಲ.

ದೇವಸ್ಥಾನದಲ್ಲಿನ ಕಾರ್ಯ ಪ್ರಾರಂಭವಾಗಿ ಪದು ಮತ್ತುಗಳಾದರೂ ಆಚಾರ್ಯರಿಂದ ಮುಗಿಯಿತನ್ನು ವ ಸುದ್ದಿಯಲ್ಲ.

ಅಂದಿಗೆ ಕಾರ್ಯಕ್ರಾರಂಭವಾಗಿ ಒಂದು ಸಂಪತ್ತರ ಕಳೆದಿದೆ. ಆಚಾರ್ಯರು ದೇವಸ್ಥಾನದ ಮುಕ್ತಾಯ ಘಟ್ಟಿದ ಯೋಚನೆಯಲ್ಲಿದ್ದಾರೆ. ಪ್ರಾಕಾರದಲ್ಲಿ ಸೃಜಿಭಂಗಿಯಲ್ಲಿ ನಿಂತಿರುವ ಬಾಲೀಯರ ಜನ್ಮ ರೂಪುಗೊಳ್ಳುತ್ತದೆ. ಮೈಮೇಲೇ ಪ್ರಜ್ಞೆ ಇದ್ದಂತೆಯೇ ಇಲ್ಲ ಆಚಾರ್ಯರಿಗೆ. ಸಾಗುತ್ತಲೇ ಇದೆ. ಸಂಪತ್ತರ ಕಳೆದರೂ ಆಚಾರ್ಯರಿಂದ ಉತ್ತರ ಬಾರದ್ದನ್ನು ಕಂಡು ನರಸಿಂಗನಾಯಕರಿಗೆ ಅನುಮಾನವಾಗ ತೊಡಗಿದೆ. ವ್ಯಥಾ ಕಾಲ ಕಳೆಯುತ್ತಿದ್ದಾರೆಯೋ ಎಂಬ ಅನುಮಾನ ಅವರ ಮನವನ್ನು ಹುಳುತ್ತೇದಂತೆ ಕೊರೆಯಿತೊಡಗಿದೆ. ಭಗವಾನರ ಪ್ರತಿಷ್ಠಾಪನೆಯ ಕಾರ್ಯ ಮುಂದೂಡಿ ಬೇಸತ್ತು ಹೋಗಿದ್ದಾರೆ.

ಹೋಗಾದರೂ ಆಗಲಿ ಒಮ್ಮೆ ಹೋಗಿ ಪರೀಕ್ಷೆ ನೋಡಬೇಕೆಂಬ ಬಯಕೆಯನ್ನು ಹತ್ತಿಕ್ಕುಲಾರದೆ ನಾಯಕರು, ಅಂದು ಮುಂಜಾವು ಎದ್ದುವರೇ ದೇವಸ್ಥಾನದತ್ತ ಹೆಚ್ಚೆ ಹಾಕಿದರು. ದೃಢವಾಗಿ ಇಡುತ್ತಿದ್ದ ಹೆಚ್ಚೆಗಳಾ

ದರೂ ನಡುಗುತ್ತಿದ್ದಂತೆ ಭಾಸವಾಯಿತು. ಅದಾವುದನ್ನೂ ಗಣಸೀಗೆ ತಾರದೆ ನಾಯಕರು ಮಾರ್ಗದಲ್ಲಿ ಸಾಗಿಯೇ ಇದ್ದರು.

ಹಣತೆಯೊಂದು ಇನ್ನೂ ಉರಿಯತೋಡಿದೆ. ತನ್ನಯತೆಯಿಂದ ಆಚಾರ್ಯರ ಕಾರ್ಯಸಾಗುತ್ತದೆ. ಆ ಮುಂದ ಬೆಳಕಿನಲ್ಲಿಯು ಕೈಯಲ್ಲಿ ಹಿಡಿದಿದ್ದ ಉಳಿ ವಿರುಗುತ್ತದೆ. ಸಂಪತ್ತರದಿಂದಲೂ ಯಾರು ಆತ್ಮ ಬರಬಾರದಿಂದು ವಿಧಿಸಿದ್ದ ಕಾರಣ ಕಸ ಗುಡ್ಡೆ ಗುಡ್ಡೆಯಾಗಿ ಬಿಡ್ಡಿದೆ. ಎಲ್ಲವೂ ಚೆಲ್ಲಾ ಪ್ಲಿಯಾಗಿವೆ. ನೀರವತೆ ನಿಷ್ಟರಾಗಿ ಲಾಗ ಹಾಕ ತೋಡಿದೆ

ಅದನ್ನೆಲ್ಲ ಕೆಂಡು ನರಸಿಂಗನಾಯಕರರಕ್ತ ಕುದಿಯಿಂಬಿಡಿತು. ಅದ್ವಿತೀಯನೆನ್ನು ಕಟ್ಟಿಸಿದರೂ. ದೈವಪ್ರತಿಷ್ಠಾಪನೆಗೆ ಅವಕಾಶಕೊಡುದಂತೆ ನೆವನ್ನೊಡ್ಡಿ ಹಾಳು ಕೊಂಪೆಯನ್ನೂ ಮಾಡಿರುವ ಆಚಾರ್ಯರನ್ನು ಸರಿಯಾಗ ತರಾಟಿಗೆ ತೆಗೆದುಕೊಳ್ಳಬೇಕೆಂದು ತೀವ್ರಾನಿಸಿಕೊಂಡು ದೇವಸ್ಥಾನದ ಬಾಗಿಲಿಗೆ ಬಂದುಸಿಂತ ನಾಯಕರು ಯಾವುದನ್ನೂ ಗಮನಿಸದೆ ಕೂಗಿದರು.

“ಆಚಾರ್ಯರೇ....”

“ಟಿಣ.....ಟಿಣ.....” ಕೆಲ್ಲೂ, ಉಳಿಯ ತಗುಲುವಿಕೆಯಿಂದ ಉಂಟಾದ ನಿನಾದ. ಆಚಾರ್ಯರ ಕಾರ್ಯ ಸಾಗಿಯೇ ಇದೆ.

“ಆಚಾರ್ಯರೇ....ಟ....ಟ” ಸ್ವಲ್ಪ ಮುಂದೆ ಬಂದು ಮತ್ತೆ ಗಟ್ಟಿಯಾಗಿ ಕೂಗಿದರು ನರಸಿಂಗನಾಯಕರು.

ಇಲ್ಲ. ಉತ್ತರವಿಲ್ಲ. ಆಚಾರ್ಯರು ತನ್ನಯತೆಯಲ್ಲಿ ತೂಗುಯಾಲೆ ಯಾಡುತ್ತಿದ್ದಾರೆ.

“ಸ್ವಾಮಿ ಆಚಾರ್ಯರೇ ಏನು ಮಾಡುತ್ತಿದ್ದೀರಿ? ಹೇರಗೆಲ್ಲಾ ಹಾಳು ಕೊಂಪೆಯಂತಾಗಿಬಿಟ್ಟಿದೆಯೆಲ್ಲಾ.”

ಈಗ ನಾಯಕರ ಧ್ವನಿ ತಾರಕ ಸ್ವರಕ್ಕೇರಿದೆ. ಒಮ್ಮೆಯೇ ಶಬ್ದ ಕೇಳಬೇಕಿದ್ದ ಆಚಾರ್ಯರ ಹಿಡಿತ ತಪ್ಪಿದ ಉಳಿ, ರೂಪಿಸುತ್ತಿದ್ದ ತಿಲಾ ಬಾಲಕೆಯ ನಾಸಿಕವನ್ನು ತುಂಡರಿಸಿಬಿಟ್ಟಿತು. ಏನು ಸಂಗತಿ ಎಂದು ತಿಳಿಯನ ಮನ್ನನೇ ಕೈ ಮಿಂಚಿತು.

“ಆಯ್ಲೂ...ಭಗವನ್...” ಒರಲಿದ ಆಚಾರ್ಯರು ಹಾಗೆಯೇ ಒರಿಗಿದರು.

ಒಳಕ್ಕೆ ಬಂದ ನಾಯಕರು ನೋಡುತ್ತಾರೆ! ಕಲಾ ಪ್ರವಾಹವೇ ಭೋಗ್ರೆಯಶೈಲಿದಗಿದಂತಿದೆ. ಎಲ್ಲವೂ ಜೀವಂತವಾಗಿ ಎದ್ದುಬರುವಂತಿದೆ ಅದನ್ನು ಕಂಡ ನಾಯಕರು ಮೂಕರಾಗಬಿಟ್ಟಿದ್ದಾರೆ. ಅವರ ಕಣ್ಣಿನಲ್ಲಿ ಆನಂದಬಾಪ್ತ ತುಂಬಿ ಹರಿಯುತ್ತಿದೆ. ಹೃದಯ ಸಂತಸದಿಂದ ಕುಣಿಯ ಶೈಲಿದಗಿದೆ.

ಆವೇಗದಿಂದ ಬಂದು, ಆಚಾರ್ಯರ ಕಾಲು ಹಿಡಿಯುತ್ತಾರೆ.

ಎಚ್ಚತ್ತ ಲಂಜಾದ್ಯೇ ಕಾಲು ರ್ಯಾಫಿಲ್ ಹಿಂದೆ ಸರಿದರು. ಮೆಟ್ಟಿಬಿಧ್ಯ ಸಾಯಕರು ದೈಸ್ಯದಿಂದ ಅವರ ಮುಖವನ್ನೆ ದಿಟ್ಟಿಸ್ತೊಡಗಿದರು. ಆಚಾರ್ಯರ ಕಣ್ಣಿ ಪ್ರಜ್ಞಲಿಸತ್ತೊಡಗಿದವು.

ಕಾಡ್ಯ ಮುಗಿಯುವ ಮುನ್ನವೇ ಬರಬಾರದೆಂದಿದ್ದನಲ್ಲವೇ?

“ಹೌದು ಆರ್ಯ”

“ಬಂದಿದ್ದೇ ಇಕೆ?”

“ಹತ್ತಿ ಕ್ಷುಲಾರದ ಕಾತುರ ಸನ್ನನಾಳು ವರಿಸಿಬಿಟ್ಟು ಆಚಾರ್ಯ, ಮನ್ನಿನಿಲ್ಲದ್ದಿರಸಬೇಕು.”

“ಇಲ್ಲಿ ನೋಡು, ಏನಾಗಿದೆ. ಮೂಗು ಮುರಿದ ಬಾಲಕಿಯತ್ತ ಕ್ಕೆ ಮಾಡಿ ತೋರಿಸುತ್ತಾ ಆಚಾರ್ಯರು ಹೇಳಿದರು.

“ಅನಂತ ಅಪರಾಧ ಮಾಡಿದ್ದೇನೇ. ಆಚಾರ್ಯ, ಕ್ವಮಿಸಿಬಿಡಿ” ಎಂದು ಹೇಳಿದ ನಾಯಕರು ಕಾಲಿಗಿರಿಗಿದರು.

“ಇಲ್ಲಿ ನೆನ್ನಿಂದ ಇನ್ನು ಮುಂದುವರಿಸಲು ಸಾಧ್ಯವೇ ಇಲ್ಲ. ನೆನ್ನ ಸೇವಾಕಾರ್ಯ ಮುಕ್ತಾಯಗೊಂಡಿದೆ” ಎನ್ನತ ಉಳಿಯನ್ನು ಕೆಳಕ್ಕೆ ಹಾಕಿ ಬಿಟ್ಟರು.

“ತಪ್ಪನು ಉಡಿಯಲ್ಲಿ ಹಾಕಿ ಕಾರ್ಯ ಮುಂದುವರೆಸಿಕೊಡಬೇಕು. ತಾವು ಸಾಧ್ಯವಿಲ್ಲವೆಂದರೆ ಮತ್ತೆ ಅದು ಇಂದಿನ ಸಾಧ್ಯ? ಈ ಭವ್ಯ ಕಲಾಶರಥಿ ನಿನ್ನಿಂದ ಪೂರ್ಣಗೊಳಬೇಕು ಆಚಾರ್ಯ”

ಒಮ್ಮೆ ಸಾಧ್ಯವಿಲ್ಲವೆಂದು ಹೇಳಿ, ಖಳಿ ಕೆಳಗೆ ಹಾಕಿದ ಮೇಲೆ ಮುಗಿಯಿತು. ನಾಯಕರೇ, ಮತ್ತೆ ಮುಟ್ಟಲು ಸಾಧ್ಯವೇ ಇಲ್ಲ.”

“ಅರ್ಥ ಅನುಗ್ರಹಿಸಿ. ನಾಯಕರು ಆಚಾರ್ಯರ ಕಾಲು ಹಿಡಿದು ಬಿಟ್ಟರು.

“ಏಳಿ ನಾಯಕರೆ, ನನ್ನ ದುಡುಕಿಗೆ, ನನಗೆ ನಾಜಿಕೆಯಾಗುತ್ತಿದೆ. ಆದರೆ ಏನು ವಾಡುವಂತಿಲ್ಲ, ಎಲ್ಲವೂ ಕೈಮಿಂಚಿ ಹೊಗಿದೆ.”

“ಸಾಧ್ಯವೇ ಇಲ್ಲ, ಆಚಾರ್ಯ, ಅನುಗ್ರಹಿಸಿದ ಹೊರತು ಕೈ ಬಿಡಲಾರೆ.”

“ದ್ಯೇವಾನುಗ್ರಹವಿದ್ದರೆ ಕಾರ್ಯ ಸಂಪೂರ್ಣಗೊಳ್ಳುತ್ತದೆ, ಏಳಿ.”

“ನಿಜವಾಗಿಯೂ !”

ಸಂವತ್ಸರದ ಮೇಲೆ ಸಂವತ್ಸರ ಬಂದು ಹೊದರೂ ದೇವರ ಪ್ರತಿಷ್ಠಾ ಪನೀಯಾಗದೆ ದೇವಾಲಯ ಜೂಗಟ್ಟಿತೊಡಗಿದೆ. ತಮ್ಮ ದುಡುಕಿಗೆ ಆಚಾರ್ಯರು ತಪ್ತರಾಗುತ್ತಿದ್ದಾರೆ. ಒಂದು ದಿನ, ಸುಪ್ರಭಾತ ಸಮಯ ಆಚಾರ್ಯರು ಪ್ರತಃಕಾಲದ ವಿಧಿಯತ್ತ ನಿರತರಾಗಿದ್ದಾರೆ. ಹೊರಗಡೆ ಯಿಂದ ಆಳುವ ಸದ್ಗು ಕೇಳಬರುತ್ತಿದೆ. ಬರಬರುತ್ತ ಅದು ಸ್ವಷ್ಟವಾಗಿ ಕೇಳಬರುತ್ತಿದೆ. ಹೊರಗೆ ಬಂದ ಆಚಾರ್ಯರು ನೋಡುತ್ತಾರೆ. ಸುಮಾರು ನಾಶ್ವೇದರ ಪ್ರಯುಧ ಬಾಲಕ ಆಳುತ್ತಲೇ ನೇಂದ ಮಣಿನಲ್ಲಿ ಉಂಡಿ ಕಲಸಿ ಕೊಂಡು ಬೊಂಬಿ ಮಾಡುತ್ತಿದ್ದಾನೆ. ಅದನ್ನು ಕಾಡು ಆಚಾರ್ಯರು ಪುಳ್ಕತೆಗೊಂಡರು. ಸಂಭರು ಹೊಂದಿದರು.

“ನನ್ನ ತಪ್ಪು ಮನ್ನಿಗಿಡೆಯಾ ಒಡೆಯಾ. ಬಹಳ ದಿನ ಕಾಯಿಸಿ ಬಿಟ್ಟಿಯಲ್ಲ ತಂದೆ.” ಎನ್ನತ್ತ ಮಗುವಿದ್ದಲ್ಲಿಗೆ ಧಾವಿಸಿ, ಎತ್ತಿಕೊಂಡು ಒಳ ನಡೆದರು.

“ಭಾನು.”

ಅವನನ್ನು ಪ್ರೀತಿಯಿಂದ ಕೂಗುತ್ತಾರೆ ಆಚಾರ್ಯರು. ಭಾನುವಿನದು ಅಸಾಧ್ಯ ಸ್ನೇಪಣ್ಣ. ತಮ್ಮಲ್ಲಿಯ ಸಮಸ್ಯೆ ವಿದೇಯನ್ನು ಧಾರೆ ಎರಿಯ ತೊಡಗುತ್ತಾರೆ. ಸ್ವಲ್ಪವೂ ವಿಳಂಬನಿಲ್ಲದೆ ಗ್ರಹಿಸಿಕೊಳ್ಳುತ್ತಿದ್ದಾನೆ ಭಾನು.

ಹೆದಿನಾರು ಸಂಪತ್ತರ ಕಳೆದು ಹೊಗಿದೆ. ಭಾನು ಈಗ ಪ್ರಬುದ್ಧ ನಾಗಿದ್ದಾನೆ. ಗುರುವನ್ನು ವಿಾರಿಸುವ ಕಾಶಲ್ಯ ಸಂಪಾದಿಸಿಕೊಂಡಿದ್ದಾನೆ.

ಪಕ್ಕದಲ್ಲಿ ಕುಳಿತು ಗಾಳಿ ಹಾಕುತ್ತಿದ್ದ ಭಾನುವಿಗೆ ಆಚಾರ್ಯರು ಒಮ್ಮೆ ಹೇಳಿತ್ತಾರೆ.

“ಭಾನು”

“ಆರ್ಥಿಕ್”

“ನಾನು ಹೇಳಿಕೊಡಬೇಕಾದುದೆಲ್ಲವೂ ಮುಕ್ತಾಯಗೊಂಡಿತು.”

“ಅಂದರೇ ?”

“ಇನ್ನು ರಾಷ್ಟ್ರಕಲ್ಯಾಣಕ್ಕಾಗಿ ನಿನ್ನ ವಿದ್ಯೆಯನ್ನು ಸಾರ್ಥಕಪಡಿಸಿ ಕೊಳ್ಳಬೇಕಾಗಿದೆ ನಿನು ಮಾಡಬೇಕಾದ ಮೊದಲ ಕರ್ತವ್ಯ ಇದು. ರಾಜ್ಯದ ನಾಯಕಾದ ನರಸಿಂಗನಾಯಕರಲ್ಲಿಗೆ ತೆರಳಿ ಅಪೂರ್ಣಗೊಂಡಿರುವ ಕಾರ್ಯವನ್ನು ಪೂರ್ಣಗೊಳಿಸಿ ಭಗವಾನರನ್ನು ಪ್ರತಿಷ್ಠಾಪಿಸಿ ಬಾ. ಈ ಕಾರ್ಯ ಮುಂದಿಳೆ ಪೌರ್ಣಮಿಯಲ್ಲಿ ಆಗಬೇಕು.”

“ಆನುಜ್ಞೆ ಆಚಾರ್ಯ”

ಭಾನು ಗುರುವಿನಾಜ್ಞೆಯಂತೆ ನಾಯಕರಲ್ಲಿಗೆ ನಡೆದಿದ್ದು.

“ರೂಪದಶೀರ್ಷ”

ಆಚಾರ್ಯ ಹೇಳಿದ ವಾತು ಇನ್ನೂ ಭಾನುವಿನ ಕೀರಿಯಲ್ಲಿ ರಿಂಗಣ ವಾಹುತ್ತಿತ್ತು.

“ನಿನ್ನ ಮನದಲ್ಲಿ ಮೂಡಿದ ಕಲಾಕೃತಿಯ ಪ್ರತಿರೂಪವನ್ನು ಗುರುತಿಸಿ, ನಿನ್ನ ಕಾರ್ಡಸಿಮಿತ್ತವನ್ನಾಗಿಸಿಕೊ. ನಿನ್ನ ಚಿಂತನೆ ಶುಭ್ರವಾಗಿರಲಿ”

“ಈ ರೂಪದಶೀರ್ಷಗೆ ಎಲ್ಲ ಹುಡುಕಲಿ” ಚಿಂತನೆತ್ತಾ ಭಾನು ಅರಮನೆಯ ತೋಟದಲ್ಲಿ ಕುಳಿತ್ತಿದ್ದು. ಹೊತ್ತು ಮೂಡಿ ಬಹಳ ಸಮಯ ವಾಸಿತ್ತೇನೂ ಮಂಜು ಸಣ್ಣಗೆ ಬೀಳುತ್ತಲೇ ಇತ್ತು. ನಾಯಕರ ಕುವಂ

ಉದಯ ಕೈಯಲ್ಲಿ ಬಟ್ಟಿಹಿಮೆಕೊಂಡು ಶೋಟದ ಒಳಗೆ ಸಾಗಿದ್ದಳು. ಅವಳ ಉದ್ದನಾದ ಕೇಶರಾಶಿ ಗಾಳಿಯಲ್ಲಿ ನಾಟ್ಯವಾಡತೊಡಗಿತ್ತು. ಹಂಸ ದಂತೆ ಸಾಗಿತ್ತು ಅವಳ ನಡಿಗೆ.

ಭಾನು ಅವಳನ್ನು ಸೋಡಿದ. ಸೋಡುತ್ತಲೇ ನಿಧಿಯನ್ನು ಕಂಡವನ್ನಂತೆ ಆನಂದ ಹೊಂದಿ ಮತ್ತೆ ಮತ್ತೆ ಸೋಡತೋಡಿದ. ಹೌದು, ಅದೇ ವದನ. ಕಾಮನಬಿಲ್ಲಿನನಂತೆ ಬಾಗಿದಹುಬ್ಬ ವಿನುಗುವ ಕಣ್ಣಿ. ಸಂಪಿಗೆಯಂತೆ ಮನೋಹರವಾದ ನಾಸಿಕ. ಅದೇ ತುಟಿ. ಎಲ್ಲವೂ ಅದೇ. ಸ್ವಲ್ಪಂ ವೃತ್ತಾಸವಿಲ್ಲ. ಮನದಲ್ಲಿಯ ಅಸ್ವಲ್ಪ ಕಲ್ಪನೆ, ಜಿವತಾಳಿ ಬಂದು ತನ್ನೆಡಿರು ನಡೆದು ಹೋಗುತ್ತಿರುವಂತೆ ಭಾಸವಾಯಿತು. ರೂಪದಶೀಗೆ ಇವಕೇ ಯೋಗ್ಯಕೆಂದು ನಿಣಯಿಸಿಕೊಂಡು ನಾಯಕರಲ್ಲಿಗೆ ಹಿಡಿದ.

“ಪ್ರಭಿಂಬಿ....”

ನಾಯಕರು ಭಾನುವನ್ನು ಸ್ವಾಗತಿಸಿ ಕೇಳಿದರು,

“ಎನು ತಿಲ್ಪುಚಾರ್ಯ ?

“ದೇವಸ್ಥಾನವ ಕಾರ್ಯಮುಂದುವರಿಯಬೇಕು ಉಲ್ಲವೇ ಪ್ರಭು ?”

“ಹೌದು ಆಚಾರ್ಯರೇ. ಇಂದಿಗೆ ದೇವಸ್ಥಾನ ಕಟ್ಟಿಸಿ ಹದಿನೇಳು ಸಂವರ್ತನಗಳಾಯಿತು. ಆದರೂ ಭಗವಾನರ ಪ್ರತಿಷ್ಠಾಪನೆಯ ಯೋಗ ಬಂದಿಲ್ಲ. ನನ್ನ ಕಣ್ಣ ಮುಂದೆ ಇದು ಸಾಧ್ಯವೇ ಇಲ್ಲವೇ ಎಂದು ಚಿಂತಿಸುತ್ತಿದ್ದೇನೆ.”

ನಾಯಕರ ಹೃದಯ ಭಾರವಾಗಿತ್ತು.

“ಹಾಗಾದರೆ ಒಂದು ಸಂಗತಿ ನಾಯಕರೇ. ನನ್ನ ಒಂದು ಕೊರಿಕೆ ಈಡೀರಿಸಿಕೊಟ್ಟರೇ ಈ ಪಕ್ಕ ಕಳೆಯುವುದರಲ್ಲಿ ದೇವಸ್ಥಾನದಲ್ಲಿನ ಕಾರ್ಯ ಮುಕ್ತಾಯಗೊಳ್ಳಬಹುದು.”

“ಅಗತ್ಯವಾಗಿ ಆಗಲಿ. ಹೇಳಿ.” ನಾಯಕರು ಆತುರದಿಂದ ಕೇಳಿದರು.

“ಸೋಡಿ ನಾಯಕರೇ, ಮನದಲ್ಲಿ ಮೂಡಿಬಂದ ಕಲ್ಪನೆ ಕೈಯಲ್ಲಿ

ಸಾಗದಾಗಿದೆ. ರೂಪದಶಿರ್ಯಿಲ್ಲದೆ ಸಾಧ್ಯವೇ ಇಲ್ಲಿ ಎನ್ನುವ ಶೀರ್ಮಾರ್ಚನೆಕ್ಕೆ ಬಂದಿದ್ದೇನೆ. ದ್ಯುವ ವಶಾತ್ ರೂಪದಶಿರ್ಯ ಒದಗಿಬಂದಿದೆ, ಅನುಗ್ರಹಿಸೆಬೇಕು.”

“ರೂಪದಶಿರ್ಯ ? ಏನು ಬಿಡಿಸಿ ಹೇಳಿ ಆಚಾರ್ಯ?”

ಅರನುನೇತು ತೋಟಿವತ್ತೆ ಕೈಮಾಡಿ ತೋರಿಸಿದ ಭಾನು ಹೇಳಿದ,

“ಅಲ್ಲಿ ನೊಡಿ ನಾಯಕರೇ. ಅಲ್ಲಿ ನನ್ನ ತಂಗಿಯೊಬ್ಬಳು ಗಢದಿಂದ ಪುನ್ನ ಆರೆಶುತ್ತಿದ್ದಾಗಿಳಿ. ಅವಳು ರೂಪದಶಿರ್ಯಾದರೆ ನಿಮ್ಮ ಕಾರ್ಯ ನಿರ್ವಿಷ್ಟವಾಗಿ ಸಾಗಬಲ್ಲದು.”

ತೋಟಿದತ್ತೆ ನೊಡಿದ ನಾಯಕರು ಸ್ಥಿತಿ ರಾದರು. ಉಸಿರು ಹಿಡಿದು, ಹಿಡಿದು ಬಿಡತೋಡಿದರು.

ಸಾಧ್ಯವೇ ನಾಯಕರೇ ?” ನಾಯಕರ ಮಾನವನ್ನು ಕಂಡು ಭಾನುವೇ ಕೇಳಿದ.

“ಆಗದೆ ಉಂಟೆ ಆಚಾರ್ಯ ! ನಿಂತ ಭಗವಾನರ ಕಾರ್ಯ ಮುಂದು ವರಿಯಬೇಕು, ಅಷ್ಟೇ. ಈ ಪಕ್ಕದಲ್ಲಿ ಆದಿತ್ಯ ?”

“ಆದಿತ್ಯ. ಆಪೂರ್ವ ಕಲಾಕೃತಿ ಚಿಮ್ಮಿಸಿ ಜೀವಂತವಾಗಿಸುತ್ತೇನೆ. ಆದರೆ ಮುಂದೆ ಮತ್ತೊಂದು ಸಾರ್ಥಕಾಗದಂತಹುದನ್ನು ಕಡೆಯುತ್ತೇನೆ. ಇತಿಹಾಸಧಲ್ಲಿ ಒಹುಕಾಲ ನಿಲ್ಲುವಂತಹ ಜಿತ್ರ ನಿರ್ಮಿಸುತ್ತೇನೆ” ಎಂದು ನುಡಿದ ಭಾನು ಹೊರಟಿ.

ಅವಿರತವಾಗಿ ಸಾಗಿದೆ ಭಾನುವಿನ ಶಿಲ್ಪಕಾರ್ಯ, ನಾಯಕರ ಕುವರಣದಯ, ಭಾನುವಿನ ಕಾರ್ಯಕ್ಕೆ ರೂಪದಶಿರ್ಯಾಗಿ ನಿಂತಿದ್ದಾಗಿ. ಅಪೂರ್ವವಾಗಿ ನಿಂತಿದ್ದ ಶಿಲ್ಪಚಾರ್ಯರ ಕಾರ್ಯ ಮುಂದುವರಿದಿದೆ. ಪಕ್ಕ ಕಳೆಯಲು ಮತ್ತೊಂದು ರಾತ್ರಿ ಬೇಕು. ಭಾನು, ಉದಯರ ಮೈಯಲ್ಲಿ ಅವ್ಯಕ್ತ ಶಕ್ತಿ ಸ್ವರಿಸಿದಂತಿದೆ. ಇಬ್ಬರೂ ತಲ್ಲಿನರಾಗಿದ್ದಾರೆ. ಭಾನುವಿನ ಕರ ಸಾಗುತ್ತೆಲೇ ಇದೆ. ಭಾವಘಂಗಿಯಲ್ಲಿ ನಿಂತಿದ್ದಾಗಿ ಉದಯ. ಅಮರ ಸೃಷ್ಟಿಯಲ್ಲಿ ಕ್ರಾಂತಿಕ ಜೀವದ ಲಕ್ಷ್ಯವೇ ಇಲ್ಲ.

ಸಂಜ್ಞೆ ನಿಶ್ಚಯಲ್ಲಿ ಏಕ್ಯವಾಗತೋಡಿದ್ದಾಗಿ. ದೇವಾಲಯದಲ್ಲಿ ಹಣತೀಯಂಥು ಉರಿಯುತ್ತಿದೆ. ವೇಳೆಯ ಪರಿಯೇ ಇಲ್ಲ. ಎರಡು ಜೀವ

ಗಳು. ಅಲ್ಕಾಕಿಕೆ ಸ್ವಷ್ಟಿಯಲ್ಲಿ ನಾಗಿನೆ. ಭಾನುವಿನ ಶಿಲ್ಪಕಾರ್ಯ ಮುಗಿದಂತೆ ಕಾಣುತ್ತದೆ. ಶಿಲಾಬಾಲಿಕೆಯ ಕೆರುಬೆರಳಿನ ರೂಪುತ್ತಿದ್ದಿದೆ ತೇರಿತು. ಭಾನು ಧನ್ಯನಾದಂತೆ. ಉದಯಾಳ ಬೆರಳು ನೋಡುತ್ತಿದ್ದಾನೆ. ಕೈಯಲ್ಲಿ ಉಳಿ ಆದುತ್ತಿದೆ.

“ಅಯ್ಯೆ....ಆಚಾರ್ಯ....”

ಅಯುತ್ಸ್ವಿ ಉಳಿಯವೆಟ್ಟು ಭಾನುವಿನ ಎಡದ ಹಸ್ತದ ಹೆಚ್ಚಿರಳನ್ನು ತುಂಡರಿಸಿಟ್ಟಿದೆ. ರಕ್ತ ಚಿಲ್ಲೆ ಎಂದು ಹರಿಯತೊಡಗಿದೆ. ಹಾಗಾದರೂ ಭಾನು ಉದಯಾಳತ್ತೆ ನೋಡಿದೆ.

ಉದಯ ಶಿಲಾ ಬಾಲಿಕೆಯನ್ನು ಆತು ಹಾಗೆಯೇ ಒರಗಿದ್ದಾಗೆ. ಶಿಲಾಬಾಲಿಕೆ ಜೀವಂತವಾಗಿದೆ. ಲೂಕಿಕ ಜೀವ ಅಲ್ಕಾಕಿಕದಲ್ಲಿ ಅವಿಭಾಂತ ವಾಗಿ ಹೊಗಿದೆ.

“ಅವ್ಯಾಖ....ತಾಯೇ....ಪ್ರಶ್ನೆವಾದೆಯಾ” ಭಾನು ಉದಯಾಳ ಪಾದದ ಮೇಲೆ ಉರುಳುತ್ತಾನೆ.

ತೊಂಬಿದಲ್ಲಿ ಅರಳಿದ್ದ ಪುಷ್ಪದ ಕಂಪು ಗಾಳಿಯಲ್ಲಿ ತೇಡಿ ತೇಡಿ ಬರುತ್ತಿದೆ. ಗಾಳಿಯ ರಭಸಕ್ಕೆ ದೇವಾಲಯದ ಫಂಟಿಗಳು ಹೊಡೆದುಕೊಳ್ಳುತ್ತಿವೆ. ಕತ್ತಲುಕಳಿದು ಸುಪ್ರಭಾತವಾಗಿತೊಡಗಿದೆ. ಪಕ್ಕಿಗಳು ಪರಾಪ್ರ ಹೇಳತೂಡಿಗಿವೆ.

ಒಮ್ಮೆಯೇ ಬೋರೆಯಲ್ಲಿ ಕುಳಿತ್ತಿದ್ದ .ಶಿಲ್ಪಾಚಾರ್ಯರು ಎದ್ದುನಿಂತು ಕೈಮುಗಿದು ಕಣ್ಣ ಒರೆಸಿಕೊಳ್ಳುತ್ತಾರೆ.

ವಿಮೋಜನೆ

“ಇದು ಯಾವ ರೀತಿಯ ಬಂಧನ ಎಂದು ನನಗೆ ಅರ್ಥವಾಗುವುದಿಲ್ಲ. ಪ್ರಕೃತಿಯನಿಗೂಢ ಮುಹುತೆ ಯಾವ ಒಂದು ಅಂಶದಲ್ಲಿ ಎದ್ದು ಕಾಣುತ್ತದೆ ಎಂದು ಬಳ್ಳವರಾರು? ಬದುಕಳೇ ಬಾರದು ಎನ್ನುವರಿಗೆ ಯಾವುದೋ ಒಂದು ಪ್ರಬಲ ಅಂಶಕ್ಕೆ ನೇತು ದೀರ್ಘತ್ವದ್ದಲ್ಲಿ ಎಂದು ಅಷ್ಟು ಪಡುತ್ತೇನೆ. ಆದರೆ ಜನಾಂತರದ ಧುಷಾನುಭಂಧನದ ದೀರ್ಘಗಳು ಎಲ್ಲಿ ದೀರ್ಘತ್ವದೋ ಎಂದು ಬಳ್ಳವರಾರು.....?»

ವಿಂದು ಸೇರಣಿಯಾಗಿರಬೇಕು. ಚಂದಿರ ಮೈತುಂಬಿ ನಿಂತಿದ್ದಾನೆ. ಹಿಂದಲ ಅನಂತ ಕ್ಷೇತ್ರಗಳನ್ನೇ ಲಾಲ ಕಳಿದು ಪ್ರಜ್ಞವಾಗಿ ಕೆಲಕೆಲ ನಗುತ್ತಿದ್ದಾನೆ. ನೀಲ ನಿಶಾನೆಯಲ್ಲಿ ಮಲಗಿದ ಅವನ ಮೂರ್ತಿ ಮನದಲ್ಲಿ ತುಂಬಿ ನಿಲ್ಲಿತ್ತದೆ. ಎದುರಿಗೆ ಕಡಲಿದೆ. ಬೃಹದಾಕಾರವಾದ ಅಲೆಗಳೆಡ್ಡ ಶೂಯ್ಯತ್ವದ್ವಾರಾ ದಡದಿಂಡಿಗೆ ಬಂದು ಬಡಿಯುತ್ತನೆ. ದಡದಿಂದ ಮತ್ತೆ ಕಡಲ ಕಡಿಗೆ ನೀರು ರಭಸದಿಂದ ನುಗ್ಗತೊಡಗುತ್ತದೆ. ಚಂದಿರನ ಚುಂಬನಕ್ಕೆ ಕಡಲು ಸಂಪೂರ್ಣ ಒಳಗಾಗಿ ಒಂದು ರೀತಿಯ ಕಾಂತಿ ಪಡೆದಿದೆ.

ಕಡಲ ದಂಡಿಯ ಮರಳ ಮೇಲೆ ಕುಳಿತ್ತಿದ್ದೇನೆ. ಚಂದಿರನ ನೀಲ ಜಲರಾಶಿಯ ಆಟವನ್ನು ಗಮನಿಸುವುದರಲ್ಲಿ ತಲ್ಲಿನನಾಗಿರುವಾಗ ತಟಕ್ಕನೇ ಎಚ್ಚರವಾಗಿ ಬಿಡುತ್ತದೆ. ಹೃದಯದಲ್ಲಿ ಎಹಿಕಾಣದ ತುಮುಲ ಪ್ರಾರಂಭ ವಾಗುತ್ತದೆ. ಬಿರುಗಾಳಿ ಎದ್ದಂತೆ, ಇಮೈ ನನ್ನ ಹೃದಯದಲ್ಲಿ ತುಮುಲವೆದ್ದ ರಾಯಿತ್ತು ಅದಕ್ಕೆ ಎಹಿಯೇ ಇಲ್ಲ. ಆದರಿಂದ ಜರ್ಬುರಿತನಾಗಿ ಬಿಡುತ್ತೇನೆ ಚೆತನಗೊಳ್ಳುತ್ತಿದ್ದ ಮನ ಮತ್ತೆ ಬಾಡಿ ಬರಿದಾಗಿ ಶೂನ್ಯ ಆವರಿಸಿ ಬಿಡುತ್ತದೆ.

ಕೃಯಲ್ಲಿ ಸಾಧ್ಯವಾಗುವ ಮಟ್ಟಿಗೂ ಮರಳನಲ್ಲಿ ಗುಲಿ ತೋಡುವುದು. ತೋಡಿದಹೆಳ್ಳವನೀಯವೇ ತೀಕ್ಷ್ಣವಾಗಿ ನೋಡಿ ಉಗುಬಗೆಯಿಂದ ಮತ್ತೆ ಮುಚ್ಚಿಬಿಡುವುದು. ಆಸೆ ಅಮಿವಗಳನ್ನು, ಮಮಕಾರ ದ್ವೇಶಗಳನ್ನೇ ಲಾಲ ಒಟ್ಟುಮಾಡಿ ಆ ಹಳ್ಳದಲ್ಲಿ ದೂಡಿ ಮುಚ್ಚಲು ಸಾಧ್ಯವಾದರೆ?

“ಮಾಮ.....

ಸುಧು ಬೇಸಿಗೆಯಲ್ಲಿ ಮಂದ ಫಾರುತ ಭೀಸಿದಂತೆ ಅಮೃತ ಸಂಜನೆ

ಯಾದಂತಿ ಆಗುತ್ತದೆ. ಉದಿಗ್ನಿಗೊಂಡು ಮನಸ್ಸು ಮತ್ತೆ ಸ್ಥಿಮಿತಕ್ಕೆ ಬರುತ್ತೀದು.

“ರುಳುಲ್... ಕಣ್ಣ... ರುಳುಲ್....

“ಮಾಮ.....

ತಪ್ಪಿ ಹೇಜ್ಜೆಗಳನ್ನಿಡುತ್ತಾ ಬೇಬಿ ಬರುತ್ತಿರಬೇಕು. ಈಗ ಬಂದು ಕ್ರಿನ ಸುತ್ತಂತನ್ನು ಪ್ರಪ್ತಿ ಕ್ಯಾಯನ್ನು ಸುತ್ತಿ ಜೊಲ್ಲು ಸೂಸುತ್ತ ಬೆನ್ನಿಗೆ ಗಡ್ಡಿಯಾಗಿ ಆತುಕೊಳ್ಳುತ್ತಾ ಹೇಳುತ್ತಾಣಿ. ಕೂಸು....ಮಲಿ....ಬೇ....ತಾ....ಕೂ....ತು.....

ಮರುಭೂಮಿಯ ಮೇಲೆ ರುಳಿ ಮಳಿಯಾದಂತಿ ಮೈಯಲ್ಲಿ ಒಮ್ಮೆ ಮಧುರ ಕಂಪನವಾಗುತ್ತದೆ. ಆ ಅಪ್ಪಿಗೆಯಲ್ಲಿ ಅನಂತ ಬೆಂತಿ ಬೇಸರಗಳು ಕರಗಿಕರಗಿ ನೀರಾಗಿ ಹರಿದು ಹೋಗುತ್ತವೆ.

“ಮಾಮ.....

ಸರಿಯಾಗಿ ನಡೆಯಲು ಬಾರದ ಬೇಬಿ ತುವು ತುವು ಬೀಳುತ್ತಾಣಿ. ಬಿದ್ದ ಗಳಿಗೆಯಲ್ಲಿಯೇ ಎದ್ದು ಮತ್ತೆ ನಡೆಯಲು ಪ್ರಯತ್ನಿಸುತ್ತಾಣಿ. ಕಾಲಿನ ಗೆಳ್ಳಿಯ ರುಳುಲ್... ರುಳುಲ್... ನಾದ ಕಿವಿಯ ತುಂಬಾ ಬಂದು ತುಂಬಿಕೊಳ್ಳುತ್ತದೆ.

“ಮಾಮ.....

ರೂಮಿನ ಕೀಲಯ ಶಬ್ದ ವಾದೊಡನೆಯೇ ತಾಯಿಯ ಮಡಿಲಿನಿಂದ ಜಾರಿಕೊಂಡು ಬರುತ್ತಾಣಿ. ಚಾಕಲೆಟನ್ನು ಬಾಯಿಗಟ್ಟು ಲೊಚ ಲೊಚ ಎಂದು ಹತ್ತಾರು ಬಾರಿ ಮುತ್ತಿಟ್ಟ ಮೇಲೆಯೇ ಸಮಾಧಾನವಾಗಿವುದು.

“ಮಾಮ...

ಬೇಬಿಗೆ ಜೊಲ್ಲು ಜಾಸ್ತಿ. ಅವಳ ಗುಂಗರು ಕೂಡಲೆಲ್ಲ ಜೊಲ್ಲಿನಿಂದಾಗಿ ಕೆನ್ನೆಗಿ ಅಂಟಿ ಬಿಟ್ಟಿರುತ್ತದೆ ಜೇಬಿನಿಂದ ಕಚ್ಚಿಪು ತೆಗೆದು ಒರಸಿ ಹಣೀರು ಮೇಲೆ ಮುಂದಾದ ಕೂದಲನ್ನೆಲ್ಲಾ ಮೇಲಕ್ಕೆ ಎತ್ತಿ ಹಣಿಯ ಮೇಲೆ ಮತ್ತೊಂದು ಸಾರಿ ಮುತ್ತಿಟ್ಟರೆ.....

ಸೃಷ್ಟಿಕರ್ತ ಆ ಪರಮಾತ್ಮನ ಅಭರಮಿತ ಕಲಾ ಕೌಶಲ್ಯವನ್ನೊಂದು ಮೇಲೆ ನೇನೆಡು ತಲೆದೂಗುವಂತಾಗುತ್ತದೆ. ಬೇಬಿಯ ಕಣ್ಣ ನೋಡಬೇಕು. ಪಢಿ

ಪಟ್ಟ ಎಂದು ಒಡಿದು ಬೇರಿ ನಕ್ಕರೆ ಸಾಕು, ಜೀನು ಸುರಿವ ಹಾಗೆ ಅಗುತ್ತದೆ. ಬೆಂದ ಜೀವ ಹಾಯ್ ಎನಿಸುತ್ತದೆ.

“ಮಾಮ.....

ಅಳುವ ಸದ್ಯ ಬೇರಿ ಅಳುತ್ತಿರಬೇಕು. ರೂಮಿನ ಬೀಗ ತೆಗೆಯಲು ಹೊರಟಿವನು ಹಾಗೆಯೇ ಹಿಂದಕ್ಕೆ ತಿರುಗ ಮನೆಯೆಳಗೆ ನಡಿದು ಹಾಲಿನಲ್ಲಿ ನಿಂತು ನೋಡುವುದು, ಎಲ್ಲಿದ್ದಾಗಿಂದು. ಹಾಲಿನಲ್ಲಿ ಕಟ್ಟಿದ್ದ ಶೊಟ್ಟೆಲು ಸಣ್ಣಗೆ ಆಡುತ್ತದೆ. ಬಗ್ಗಿ ನೋಡಿದರೆ ಕಿರುನಗೆ ಸೂಸುತ್ತಾಗು ಬೇರಿ ವೈ ಚಾಚಿ ಮಲಗಿದೆ. ಯಾವ ಆರವು ಇಲ್ಲದೆ ನಿರಾತಂಕವಾಗಿ ಮಲಗಿದೆ. ಎಲ್ಲಾ ಭ್ರಮೆ, ಭ್ರಮೆಗೆ ನಗು ಬರುತ್ತದೆ !

“ಆದೇಕೆ ಒಬ್ಬರೆ ನಗುತ್ತಿರಲ್ಲಾ ?”

ಬೆಟ್ಟಿಬಿದ್ದೆ. ಸುಪಾವಸ್ಥಿ ಕರಿಯತು. ನಡೆದ್ದನ್ನು ನೆನಸಿಕೊಂಡು ಮತ್ತೊಮ್ಮೆ ನಕ್ಕೆ.

“ಏಮ ಸಂಗತಿ ? ನಗುತ್ತಿರಲ್ಲಾ.”

ಹೆಗಲ ವೇಲಿದ್ದ ಟವಲಿನಿಂದ ಕ್ಕೆ ಒರನಿಕೊಳ್ಳುತ್ತಾಗು ಕೇಳಿದರು ಒಳಗಿನಿಂದ ಬಂದ ಶಾಂತಿ.

ಶಾಂತಿಯಿಹಾಗೆಯೇ. ಆಕೆಯ ಗುಂಗುರೆಲ್ಲಾ ಬೇರಿಗೆ ಬಂದಂತಿದೆ. ತಾಯಿಯಂತೆ ಚಂಚಲವಾದ ಕಣ್ಣು, ಯಾವುದನ್ನು ಬೇಕಾದರೂ ಸೀರಿ ಹಿಡಿದು ನಿಲ್ಲಿಸಬಹುದಾದ ಅವೃತ್ತ ಶಕ್ತಿ.

“ಬೇರಿ ಅತ್ತ ಹಾಗೆ ಆಯಿತು. ನೋಡಲು ಬಂದೆ ಶೊಟ್ಟೆಲಲ್ಲಿ ಅರಾಮವಾಗಿ ಮಲಗಿದ್ದಾಗಿ. ನನ್ನ ಭ್ರಮೆಗೆ ನಗು ಬಂದಿತು, ಅವೈ.”

“ಉಟವಾಯಿತೆ ?”

“ಇಲ್ಲ. ಮುಖಿ ತೊಳಿದುಕೊಂಡು ಹೋಗುತ್ತೇನೆ.”

“ಉಗಲೇ ವೇಳಿಯಾಗಿದೆ. ಹೊಟೆಲಿನಲ್ಲಿ ಉಟ ಸಿಗುವುದೋ ಇಲ್ಲವೋ, ಇಲ್ಲಿ ಉಟ ಮಾಡಿ.”

“ಖಗದೇ ಏನು ? ಉಗಲೇ ಹೋಗುತ್ತೇನೆ.”

“ತಣಿದು ಹೋಡ ಉಟ ಏಕೆ ಮಾಡಬೇಕು? ಮುಖ ತೊಳಿದು ಬಣ್ಣಿ.”

ಮಾತು ಮುಂದುವರಿಸದೆ ಶಾಂತಿ ಒಳ ಹೋಗಿ ತಪ್ಪಿ ಇಡತೊಡಗಿದರು.

ನನಗೆ ಹೆಂಗಸರ ಬಳ ಮಾತನಾಡಬೇಕು ಎಂದರೆ ಗಂಟಲಿನಿಂದ ಧ್ವನಿಯೇ ಹೊರಡುವುದಿಲ್ಲ. ಬೇಬಿಯ ತಾಯಿ ಎಂಬ ಧೈರ್ಯದಿಂದ ಶಾಂತ ಅವರೆ ಹತ್ತಿರ ಮಾತನಾಡುವ ಸಾಹಸ ಮಾಡಿದ್ದೇನೆ. ನನ್ನ ಮಾತು ಮುಂದುವರೆಯ ಗೊಡದೆ ಅನೇಕ ಬಾರಿ ಈರೀತಿಯ ಇರುಕೆಗೆ ಸಿಕ್ಕಿಸಿ ಬಿಟ್ಟಿದ್ದಾರೆ. ಯತ್ನವಿಲ್ಲ. ಮಾಡಿಯೇ ಈರಬೇಕು.

ತಾಬೆನ ಮುಂದೆ ಉಟಕ್ಕೆ ಕುಳಿತಾಗ ಮಾತಿಗೆ ಪ್ರಾರಂಭ.

“ಸರಿಯಾದ ಉಟ ಇಲ್ಲದೆ ಹೋದರೆ ಆರೋಗ್ಯ ಕೆಡುತ್ತದೆ.”

“ಹೋದು.”

“ಹೋಟಿನ ಉಟ.....

ಮಾತು ಎಲ್ಲಿಗೆ ಬಂದು ನಿಲ್ಲಿತ್ತದೆ ಎಂದು ನಾನು ಬಲ್ಲೆ.

ಬೇಬಿಯೋಡಬಾಡು. ತಪ್ಪಕ್ಕನೆ ಹೇಳಿದೆ.

“ನಾನು ಉಟಮಾಡುವ ಹೋಟಿನಲ್ಲಿ ಪರವಾಗಿಲ್ಲ.”

“ಸುಳ್ಳ ಹೇಳುತ್ತೀರಿ. ಇತ್ತಿಚೆಗಂತೂ ಬಹಳ ಸೊರಗಿ ಹೋಗಿ ದ್ದೀರಿ.

ಇದಕ್ಕೇನು ಹೇಳುವುದು? ಹೇಚ್ಚಿದರೂ ಮೌನವಾಗಿ ಉಟಮಾಡಿ ಏಳುವುದು. ಹೋಟಿನಲ್ಲಿ ಎಂದೂ ಇಷ್ಟು ಉಟ ಮಾಡುವಂತಿಲ್ಲ. ಬೇಬಿಯ ಮನೆಯಲ್ಲಿ ಆದರೆ ಮಾತು ಇಷ್ಟು.

ನಿದ್ರೆಯಿಂದ ಎಷ್ಟುತ್ತ ಬೇಬಿ ಮುಖದ ನೇಲೆ ಕೂರಲು ಪ್ರಯತ್ನಿಸುತ್ತದೆ ನೊಣ ಹಿಡಿಯಲು ಕೈ ಚಾಚುತ್ತಿದ್ದಾಳೆ. ಅವಳ ಆಟ ಗಮನಿಸಲು ಮರೀಯಾಗಿ ನಿಲ್ಲಬೇಕು: ಎನ್ನ ವಷ್ಟರಲ್ಲಿ

ಮಾವು.....

ಬಹು ಸೂಕ್ಷ್ಮ ಈ ಬೇಬಿಗೆ. ಎತ್ತಿಕೊಂಡು ರೂಪಿಗೆ ನಡೆಯುವುದು. ನೇರೆಯು ಪರವೆಯೇ ಇಲ್ಲ. ಬೇಬಿಯೊಂದಿಗೆ ಆಡುವುದು. ಬೇಬಿಯೊಂದಿಗೆ ನಾನೂ ಬೇಬಿ ಪ್ರಪಂಚದ ಯಾವ ರಗಳೆಯು ಇಲ್ಲ. ಸ್ನೇಚ್ಯಾಗಿತಫುತಲೇ ಇರುವುದು,

“ಷಾದು ಗಂಟಿ. ಬೇಬಿಗೆ ಹಾಲು ಹಾಕಬೇಕು ಕೊಡಿ.” ಶಾಂತ ಬಾಗಿಲಿನಲ್ಲಿ ನಿಂತಾಗಲೇ ಮತ್ತೆ ಎಚ್ಚರ.

ಬೇಬಿ ಅಶ್ವ ಹೊದ ಒಡನೆಯೇ ಕೋಣೆಯಲ್ಲಿ ಮತ್ತೆ ಬಿಕೊ ಅವರಿನು ತ್ವರಿತ ಅಸಾಧ್ಯವಾದ ಧಗೆ ಸುಧತೀಡಗುತ್ತದೆ. ಮನದಲ್ಲಿ ಎಣ ಇಲ್ಲದ ಯೋಚನೆ ಎದ್ದು ಕಾಡುತ್ತದೆ.

ಹಾಸಿಗೆಯ ದಿಂಬಿಗೆ ಮುಖ ಒತ್ತುವುದು, ಪ್ರಯೋಜನವಿಲ್ಲ. ಒಮ್ಮೆ ನೆನಪಿನ ಸುರಳ ಬಿಷ್ಟೆಕೊಳ್ಳಲೊಡಿದರೆ.....

“ಮುಂಬಾಯಿ ಸೇರಿದ ಕೂಡಲೇ ಕಾಗದ ಬರಿಯಪ್ಪ.”

“ಆಯಿತು.”

“ಹನ್ನೆ ಇಟ್ಟಿದ್ದು, ಅವಲಕ್ಕೆ ಇಟ್ಟುಕೊಂಡಿಯಾ ರಾಮಣ್ಣ ?”

“ಹೂ ಕಣಮ್ಮ...?”

ನಮಸ್ಕರಿಸಿ ಮೇಲೆದ್ದಾಗ ಹೆತ್ತ ಆ ಏರಡು ಜೀವಗಳ ಕಣ್ಣಗಳು ಕೊಳಗಳಾಗಿದ್ದವು.

ಹೊಟ್ಟಿ ತುಂಬಿಸಿಕೊಳ್ಳಲು ಕಾರ್ಕಿ ಸಾಲದೆ ಮುಂಬಾಯಿ ಗೂಂಟಾ ಹೊರಟಾಗಿತ್ತು. ಏನೋ ಆಸೆ, ಅಲ್ಲಿ ನಾಕರಿ ಬಹು ಬೇಗ ಸಿಗುತ್ತದೆ ಎಂದು ಹೆಗ್ಗಡಿ ಬಂದಾಗ ಹೇಳಿದ್ದ. ಆ ಬಂದು ಆಶ್ವಾಸನೆ ಮುಂಬಾಯಿಯ ಕಡಿಗಿ ಎಳಿದಿದ್ದವು. ಹೆಗ್ಗಡಿಯ ವಿಳಾಸಕ್ಕೆ ಆಗಲೇ ಕಾಗದ ಬರೆದು ಹಾಕಿ ಯಾಗಿತ್ತು.

ತಂಗಿ ಲಕ್ಷ್ಮೀ ಅಳುತ್ತಾ ನಿಂತಿದ್ದಾ ಈ.

“ಅಳಬೇಡ ಲಕ್ಷ್ಮೀ. ಅಮ್ಮ ಅಪ್ಪಯ್ಯ ಹೇಳಿದ ಹಾಗೆ ಕೇಳು. ಮುಂಬಾಯಿಗೆ ಹೊಗಿ ನಾಕರಿಗೆ ಸೇರಿದ ಕೂಡಲೇ ಜರಿ ಲಂಗ ಹೊಲೆಸುತ್ತೇನೆ.

ಹುಟ್ಟಿ ಬೆಳಿದ ಉರನ್ನು ಬಿಟ್ಟಾಗಿತ್ತು. ಮನದಲ್ಲಿ ನೂರಾರು ಆಕಾಂಕ್ಷೆಗಳು ಪ್ರತಿದೇಶುತ್ತವೆ. ವಿಶ್ವವಿದ್ಯಾನಿಲಯದ ಡಿಗ್ರಿಯಿದೆ. ಸ್ವಲ್ಪ ಕಷ್ಟ ಬಿಡ್ಡರೆ ಒಳ್ಳೆಯ ನಾಕರಿ ದೊರಕಬಹುದು. ಅಪ್ಪಯ್ಯನ ಹೆಸರಿಗೆ ಮಣಿಯಾಡರು ಮಾಡಬೇಕು. ತಂಗಿ ಲಕ್ಷ್ಮೀಗೆ ಒಂದು ಜರಿಯ ಲಂಗದ

ಬಟ್ಟಿ, ಅಮೃತಿಗೆ ಸೀರೆ ತೆಗೆದು ಪಾಸ್‌ಲ್ ಮಾಡಿ ಕಳುಹಿಸಬೇಕು.

ಮುಂದಾದರೂ ಅಪ್ಪ ಅಮೃತನನ್ನು ಸುಖವಾಗಿಸಲು ಪ್ರಯತ್ನಿಸಬೇಕು. ಮನೆಯವರನ್ನು ಎಣ್ಕಾಣಿದ ಬಡತನದ ಬೇಗೆಯಿಂದ ವಿಮೋಚನೆ ಗೊಳಿಸಬೇಕು.

ಉರಿನಲ್ಲಿ ತೋರಿದ ಆದರ ವಿಶ್ವಾಸ ಮುಂಬಾಯಿಯಲ್ಲಿ ಹೆಗ್ಗಡಿ ತೋರಿಸುತ್ತಿಲ್ಲವೇಕೆ ಎಂಬುದು ಎರಡು ದಿನದಲ್ಲಿಯೇ ಆರ್ಥವಾಯಿತು ಪುಣ್ಯತ್ವ ಸರಿಯಾಗಿ ಮುಖ ಕೊಟ್ಟಿ ಮಾತನಾಡುವುದೇ ಇಲ್ಲ. ಕಾಲದ ದುಭರ ಪರಿಸ್ಥಿತಿ; ಅವನು ತಾನೆ ಏನು ಮಾಡುತ್ತಾನೆ. ಒಮ್ಮೆ ತಡೆಯದೆ ಕೇಳಿದೆ.

ನನ್ನ ಆಗಮನದಿಂದ ನಿನಗೆ ತೋಂದರೆ ಆಗಿಷ್ಟರೆ ಹೇಳಿ ಬಿಡು ಹೆಗ್ಗಡಿ.”

“ಹಾಗೇನಿಲ್ಲ.” ಹಾರಿಕೆಯ ಉತ್ತರ ಕೊಟ್ಟಿದ. ನಿನಗೊಂದು ಕೋಣ ದೊರಕಿಸಿ ಕೊಟ್ಟಿಬಿಡು ಹೆಗ್ಗಡಿ. ಬಹಳ ಉಪ ಕಾರವಾಗುತ್ತದೆ.”

“ಮುಂಬಾಯಿಯಲ್ಲಿ ಅನ್ವಯ ಸುಲಭವಾಗಿ ಕೋಣೆಗಳು ದೊರೆಯುತ್ತವೆಯೇನು? ಪ್ರಯತ್ನಿಸೋಣ.”

ಹಾಗೇ ಹೇಳಿದ ಒಂದು ವಾರದಲ್ಲಿಯೇ ಮಾತುಂಗದಲ್ಲಿಯ ಒಂದು ಸೌಧದ ಮೂರನೆಯ ಪಾಠಿನಲ್ಲಿ ಕೋಣ ದೊರಕಿಸಿದನೆಂದು ಹೇಳಿದ. ಅರವತ್ತು ರೂಪಾಯಿ.

ಬಹಳ ದುಬಾರಿಯಾಗಲ್ಲಿವೆ ಹೆಗ್ಗಡಿ?

“ಅದಕ್ಕಿಂತ ಕಮ್ಮಿಗೆ ದೊರಕಿಸಿಕೊಂಡು ಬಾ ಕೇಳಿದ್ದು ಕೊಡು ಶ್ರೀನಿ.

ಪ್ರಾಯಶಃ ನನ್ನ ಆಗಮನ ಅವನಿಗೆ ಸಹ್ಯವಾಗದೆ ಇರಬಹುದು. ವೃಥ ಏಕೆ ಅವನಿಗೆ ಬೇಸರ? ಅರವತ್ತುರೂಪಾಯಿ ತೆಗೆದುಕೊಟ್ಟಾಗ ಹದಿನಾಲ್ಕು ರೂಪಾಯಿ ಮಾತ್ರ ಮಿಕ್ಕಿದ್ದವು.

ಹೆಗ್ಗಡಿಯ ಹಂಗಿಲ್ಲ. ರೂಪಿನಲ್ಲಿ ಕದ ಹಾಕಿಕೊಂಡು ಅರಾಮ ವಾಗಿ ಒಬ್ಬನೇ ಇರಬಹುದು. ಬದುಕಿದ್ದಾನೋ, ಸತ್ಯಿದ್ದಾನೋ ಎಂದು

ಯಾರು ವಿಚಾರಿಸುವುದಿಲ್ಲ. ಈಗ ಜೀವನದ ಸಿಹ್ನುರ ಸತ್ಯದ ಎದುರು ಹೋಗುತ್ತದ್ದೇನೆ. ಎಲ್ಲವೂ ಹೊಸ ಅನುಭವವೇ ಆಗುತ್ತದೆ.

ಅಜೀಗಳನ್ನು ಬರೆದು ಕೊಂಡು ಕಂಪಿನಿ, ಚಾಖಾನೀಗಳ ಬಾಗಿಲು ಕಾದು ಒಳ ತೂರುವುದು, ನಿರಾಶೆಯಿಂದ ಹೊರಬರುವುದು, ದಿನವೆಲ್ಲಾ ಸತ್ಯ ಸುಣ್ಣವಾಗಿ ಕೋಣೆಗೆ ಹಿಂತಿರುಗಿ ಹೊಟ್ಟಿಯ ತಂಬಾ ನೀರು ಕುಡಿದು ಬರುವುದು, ಕದ ಹಾಕಿಕೊಂಡು ಮಲಿಗಿ ಬಿಡುವುದು.

ಬೆಳಗಾದರೆ ಅದೇ ಪುನರಾವರ್ತನೆ. ಸುತ್ತುವುದು. ಎಣಿ ಕಾಣದ ಸುತ್ತುಟಿ. ದಿನಗಳು ತಿಂಗಳಾಗಿ ಉರುಳದ್ದವು. ಕೋಣೆಯ ಬಾಡಿಗೆ ತುಂಬಲು ಕೈ ಗಡಿಯಾರ ಮಾರಿಯಾಗಿತ್ತು. ಹೊಟ್ಟಿಗೆ ಎಷ್ಟು ಕರ್ಮಿ ಮಾಡಿದರೂ, ಜೀವನ ದುರ್ಭರವಾಗಿಂದಿಗಿದೆ.

ಉಂಗಿ ಪುನಃ ಹಿಂತಿರುಗುವುದೇ? ಮನೆಯ ವಾತವರಣ ಮತ್ತೆ ಕಣ್ಣ ಮುಂದೆ ಹಾದು ಹೋಗುತ್ತದೆ. ಅದೇ ಬಡತನ ಅಪ್ಪನಿಗೆ ಹಾಕಲು ಅಂಗಿಯೇ ಇಲ್ಲ. ಎಲಾದರೂ ಹೋಗುವುದಿದ್ದರೆ ವಸ್ತು ಹೊದ್ದೇ ಹೋಗುತ್ತಾರೆ. ಇರುವ ಲಂಗವೂ ಹರಿದಿದೆ; ಲಕ್ಷ್ಮಿಗೆ. ಅಮ್ಮೆ ಯಾವ ಆಸೆ ಆಕಾಂಕ್ಷೆಗಳನ್ನು ಇಟ್ಟು ಕೊಂಡಡಿಯೇ ಕಾಣುವುದಿಲ್ಲ.

ಎನಾದರೂ ನಿರ್ವಿಕಾರವಾಗಿ ನಕ್ಕು ಬಿಡುತ್ತಾಳೆ. ಅವಳ ನಗು ಎದೆಯನ್ನು ಜಲ್ಲ ಎನ್ನಿಸಿ ಬಿಡುತ್ತದೆ. ಹೇಗಾದರೂ ಮಾಡಿ ಅವರನ್ನೇ ಲಾಳ ಕಾರಾಳ ಬಡತನದಿಂದ ವಿಮೋಚನೆಗೊಳಿಸಬೇಕು.

ವಿಮೋಚನೆಯ ನೇನಪಾಡೊಡನೆ ಪ್ರಯತ್ನ ಮತ್ತೆ ಸಾಗುತ್ತದೆ. ತಿಂಗಳ ಅಂತ್ಯದಲ್ಲಿ ಉಂಗಿನೊಂದು ಕಾಗದ ಹಾಕುವುದು. ಇನ್ನೇನು ನಾಕರಿ ಸಿಗುವುದಿದೆಃಕ್ಕೆ ಕೂಡಲೇ ಬರೆಯುತ್ತೀನೆ.

ಇಂತಹ ಪ್ರಯತ್ನಗಳು ಹಲವಾರು ತಿಗಿಹೋಗಿದೆ. ಅಸ್ವಾಹಯಕತೆಯ ಬೇಗಿಯಿಂದ ಜೀವತಪ್ಪವಾಗಿ ಬಿಡುತ್ತದೆ ಮನಸ್ಸಿಗೆ ವಿರುದ್ಧವಾಗಿ ಹೆಗ್ದಡಿಯೊಂದಿಗೆ ಸುಮಾರು ಸಾಲ ಮಾಡಿಯಾಗಿದೆ.

ಬದುಕಲು ಬೇಕಾದ ಆಸೆ ಆಕಾಂಕ್ಷೆಗಳೇ ಒಂದೊಂದಾಗಿ ಮಾಯವಾಗಿ ಶೈಡಿಗಿನೆ.

“ನೂರಾಮು.....”

ಶಿರುಗಳ ನೋಡಿದಾಗ ಪಕ್ಕದ ಮನೆಯಿಂದ ಮುದ್ದು ಮಂಗುವೊಂದು ನನ್ನತ್ತು ಬರಹೊಡಗಿದೆ. ಕೃಷಾಚಿ ಎತ್ತಿಕೊಂಡು ಮುತ್ತಿಟ್ಟಿ. ಏನೋಇ..... ಏನೋಇ ಮಧ್ಯರಂಗಾತನೆ ಅನಂತವಾಗಿ ಕಾಡುತ್ತಿದ್ದ ಕ್ಲೇಶಗಳಲ್ಲಾ ಎಲ್ಲೋ ನುಸುಳಿ ಮಾಯವಾಗಿದ್ದವು. ಎಪ್ಪು ಹೊತ್ತು ಹೀಗೆ ಸಾಗಿತೋ.

“ಹಾಲು ಕುಡಿಯವಂತೆ ಬಾ ಬೇಬಿ”

ನಾಜಿಕೆಯಾಯಿತು. ಮಂಗುವಿನ ತಾಯಿ ಸ್ವಲ್ಪದೂರದಲ್ಲಿಯೇ ನಿಂತಿದ್ದಾರೆ.

“ಕ್ಕಮೇ ಇರಲಿ, ಏನೋಇ ಅನ್ನಿಸಿತು. ಎತ್ತಿಕೊಂಡು ಚಿಟ್ಟಿ.”

ಅಪ್ಪು ಹೇಳುತ್ತೇವರಲ್ಲಿ ಸಾಕಾಗಿತ್ತು.

“ಭೇಇ ಆದಕ್ಕೆ ಕ್ಕಮೇ ಏಕೆ? ತಪ್ಪೇನು?”

—ಹೀಗೆ ಪ್ರಾರಂಭವಾಗಿತ್ತು ನನ್ನ ಬೇಬಿಯ. ಜನಾಂತರದ ಸೇಳಿತ. ಬೇಬಿಯ ತಂಡೆ ಸ್ನೇಹಿಕ ಖಾತೆಯಲ್ಲಿ ದುಡಿಯುತ್ತಿದ್ದಾರಂತೆ. ವರ್ಷಕ್ಕೊಮ್ಮೆನ್ನು ರಜದ ವೇಗೆ ಬಂದು ಹೋಗುತ್ತಾರೆ.

ಕೆಲಸದ ಬೇನೆ ಮುಗಿದ ಕೂಡಲೇ ಕೋಟಿಗೆ ಬಂದನೇಂದರೆ ತೀರಿತು. ಮತ್ತೆ ಬೇಬಿಯೊಂದಿಗೆ ನಾನೂ ಬೇಬಿಯಾಗಿ ಈ ಶಿಶುರ ಜಗದ ಪರಿವೇಯನ್ನೇ ಮರಿತು ಬಿಡುವುದು.

“ನಿನ್ನ ಅಮ್ಮೆ ವಿವರಶಿತೇತ ಜ್ವರದಿಂದ ನರಳಿ.... ಮುಂದೆ ಒದಲಾಗಲಿಲ್ಲ, ಅಪ್ಪಯ್ಯನಿಂದ ಬಂದ ಪತ್ರ ಕಂಡೂ ಹೃದಯ ಉಡಿಯದೆ ಉಳಿದಿದ್ದು ಬಂದು ಆಶ್ಚರ್ಯವೇ ಸರಿ.

ನನ್ನ ಅಮ್ಮೆ ನಾನು ಸಂಪಾದನೆ ಮಾಡಿ ತೆಗೆದುಕೊಡುವ ಸೀರಿತೊಟ್ಟುಕೊಳ್ಳದೆ ಹಾಗೆಯೇ ನಿರ್ವಹಣೆ ಹೊಂದಿದಳು.

ಜನ್ಮಿ ಜನಾಂತರದ ರುಣ ಪರಿಕಾರವಾಗಬೇಕು ಎಂದರೆ, ಏನು ಮಾಡಬೇಕು ಎಂಬುದೇ ಯೋಜನೆಯಾಗಿದೆ. ಅಮ್ಮನ ನಿರ್ವಹಣೆ ಮುಖವೊಮ್ಮೆ ಕಣ್ಣ ಮುಂದೆ ಹಾದು ಹೋದಾಗ ಕಣ್ಣೀರು ಕಡಲಾಗಿ ಹರಿಯುತ್ತದೆ.

ನನ್ನ ಬೇಬಿ ಇಲ್ಲದೆ ಹೋಗಿದ್ದರೆ ನನಗೆ ಬದುಕಲು ಬೇಕಾದ ಕಾರಣವೇ ಇಲ್ಲ. ಶಾಂತಕ್ಕನೇ ಆಕ್ಕರೆ ನನಗೊಂದು ದಿಕ್ಕಾಗಿದೆ.

ಸುತ್ತ ಸುತ್ತ ಸಾಕಾದಂಗ ಕಡೆಗೆ ನಡೆಯುವುದು ಮರಳ ಮೇಲೆ ಮೈ ಚಾಚಿ ಮಲಗುವುದು. ಆ ನಿಮುಳ ವಾತವರಣ ಬೆಂದ ಮನಕ್ಕೆ ಸ್ವಲ್ಪ ಮಟ್ಟಿನ ಶಾಂತಿ ಕೊಡುತ್ತದೆ. ಅಮೃತ ತೊಡೆಯ ಮೇಲೆ ಮಲಗಿದ ಹಾಗೆ.

ದೊಡ್ಡ ನೌಕರಿ ಸಿಗುತ್ತದೆ.....ಅಪ್ಪಯ್ಯ ಸಿಲ್ಕ್ ಶರ್ಟ್ ಹಾಕಿ ಕೊಂಡು ನಡೆದಿದ್ದಾರೆ. ಲಹ್ತಿ ಕೆಂಪು ಜರಿಯ ಲಂಗ ಹಾಕಿಕೊಂಡು ಕುಣಿಯುತ್ತಿದ್ದಾಗೆ. ಆಮ್ಮ ಕಾಣುವುದೇ ಇಲ್ಲ?

ಅಮೃತ.....ಎಲ್ಲಿದ್ದೀಯಮೃತ.....? ತಟ್ಟನೆ ಎಚ್ಚರವಾಗುತ್ತದೆ.

ಅಲ್ಲಿ ಮತ್ತೆ ಕೂರಲಾರದೆ ಕೋಣೆಯ ಕಡೆಗೆ ನಡಿಗೆ. ಬೇಬಿ ಗಾಗಿಯೇ ಕೋಣೆಗೆ ಬರುತ್ತೇನೆ. ನನ್ನ ಅನಂತ ಅನೆ ಆಕಾಂಕ್ಷೆಗಳನ್ನೇ ಲಾಳ ಹತ್ತಿಕ್ಕಿ ತನ್ನಯ ಗೊಳಿಸುವ ಶಕ್ತಿ ಬೇಬಿಯಲ್ಲಿದೆ. ಕಿಲಕಿಲ ನಗುವ ಅವ ಇನ್ನು ಎತ್ತಿ ಮುತ್ತಿಟ್ಟರೆ ಅಥರ್ವ ಶ್ರಮ ಪರಿಹಾರವಾಗಿ ಬಿಡುತ್ತದೆ.

ಇದು ಯಾವ ರೀತಿಯ ಬಂಧನವೆಂದು ನನಗೆ ಆಥರ್ವವಾಗುವುದಿಲ್ಲ. ಪ್ರಕೃತಿಯನಿಗೂಢ ಮನತೆ ಯಾವ ಒಂದು ಅಂಶದಲ್ಲಿ ಹುದುಗಿರುತ್ತದೋ, ಎಂದು ಬಲ್ಲವರಾರು? ಬದುಕಲೇಬಾರದು ಎನ್ನ ವವನಿಗೆ ಯಾವುದೋ ಒಂದು ಬಗೆಯ ಪ್ರಬಲ ಅಂಕುಶ ನೇತು ಬೀಳುತ್ತದ್ದಲ್ಲ ಎಂದು ಅಷ್ಟ್ರಿ ಪಡುತ್ತೇನೆ. ಬೇಬಿ ಎಲ್ಲಿ ನಾನೆಲ್ಲಿ? ಆದರೆ ಜನ್ಮಂತರದ ರುಣಾನುಬಂಧದ ಬೀಳು ಇಲ್ಲಿ ಗಾಥವಾಗಿ ಬೀಳಬೇಕೆ?

ವರ್ಷ ಕಳೆದರೂ ನೌಕರಿ ಸಿಗಬಾರದು ಎಂದರೆ, ಜನ್ಮಂತರದ ಹಣಿಯ ಬರವಲ್ಲದೆ ಮತ್ತೇನು? ಶಾಂತಕ್ಕನ ನೇರವು ಇಲ್ಲದೆ ಹೋಗಿದ್ದರೆ? ನೆನಯಬಾರದು. ನೆನೆದರಿ ಹೈದರಾಬಾದ್ದಲ್ಲಿ ವಿಷ್ಣುವ ಏಳುತ್ತದೆ. ಉಂಟಾಗಿ ಯೋಚನೆಯಲ್ಲಿ ರಾತ್ರಿಗಳೆಲ್ಲಾ ಜಾಗರಣೆಗಳಾಗಿ ಪರಣಮಿಸುತ್ತವೆ.

ಮೂರು ನಾಲ್ಕು ದಿನಗಳಿಂದ ಬೇಬಿಗೇಕೋ ಸಣ್ಣಗೆ ಜ್ವರ ಕಾಣಿಸಿ. ಕೊಂಡಿದೆ. ಡಾಕ್ಟರ ದವಾವಿಾನೆಯಿಂದ ನಾನೇ ಬೆಷಣಿ ತೆಗಿದುಕೊಂಡು ಬಂದಿದ್ದೇನೆ.

ಸಂಜೀಯಿಂದ ಎರಡು ಮೂರು ಸಾರಿ ಬೇದಿಯಾಗಿದೆ, ಏನೋ

ಅಂತಕ. ಡಾಕ್ಟರನ್ನು ಕರೆದು ತರಲು ಒಡಿಸೆ. ಶಾಂತಕ್ಕೆ ಕಂಗಿಟ್ಟಿದ್ದಾಳೆ. ಮುಳು ಮುಳು ಅಳುತ್ತಾಳೆ. ಏನೆಂದು ಧೈರ್ಯ ಹೇಳಲಿ?

ಬಂದ ಡಾಕ್ಟರು ಚುಚ್ಚುಮಧು ಕೊಟ್ಟಿ ಹೋಗಿದ್ದಾರೆ. ಶಾಂತಕ್ಕೆ. ನನ್ನ ಸಮಾಧಾನ ಪಡಿಸುವುದೇ ದುಷ್ಫರವಾಗಿದೆ. ಬೇಬಿ ಸಣ್ಣಗೆ ನರಳುತ್ತಿದ್ದಾಳೆ. ದಷ್ಟ ಪುಷ್ಟವಾಗಿ ಬೇಳಿದಿದ್ದ ನನ್ನ ಬೇಬಿ ಹೀರಿ, ಹಿಪ್ಪೆಯಾಗಿದ್ದಾಳೆ.

ನನಗೆ ಕೂತ ಜಾಗದಿಂದ ಏಳಲು ಕೂಡ ಭಯ. ಶಾಂತಕ್ಕೆ ಒಂದು ಕಡೆ, ನಾನೋಂದು ಕಡೆ. ಮತ್ತೊಮ್ಮೆ ಬೇಬಿಗೆ ಬೇಧಿಯಾಗಿ ಉಸಿರು ಪ್ರೀಣವಾಗತೊಡಗಿದೆ ನನ್ನ ಹೃದಯ ಧಡ ಧಡ ಬಡಿದುಕೊಳ್ಳುತ್ತಿದೆ. ದೇವರೆ ನನ್ನ ಬೇಬಿಯನ್ನು ಬದುಕಿಸಿ, ನನ್ನನ್ನ ಬೇಕಾದರೆ ಒಯ್ದಬಹುದು.

ವಿನೋಚನೆಯಾಗಿದೆ. ನನ್ನ ಬೇಬಿಗೆ ವಿನೋಚನೆಯಾಗಿದೆ. ಇಲ್ಲ, ಈ ಪ್ರಕೃತಿಯಲ್ಲಿ ಬದುಕ ಬೇಕಾದವರೂ ಬದುಕುವುದಿಲ್ಲ. ಪ್ರಕೃತಿಯ ಇದೊಂದು ರೀತಿಯ ವಿಶಿಷ್ಟ ವೈವರಿಕ್ಯ ಶಾಂತಕ್ಕನನ್ನ ಹೇಗೆ ಸಮಧಾನ ಪಡಿಸಲಿ? ಎತ್ತ ಮುದಾಡಿದ ಈ ಕೃಯಿಂದಲೇ ಬೇಬಿಯನ್ನು ಮಣಿನಲ್ಲಿ ಹುದುಗಿಸಿ ಬಂದಿದ್ದೇನೆ.

ಇದು ಯಾವ ರೀತಿಯ ಬಂಧನ ಎಂದು ನನಗೆ ಅಥವಾಗುವುದಿಲ್ಲ ಪ್ರಕೃತಿಯ ನಿಗೂಢ ಮನತೆ ಯಾವ ಒಂದು ಅಂಶದಲ್ಲಿ ಎದ್ದು ಕಾಣುತ್ತದೆ. ಎಂದು ಬಲ್ಲವರಾರು?

ಬದುಕಲೇ ಬಾರದು ಎನ್ನ ವರರಿಗೆ ಯಾವುದೋ ಒಂದು ಪ್ರಬಲ ಅಂಕುಶ ನೇತು ಬೀಳುತ್ತದ್ದಲ್ಲ ಎಂದು ಅಜ್ಞರಿ ಪಡುತ್ತೇನೆ. ಆದರೆ ಜನಾಂತರದ ರುಣಾನುಬಂಧನದ ಬೀಳುಗಳು ಎಲ್ಲೆಲ್ಲಿ ಬೀಳುತ್ತದೆ ಬಲ್ಲವರಾರು?

ಸುಧಿ ಕೇಳಿದ ಶಾಂತಕ್ಕನ ತಂಡಿ ಬಂದು ಅವಳನ್ನು ಕರೆದುಕೊಂಡು ಹೋಗಿಯಾಗಿದೆ. ಅವಳ ಅನ್ನದ ರುಣಾನುಬಂಧ ಹೇಗೆ ಪರಿಹರಿಸಿಕೊಳ್ಳಬೇಕು. ಎಂಬುದೇ ಒಂದು ಸಮಸ್ಯೆಯಾಗಿದೆ.

“ಮಾಮ.....

ರುಲ್, ಜಣ್ ರುಲ್.....

ನನ್ನ ಮುದ್ದು ಬೇಬಿ ಜೊಲ್ಲು ಸುರಿಸುತ್ತಾ ಗಳ್ಳಿಯಕಾಲುಗಳನ್ನು ತುಂಬ ತುಂಬ ಇಡುತ್ತಾ ನನ್ನ ಕೊಣೆಯತ್ತು ಒಡ್ಡಿಟ್ಟಿ ಬರುವುದಿಲ್ಲ. ಕೂಸು ಮರಿ..... ಇಲ್ಲ. ಇನ್ನೂ ಮುಂದೆ ಇವೆಲ್ಲಾ ಕನಸು..... ಒಬ್ಬರನ್ನು ಬಂಧನದಲ್ಲಿ ಸಿಕ್ಕಿಸಿ ತಾನು ವಿವೋಚನೆ ಹೊಂದಲು ಅವಸರವೇನಾಗಿತ್ತು ಈ ಬೇಬಿಗೆ ?

ಆಗ ಕೊಣೆಗೆ ನನ್ನನ್ನೊ೦ಯ್ಯಾವ ಪ್ರಬಲವಾದ ಯಾವ ಅಯಸ್ಸಾಂತ ಶಕ್ತಿಯೂ ಇಲ್ಲ ಆಸಂತವಾಗಿ ಹಬ್ಬಿದ ಕಡಲ ಮೇಲೆ ಬಿದ್ದು ಕೊಂಡು ನಿರ್ವಿ ಕಾರವಾಗಿ ಎಷ್ಟು ಹೊತ್ತು ಬೇಕಾದರೂ ಏನಾದರೂ ಮಾಡ ಬಹುದು ?

ಕೈಯಿಂದ ಸಾಧ್ಯವಾಗುವ ಮಟ್ಟಿಗೂ ಮರಳಿಸಲ್ಲಿ ಹೆಚ್ಚ ತೋಡುವುದು ಅದರಲ್ಲಿ ಆಸೆ, ಅಮಿಂಥಗಳನ್ನು ಪ್ರೀತಿ, ಮಮತೆ. ದ್ವೇಶಗಳನ್ನು ಅವುಕೆ ಮುಚ್ಚಿ ವಿವೋಚನೆ ಹೊಂದಲು ಸಾಧ್ಯವಾದರೆ ? ಲಗುಬಗೆಯಿಂದ ಮತ್ತೆ ಗುಳಿಯನ್ನು ಮುಚ್ಚಿ ಬಿಡುವುದು.

“ರುಲ್....ಜಣ್....ರುಲ್”

“ಮಾಮ.....

ಅಗೋ ? ಮುದ್ದು ಬೇಬಿ, ಕಡಲ ತೆರೆಯ ಮೇಲೆ ಕುಳಿತುಕ್ಕೆತಪ್ಪಿ ಕೂಗುತ್ತಿದ್ದಾಳೆ. ಈ ಬೇಬಿಗೇರೆ ಇಷ್ಟು ಧ್ವಯಾಬಂದಿತು. ಬೇಡ ಬೇಬಿ ಅಲ್ಲಿ ಹೋಗಬೇಡ.

“ಮಾಮ.....

“ರುಲ್....ಕಣ್....ರುಲ್”

ಇನ್ನು ಒಂದು ಫಾಳಿಗೆ ತಡೆದರೆ ಮತ್ತೆ ಬೇಬಿ ದಕ್ಕುವುದಿಲ್ಲ. ಬಿಡ ಬಾರದು. ಬೇಬಿಯನ್ನು ಹಿಡಿದುಕೊಂಡು ಗಾಢವಾಗಿ ಅಪ್ಪಿಕೊಳ್ಳಬೇಕು. ಈ ಬೇಬಿ ಬಂದೇ ಓಡಬೇಡ.....ಇಗೋ....ಬಂದೇ.....

ಕಡಲು ಒಂದೇ ಸಮನೆ ಉಕ್ಕುತ್ತಾ ಭೋಗರೆಯ ತೊಡಿಗೆ ಅದರಲ್ಲಿ ಎಷ್ಟು ಆಸೆ ಆಕಾಂಕ್ಷೆಗಳು, ರಾಗ ದ್ವೇಶಗಳನ್ನು ಪ್ರೀತಿ ವಿಶ್ವಾಸ ಗಳನ್ನು ಹೂತ್ತು ತುಯ್ಯುತ್ತಿವೆಯೋ ನೋಡಲು ಪ್ರೋಣಮಿಯ ಚಂದಿರನ ಬೀಳಕಿಗೂ ಸಾಧ್ಯವಾಗದೆ ವಿವೋಚನೆಗೆ ಜಟಿಪಟಿಸುತ್ತಿವೆ.

ಉತ್ತಮ

“ಕೇಸರು ; ಬಗ್ಗೆ ದ. ಮನಸ್ಸು ತಿಳಿಯಾಗಲಾರದೆಪ್ಪು ರಾಡಿಯಾಗಿಹೋಗಿದೆ. ನೋಡಿದಾಗಲೆಲ್ಲ ಮೂಲೆ ಗುಂಪಾಗಿ ಮುಂದುಡಿಕೊಂಡ ಸುಪ್ತಿ ಕಾಮಾನೆಗಳು ಪ್ರದಿದು ನಿಲ್ಲಿತ್ತವೆ. ಪರಸ್ಪೀಯರ ಬಗ್ಗೆ ಹೀಗೆ ಹುಣ್ಣಪಟ್ಟಿ ಭಾವನೆಯನ್ನು ಹರಿಯಬಿಡಬಾರದು ಎಂದು ಹಲವಾರು ಬಾರಿ ನೆನದಿದ್ದಾಗಿದೆ. ಅವಳು ಇತ್ತಲಾಗಿ ಹೋಗುವ ಹತ್ತು ನಿಮಿಷ ಮುನ್ನವೇ ಕಟ್ಟಿಕ ಮುಚ್ಚಿ, ಮುಂದೆ ಏಳಬಹುದಾದ ಮನದ ಕಾಡಿಯನ್ನು ಕಡತದಂತೆ ಇಡಲು ಪ್ರಯುತ್ತಿ ಸಿಯಾಗಿದೆ.....”

ಉನೇಕ ಬಾರಿ ಹೀಗಾಗಿದೆ. ಒಂದು ಸಾರಿಯಲ್ಲ ಎರಡು ಸಾರಿಯಲ್ಲ ; ಹಲವಾರು ಸಾರಿ. ಮೂಲೆ ಗುಂಪಾಗಿ ಮುದುಡಿಕೊಂಡ ಸುಪ್ತಿಕಾಮಾನೆ ಗಳು ಪುಟ್ಟಿದು ನಿಲ್ಲುತ್ತವೆ. ಅವಳ ನಿಲುವು ಅರೀತಿ ಇದೆ. ತೋಳಿಲ್ಲದ ಟೆರ್ಫ ನೈಲಾನ್ ಜಾಕೇಟ್ ಉಬ್ಬಿನಿಂತ ಎದೆಗೆ ತಿಲಕ ಪ್ರಾಯವಾಗಿದೆ. ಬಿಗಿಯಾಗಿ ತೋಟ್ಟು ಉದುವು ಎನೋ ಎನೋ ಬಯಕೆ ಹುಟ್ಟಿಸುತ್ತವೆ. ಜಾಲಿರಿಯಂದ ಕರ್ಮಾಲು ಮಾಡಿ ಕಟ್ಟಿದ ಕೂದಲು ಮತ್ತೇನೋ ನೇನಿಗೆ ತರುತ್ತವೆ.

ಪರಸ್ಪರಿಯರ ಬಗ್ಗೆ ಹೀಗೆ ಹುಚಾಪಟ್ಟಿ ಭಾವನೆಯನ್ನು ಹರಿಯಬಿಡ ಬಾರದು ಎಂದು ಹಲವಾರು ಬಾರಿ ನೇನಿದಾಗಿದೆ. ಅವಳು ಇತ್ತುಲಾಗಿ ಹೋಗುವ ಹತ್ತು ನಿಮಿಷ ಮುನ್ನವೇ ಕಿಟಕಿ ಮುಚ್ಚಿ ಮುಂದೆ ಏಳಬಹುದಾದ ಮನದ ರಾಡಿಯನ್ನು ಕದಡದಂತೆ ಇಡಲು ಪ್ರಯತ್ನಿಸಿಯಾಗಿದೆ.

ಆದರೆ ?

ಯಾವಾಗಲೋ ಏನೋ ಮತ್ತೆ ಕಿಟಕಿಯ ಬಾಗಿಲು ತೆಗದಿರುತ್ತದೆ. ಕಣ್ಣು ದೂರ ಬಹು ದೂರ ಹರಿದಾಡಿ ಏನನ್ನೋ ಆರೆಸುತ್ತಿರುತ್ತದೆ. ಮತ್ತೊಮ್ಮೆ ಕೈ ಗಡಿಯಾರದತ್ತ ದೃಷ್ಟಿ. ಹತ್ತು ಗಂಟಿಗೆ ಆರು ನಿಮಿಷವಿದೆಇಲ್ಲ.....ವದು.....ಇಲ್ಲ ಎರಡು.....ಧನ್ ! ಹತ್ತು.

ದೂರದ ತಿರುವಿನಲ್ಲಿ ಆದೇ ಹೆಣ್ಣು. ಕಟ್ಟಿ ಮನ್ತ್ರಾದ ಸುಂದರ ಹೆಣ್ಣು ಬಳುಕುತ್ತಾ ಬರುತ್ತಿದ್ದಾ ಲೇ. ಹಣಿಯು ತಿಲಕದ ಕೆಂಪು ಅಧರದೊಂದಿಗೆ ಸ್ವರ್ಧಿ ಹೂಡಿದಂತಿದೆ. ಅವಳ ಒಂದೊಂದು ಹೆಚ್ಚಿಯು ಹ್ಯಾದಯದ ಕಾದ ತಮಬೀಯ

ಮೇಲೆ ದುಬ್ಬ ದುಬ್ಬ ಭಾರಿಸಿದಂತೆ ಆಗುತ್ತದೆ. ಉಸಿರು ಹಿಡಿದು ಹಿಡಿದು ಬಿಡಬೇಕಾಗುತ್ತದೆ.

ಆಕೆ ದಾರಿಗುಂಟೂ ಸಾಗಿ ಕಣ್ಣು ಮರೆಯಾದ ಮೇಲೆ ನಿಜರುವಾಗಿ ಕಾಣಬಾಗಿ ರಸ್ತೆಯನ್ನೊಮ್ಮೆ ಶೂನ್ಯವಾಗಿ ನಿಟ್ಟಿಸಿ ಕಿಟಕಿಯ ಬಾಗಿಲು ಬಜಿದು ಬಂದು ಕುಚೀಯಲ್ಲಿ ಕುಕ್ಕರಿಸಿ ಕ್ಯಾರಿಸುವುದು.

ಕೆಸರು ; ಬಗ್ಗಡ. ಮನಸ್ಸು ತಿಳಿಯಾಗಲಾರದಪ್ಪು ರಾಡಿಯಾಗಿ ಹೋಗಿದೆ. ಮೇಚಿನ ಮೇಲಿದ್ದ ಸಿಗರೀಟು ಲೀಗೆದು ತುಟಿ ಗಂಟಿಸಿ ಕಡ್ಡಿ ಗೀರಿ ನಿಧಾನವಾಗಿ ಹೋಗೆ ಎಳೆದು ಬಿಡುವುದು. ಆದರೆಂದಿಗೆ ಅಸಾಹಾ ಯಾಕತೆಯ ಅಪಸ್ತ್ರ ತೂರಿ ತೂರಿ ಹೋಗುತ್ತದೆ. ಕಾಣದ ಯಾವುದೋ ಅವ್ಯಕ್ತ ಬಯಕೆಯೊಂದು ತಲೆಕೆದರಿಕೊಂಡು ಹೃದಯದ ನರಸಾಡಿಗಳನ್ನೇ ಲಾಳಿ ಮೀಟಿ ಮೀಟಿ ಅಪಸ್ತ್ರದಲ್ಲಿ ಹಾಡಿಕೊಳುತ್ತದೆ.

ಅನೇಕ ರಂಗು ರಂಗಿನ ಹುಡುಗಿಯರನ್ನು ಕಂಡ ಈ ಕಡ್ಡಿಗೆ, ಆಗ ಕಾಣದ ವಿಕಾರ ಇವಳನ್ನು ಕಂಡಾಗ ತೆಕ್ಕೆ ಬಿದ್ದು ಲಾಗ ಹಾಕಿ ಅಂಗತನಾಗಿ ಬೀಳತ್ತೊಡಗುತ್ತವೆ. ಈ ಪ್ರವಾಹದಲ್ಲಿ ಅಸಾಹಾಯಕತೆಯಿಂದ ತರಗೆಲೆ ಯಂತೆ ತೆಲಿ ಹೋಗ ಬೇಕಾಗುತ್ತದೆ.

ಎನಾದರೂ ಮಾಡಿ ಇದನ್ನು ತಪ್ಪಿಸಲೇಬೇಕು. ಇಲ್ಲ, ಅವಳು ದಕ್ಕುವುದಿಲ್ಲವೆಂದು ಅಸೆ ಬಿಟ್ಟು ಸುಮ್ಮಾನಾಗಬೇಕು ; ಇಲ್ಲವೇ ಎನಾದರೂ ಮಾಡಿ ಸ್ನೇಹ ಬೆಳಸಬೇಕು

ಮರಿತು ಬಿಟ್ಟರೇ ? ಜೀವ ಹೋದರೆ ಹೇಗಿರುತ್ತದೆ ಎಂದು ಕೇಳಿದರೆ ? ಮರೆಯುವ ಸಂಗತಿಯಾಗಿದ್ದರೆ ಈ ಪಾಡು ಪಡಬೇಕಿತ್ತೇ ? ಸ್ನೇಹ ಬೆಳಸಬೇಕು. ಮನದ ತುಡಿತ ತೋರಿಸಿ ಕೊಡಬೇಕು.

ಹೇಗಾದರೂ ಮಾಡಿ ದಕ್ಕಿಸಿಕೊಳ್ಳಬೇಕು. ಪ್ರಯತ್ನ ಪಡಬೇಕು. ದಕ್ಕದಿ ಹೋದರೆ ? ಅಂತರಾಳದಲ್ಲಿ ಕತ್ತಿಯಾಡಿಸಿದಂತೆ ಆಗುತ್ತದೆ. ಥತ್ತ ! ಇದಕ್ಕೆನಾದರೂ ದಾರಿ ಮಾಡಲೇಬೇಕು. ತಲೆ ಓಡಬುದಿಲ್ಲ. ಮೈಯಲ್ಲಾ ಭಾರ. ಎರಡು ಗಳು ಸ್ಥಾಪಿಸಿರು ಖಾಲಿ. ಮತ್ತೆ ಸಿಗರೀಟು. ಕಡ್ಡಿ ಗೀರು ವ್ಯಾದಿ. ಹೋಗಿ. ಘೃತ್ತಾಕಾರವಾಗಿ ಹರಡಿಕೊಳ್ಳುವ ಹೋಗಿ.

ಥತ್ತ ! ಒಂದರ ಮೇಲೊಂದರಂತೆ ಏದು ಬಾರಿಸಿದೆ. ಮತ್ತೆ ಕಿಟಕಿಯ

ಬಾಗಿಲು ತೆಗೆದು ನ್ನಿಂದಾವುದು ಕೆದಿಸ್ಯೇದು ಅಥವಾ ಇಪ್ಪತ್ತು ನಿರೀಕ್ಷಣೆ, ಅಷ್ಟೇ. ಮುಖ ಸ್ವಲ್ಪ ಬಾಡಿದ್ದರೂ ಅದರ ಪ್ರಶ್ನರ, ಕಾಂತಿ ಕುಂದಿಲ್ಲ. ಅದೇ ವರ್ಯಾರದ ನಡಗೆ; ಹೃದಯದಲ್ಲಿ ಅದೇ ಬಡಿತ.

ಶೂನ್ಯ. ಹೃದಯದಲ್ಲಿ ಮತ್ತೆ ಅದೇ ಅಸಾಹಾಯಕತೆಯ ಶೂನ್ಯ.

“ಯಾರನ್ನು ನೋಡುತ್ತಿದ್ದೀರ್ಯಾ ?”

ಪರಿಚಯದ ಧ್ಯಾನಿ. ತಿರುಗಿನೋಡಲು ಸಕ್ಕ ಬೇಸರ. ಕಿಟಕಿಯ ಕಂಬಿಗೊತ್ತಿದ ಮುಖ ಹಾಗೆಯೇ. ರಸ್ತೆಯಲ್ಲಿ ಅಷ್ಟು ಗದ್ದಲನಿದ್ದರೂ ಆಲ್ಲಿ ಕಾಣುವುದು ಶೂನ್ಯ.

ಸ್ನೇಹದ ಮಮಕಾರ. ಬೆನ್ನೆ ಮೇಲೆ ನಿಧಾನವಾಗಿ ಕೈ ಆಡಿಸಿದಾಗ ಸ್ವಲ್ಪ ಮಟ್ಟಿಗೆ ಹಾಯ್ ಎನಿಸುವುದು. ನಿಂತು ಪ್ರಯೋಜನವಿಲ್ಲ. ನಿಂತು ನಿಂತು ಕಾಲು ಜುಂ ಹಿಡಿದು ಹೃದಯದೊಂದಿಗೆ ಮಣಗಟ್ಟಲೇ ಭಾರವಾಗಿ ಬಿಟ್ಟಿದೆ.

“ಏನೋ ಗಾಢವಾಗಿ ಆಲೋಚಿಸುತ್ತಿರುವಂತಿದೆ.” ಸ್ವೇಯದ್ದ ನೆಕೆಂಡ್ ಹ್ಯಾಂಡ್ ವ್ಯಾಪಾರದಲ್ಲಿ ಎಷ್ಟು ಗಟ್ಟಿಗನೋ, ಮಾತನಾಡುವುದರಲ್ಲಿ ಅಷ್ಟೇ ಕುಶಲಿ. ಮಾತನಾಡಿದ್ದರೆ ವ್ಯಾಪಾರ ಹೇಗೆ ನಡೆದಿತು ?

“ಲೋ ಸಾಬಿ ಒಂದು ಸಹಾಯ ಮಾಡುತ್ತೀರ್ಯಾ ?” ಅಂಗಲಾ ಚುವ ಅಭ್ಯಾಸ ಬೆಳಸಿ ಕೊಳ್ಳಬೇಕು. ಸಮಯಕ್ಕೆ ಉಪಯೋಗ ವಾಗುತ್ತದೆ !

“ಹತ್ತಾರು ಜನಕ್ಕೆ ಸಾಲ ಕೊಡೋ ಬಾಂಕರ್ ಡಿಸೋಜನಿಗೆ ಸಹಾಯವೆ ?” ಸಾಬಿ ಮುಖವನ್ನೇ ಆಳ್ಳಿಯ್ದ ಚೆಹ್ಮೆಯನ್ನಾಗಿ ಮಾಡಿ ತಲೆ ಕೆರೆದೆಕೊಂಡು ಕೇಳಿದ. ಧತ್ತೋ ಕೊಳ್ಳಬೇಕು ಬಡ್ಡೀ ಮಗ. ಒಂದೊಂದು ಸಾರಿ ಮುಖ ನೋಡಲು ಕೂಡ ಅಸಹ್ಯವಾಗುತ್ತದೆ.

“ಹೌದು.”

“ಹೇಳು ?”

“ಆಗಲ್ಲ. ನಾಳಿ ಸರಿಯಾಗಿ ಹತ್ತು ಗಂಟಿಗೆ ಬಾ. ಹೇಳುತ್ತೀನೇ.”

ಸ್ವಭಾವವನ್ನು ಚೆನ್ನಾಗಿ ಅರಿತವನ್ನು ಸಾಬಿ. ಸಿಗರೀಟ್‌ನ ಹಳ್ಳಿ
ಮತ್ತೊಂದನ್ನು ಕೈಯಲ್ಲಿ ಹುಡಿದುಕೊಂಡು ಹೊರ ನಡೆದ.

ಮಂದುವೇಯಾದ ಹಾಗೆ ಕಾಣುವುದಿಲ್ಲ. ಯಾವ ಜಾತಿಯಾದರೇನು? ಕಿಷ್ಟಿಕ್ಕುಲಿ ಜಾತಿಗೆ. ಅವಳೊಂದಿಗೆ ಸ್ನೇಹ ಬೆಳಗಿಕೊಳ್ಳಬೇಕು. ಎಷ್ಟು
ದುಡ್ಡು ಇದಕ್ಕಾಗಿ ಖಚಾದರೂ ಸರಿಯೇ. ಬಿಡಲಾರದ ನಂಟು ರಾಕಿ
ಕೊಳ್ಳಬೇಕು. ವಿರಹದ ಬೇಗುದಿಯಂದ ತಪ್ಪಗೊಂಡ ಮನಸ್ಸನ್ನು
ಸಂಬಾಳಿಸಲು, ಅವಳನ್ನು ಬಲವಾಗಿ ಅಪ್ಪಿಕೊಂಡು ಕಣ್ಣಮುಚ್ಚಿಕೊಳ್ಳಬೇಕು.

ಅದರೆ?

ಯೋಚನೆ ಅನುಮಾನದೇ ಚಕ್ರಕ್ಕೆ ಸಿಕ್ಕಿ ಪ್ರತಿಪುರಿಯಾಗಿ ಬಿಡುತ್ತದೆ.
ಅರಿವಿಲ್ಲದಂತೆಯೇ ಬೆವರು ಹನಿ ಹನಿಯಾಗಿ ಹಣೆಯಿಂದ ಜಾರಿಕೊಳ್ಳತ್ತವೆ.
ಅಷ್ಟರಲ್ಲಿ ಸಾಬಿಯ ಪ್ರವೇಶವಾಗುತ್ತದೆ.

“ಒಳಗೆ ಬಾ ಸ್ವೇಯದ್”: ನಿನಗಾಗಿಯೇ ಕಾಯುತ್ತದೆ?

“ಹತ್ತು ಗಂಟಿಗೆ ಇನ್ನು ಹತ್ತು ನಿಮಿಷವಿದೆ.” ಗಡ್ಡಿನನ್ನು ಕೂಡ
ಬೋಳಿಸದೆ ಸಾಬಿ ಬಂದು ಬಿಟ್ಟಿದ್ದಾನೆ. ಮೊದಲೇ ಕೊಳಕು. ಈಗ
ಹೇಳುವುದೇನಿದೆ.

ರಸ್ತೆಯ ಮುಖಕ್ಕೆ ನಿಂತ ಕಿಟಕಿಯ ಬಾಗಿಲು ತೆಗೆದು ತೆರೆ ಸರಿ
ರಸ್ತೆಯ ತುದಿಯತ್ತ ಕೈ ಚಾಚಿಯಾಗಿದೆ. ಕೈಯನ್ನೇ ಅನುಸರಿಸಿದ ಸಾಬಿ,
ಬೆರಳು ತೋರಿದಕ್ಕೆ ನೋಡಿದ.

ಹತ್ತು ಗಂಟಿಗೆ ನಾಲ್ಕು ನಿಮಿಷವಿರಬಹುದು. ಆಗೋ. ಹೃದಯದಲ್ಲಿ
ಮತ್ತೆ ಎಣಿ ಕಾಣದ ಸಂಕಟ. ನೋಡಿದ ಸಾಬಿ ಕಿಸ್ತನೇ ನಕ್ಕು ಒಳ ಬಂದು
ಕುಳಿತ. ರಸ್ತೆಯ ತುದಿಯ ಪರೆಗೂ ಓಡಿತ್ತು ನೋಟ. ಪುನಃ ಅದೇ
ಅಸಾಹಾರ್ಯಕೆತಿಯ ಬೇಗೆ.

ಕಿಟಕಿಯ ತೆರೆ ಮತ್ತೆ ಸರಿದಾಡಿತು. ಕಿಟಕಿ ಪಟ್ಟು ಎಂದು ಮತ್ತೆ
ಮುಚ್ಚಿಕೊಂಡಿತು. ಮತ್ತೆ ಎರಡು ಗಳು ಬೀರು ಖಾಲಿ. ಸಿಗರೀಟ್,
ಕಡ್ಡಿ ಗೀರುವುದು. ಹೊಗೆ. ವೃತ್ತಾಕಾರವಾದ ಜೊಗೆ,

“ನೋಡಿದೆಯಾ ಸಾಬಿ?”

“ಇದನ್ನು ನೋಡಲು ತಾನೇ ನೀನು ಕರೆದಿದ್ದು ?”

ವಿನಯವನ್ನು ಎನ್ನು ಹೆಗುರವಾಗಿ ತೆಗೆದುಕೊಳ್ಳುತ್ತಾನೆ ಈ ಸಾಬಿ? ಶಟ್ಟಿನ ಕಾಲರು ಹಿಡಿದು ಏರಡು ಬಾರಿಸಬೇಕು. ಮನದ ಹಾಲಹಲ ಈ ಸಾಬಿಗೇನ್ನಾರ್ಥವಾಗಬೇಕು.

“ಹೌದು. ನೋಡಿದೆಯಾ ?”

“ಇಂದೇನು ನೋಡುವುದು ? ಹಿಂದೆಯೇ ನೋಡಿದ್ದೇನೆ.”

“ಆಂ ! ಏನಂದೆ ?”

“ಆವಳ ಪರಿಚಯ ಸಾಬಿದೆ.”

ಈಗ ಹೃದಯದ ಒಡಿತ ಪಕ್ಕದಲ್ಲಿದ್ದವರಿಗೆ ಕೇಳಿದರೆ ಇಶ್ವರ್ಯವಿಲ್ಲ. ಸಾಬಿ ತಿಳಿದ ಸಂಗತಿ ಹೇಳಲು ಕೂಡ ಎನ್ನ ಸತ್ತಾಯಿಸುತ್ತಾನೆ.

“ಆವಳ ಬಗ್ಗೆ ನಿನಗೇನು ಗೊತ್ತಿದೆ ; ಎಲ್ಲಾ ಹೇಳಿಬಿಡು.”

“ಹೆಸರು ಮೇರಿ. ಘಾಣಿನ್ನಿಂದ ಗಿಫ್ತ್ ಸೆಂಟರ್ನಲ್ಲಿ ಸೇಲ್ಸ್ ಮನ್ ಅಗಿದ್ದಾಳೆ. ಮನೆ ಇರುವುದು ಹಾಡಿಂಜ್ ರಸ್ತೆಯಲ್ಲಿ !”

“ನಿನಗೇನಾದರೂ ಸಂಬಂಧ ?”

“ಮುದಾ ಅಲ್ಲ. ಚೆನ್ನಾಗಿ ಪರಿಚಯವಿದೆ ಇನೋಜ. ಮತ್ತೇನು ಸಂಬಂಧವಿಲ್ಲ.”

ಅಧ್ಯವತ್ತಾಗಿ ಹೇಳಿದ ಸಾಬಿ ಸೆಣ್ಣಗೆ ಶಿಳ್ಳು ಹೊಡಿದು ತಲೆಯ ಮೇಲಿನ ಟೊಸಿಂ ತೆಗೆದು ಕೆರೆದುಕೊಂಡು ನಕ್ಕಬಿಟ್ಟ. ಘಾಟೆ ಸಾಬಿ.

“ಮದುವೆಯಾಗಿದೆಯಾ ?”

“ಒಬ್ಬೇ ಇರುವ ಹಾಗೆ ಕಾಣುತ್ತಾಳೆ.”

“ಆವಳ ಪರಿಚಯ ಮಾಡಿ ಕೂಡು ಸಾಬಿ”

“ಆಗಲಿ.”

“ಎಂದು ?”

“ನಾಳೆಯೇ, ನಾಳೆ ಗಿಫ್ತ್ ಸೆಂಟರ್ನಲ್ಲಿ ಏನಾದರೂ ಕೊಂಡುಕೊಳ್ಳುತ್ತಿರು. ಟ್ರೀಂ ನೋಡಿ ಪರಿಚಯ ಮಾಡಿಕೊಂಡುತ್ತೇನೆ.”

“ಜನ ಹೇಗೆ ?”

“ಆಂದರೆ ?”

ಥತ್ತೊ, ಸೂಕ್ತ ಅನ್ನವುದೇ ಇಲ್ಲ ಇದಕ್ಕೆ.

“ಜನಹೇಗೆ ಅಂದೆ?”

“ಅಹ್ಯಾ. ಸೋತಿಯಲ್ಲಾ! ವೆರಿ ಸೋತಿಯಲ್ಲಾ. ಫ್ರೆಂಡ್ಲೀ.”

“ತಗೋ ಮಗನೆ ಕುಡಿ. ವಂಜಾಮಾಡು.” ಫ್ಲೈಯರ್ ಸಿಗ್ ರೀಟಿನ ಪ್ರಾಕನ್ನು ಟೀಬಲಿನ ಡ್ರಾಡಿಂಡ ಎಳಿದು ಸಾಬಿಯ ಮುಂದೆ ಎಸೆ ದಾಗ ಅವನ ಮುಖ ನೋಡಬೇಕು!

ಫ್ರಾನ್ಸಿನಿಗಿಫ್ರ್ಯಾ ಸೆಂಟರಿನಲ್ಲಿ ಡಿಸೋಜ ಸುಮಾರು ಬೆಲೆಯ ಪದಾರ್ಥಗಳನ್ನು ಕೊಂಡ. ಅವಳು ತೋರಿಸಿದ್ದನ್ನೆಲ್ಲಾ ‘ಎಸ್’ ಎಂದುಬಿಡು ಶ್ರಿದ್ದ. ಕಣ್ಣಿನಲ್ಲಿಯೇ ಅವಳನ್ನು ತುಂಬಿ ಕೊಳ್ಳುತ್ತಿದ್ದ. ಹಕ್ಕದಲ್ಲಿ ನಿಂತಿದ್ದ ಸೈಯದ್ ಹೇಳಿದ.

“ಈ ಮರೀತಿದ್ದೆ, ನೋಡಿ ಮೇರಿ; ಇವರು ಮಿಗಿಲಿಸಿಸೋಜ ಎಂದು ಹೇಳಿ. ಚ್ಯಾಂಕೆಂಟ್”

“ನಮಸ್ತಿ.”

ತಲೆಗಿರ್ರಾ ಎಂದು ಒಮ್ಮೆ ಸುತ್ತಿದಂತಾಯಿತು.

ಇವರು ಮಿಸ್, ಮೇರಿ. ನನ್ನ ಅಂಗಡಿಗೆ ಸೆಕೆಂಡ್ ಬರುವುದು ಇಲ್ಲಿಂದಲೇ!”

‘ನನು ಹೇಳುವುದು? ಮಾತು ಒಪದರಲ್ಲವೇ ಡಿಸೋಜ ಆಡುವುದು. ಬಿಲ್ಲು ತೆತ್ತು ಬರುವಾಗ ಧ್ಯೇಯರ್ ಮಾಡಿ ಡಿಸೋಜ ಹೇಳಿಯೇಬಿಟ್ಟು. ‘ನಮ್ಮಲ್ಲಿಗೆ ನಾಳಿ ನಿವೃತ್ತಿಗೆ ಬರಬೇಕು.’

“ಅದಕ್ಕೆನಂತೆ, ಆಗಲಿ.” ನಕ್ಕು ಅವಳು ಒಮ್ಮೆಯೇ ಒಸ್ಟಿಕೊಂಡು ಬಿಟ್ಟಿಉ.

ರಾತ್ರಿಯಿಡಿ ಡಿಸೋಜನಿಗೆ ನಿದ್ದೆಯಿಲ್ಲ. ಎನ್ನು ಹೊತ್ತಿಗೆ ಬೆಳಗಾದಿತು ಎಂದು ಲೀಕ್ ಹಾಕುತ್ತಾ ಹಾಸಿಗೆಯ ಮೇಲಿ ಹೊರಳಾಡಿದ. ಹೊರಳಾಟ ಅಸಹ್ಯವಾದಾಗ ಏಳುವುದು. ಬೀರ್ ಬಗ್ಗಿಸಿಕೊಳ್ಳುವುದು. ಕಡ್ಡಿ ಗೇರುವುದು. ಸಿಗರೀಟು ಹತ್ತಿಸಿಕೊಳ್ಳುವುದು? ಹೊಗೆ. ಮತ್ತಿ ವೃತ್ತಾರ್ಥಕಾರವಾದ ಹೊಗೆ.

ಮುಂದೆ ಅವಳೊಡನೆ ಹೇಗೆ ನಕ್ಕಿಸುವುದು? ಒಮ್ಮೆ ಒಮ್ಮೆ ಮನದ

ಬಯಕೆ ಹೇಳಿಬಿಡುವುದೆ ? ಕೋಪಗೊಂಡು ಉಗಿದು ನಡೆದು ಬಿಟ್ಟರೆ ? ಇನ್ನುದಿನ ಪಟ್ಟ ಶ್ರಮಕ್ಕೆ ಬೆಂಕಿ ಬೀಳಲಿ, ಆದರೆ ಹೃದಯನೇ ಕಿತ್ತು ಬರುತ್ತದೆ ಅವಳು ಹೋಗಿಟ್ಟರೆ, ಉಪಾಯದಲ್ಲಿಯೇ ಸಾಧಿಸಿಕೊಳ್ಳಬೇಕು.

ಏನೂ ಹೇಳಿದರೂ ಜೊಕ್ಕಾವಾಗಿ ಮಾಡುತ್ತಾನೆ ಈ ಹುಡುಗೆ ರಾಜು ಇವನು ಕೆಲಸಕ್ಕೆ ಬಂದು ವರ್ಷ ಕೂಡ ಅಗಲ್ಲ. ಆಗಲೇ ಮನೋಗತವನ್ನು ಅರಿತು, ಮಾಡುವ ನಿರ್ವಹಣೆ ಸಾಧಿಸಿಕೊಂಡಿದ್ದಾನೆ. ಮುಂಜಾನೆಯೇ ಮಧ್ಯಾಹ್ನದ ಟೀಗೆ ತಕ್ಕೆ ಏರಾದು ಮಾಡಲು ಹೇಳಿಯಾಗಿದೆ. ಅವನು ಮಾಡುವಾಗ ಸ್ವಲ್ಪ ಉಸ್ತುವಾರಿ ನಡೆಸಬಿಟ್ಟರೆ ತೀರಿತು *

ಮೂರರ ವೇಳಿಗೆ ಸ್ವೇಚ್ಛಾದ ಸಾಬಿ ಹಾಜರ್.

“ಎನ್ನಾಗ್ಯ ಸಾಬಿ ? ಅವಳು ಬರುತ್ತಾಳೆತ್ತಾನೆ ?”

“ಭಜರಿ ಏರಾದು ಮಾಡಿದಂತಿದೆ.” ಡ್ಯೂಸಿನ್‌ಗ್ರಾ ಟೀಬಲಿನ ಮೇಲಿನ ಸಿದ್ಧಾತೆಯನ್ನು ಗಮನಿಸಿದ ಸಾಬಿ ಕೇಳಿದ.

“ಬರುತ್ತಾಳೆನ್ನಾಗ್ಯ !”— ಸಾಬಿಗೆ ತಿನ್ನುವ ಯೋಜನೆ.

“ನಿದರ ವೇಳಿಗೆ ಬರುತ್ತಾಳಂತೆ. ನಾನೆ ಹೋಗಿ ಕರೆದು ಕೊಂಡು ಬರುತ್ತೀನೆ.”

“ಈಗ ಮಾರುವರಿ. ನಡಿ, ಅಲ್ಲೇ ಇದ್ದು ಕರೆದುಕೊಂಡು ಬಾಪ್ಲೀನ್, ಹೋಗು.”

ಟೀಬಲಿನ ಡ್ರಾ ಎಳಿದು ಸಿಗರೀಟ್‌ನ್ನು ವಾಕ್‌ನ್ನು ತೆಗೆದು ಜೇಬಿಗೆ ಸೇರಿಸಿ ಹೊರ ನಡೆದ.

ಕಾಲ ಎನ್ನು ಮಂದವಾಗಿದೆ ? ಇಲ್ಲ, ಮನದಲ್ಲಿ ಆಕಾರ ವಿಕಾರಗಳ ಸಂತೆ ನಡೆದಿದ್ದರೂ ಕಾಲ ನಿರ್ವಿಕಾರವಾಗಿ ಸಾಗಿದೆ.

ಅವಳು ಬರುತ್ತಾಳೋಯೋ ಇಲ್ಲವೋ. ಇದಾಗ ಹತ್ತು ನಿಮಿಷವಾದರೂ ಸುಳಿವೇ ಇಲ್ಲ. ಮನದಲ್ಲಿ ಏನೋಽಂ ಉದ್ದೇಶ ನೇನೆಡಾಗ ಥವ್ ಎನಿಸುತ್ತದೆ. ಕಿಟಕಿಯಬಳಿಗೆ ಹೋಗಿ ಪರದೆ ಸರಿಸಿ ಮುಖವಿಟ್ಟು ಹೆಬ್ಬಾವಿನಂತೆ ಜಡವಾಗಿ ಮಲಗಿದ್ದ ದಾರಿಯನ್ನು ದಿಟ್ಟಿಸಿ ನೋಡುವುದು. ಇಂದು ಬರಲು ಸಾಫ್ಯೆನಿಲ್ಲ ಎಂದು ಬಿಟ್ಟೋಯೋ ಏನೋ ?

ನುನೈಯ ಮುಂದೆ ಟ್ರ್ಯಾಕ್ಸೆ ಬಂದು ನಿಂಖಿತು. ಹೃದಯ ಭರತ ನಾಟ್ಯ

ವಾಡ ತೊಡಗಿದೆ. ಈಗ ಕಿಟಕಿಯನ್ನು ಪಟ್ಟ ಎಂದು ಬಡಿದು ಒಳಸೀರ ಬೇಕಾಗಲ್ಲ. ಬಾಗಿಲ ಬಳಿಯೇ ಹೋಗಿ ಬಹು ಹಿತವಾಗುವಂತೆ ಅಪ್ಪಾನಿಸಬೇಕು.

“ಬನ್ನಿ ಒಳಗೆ”

“ನಮಸ್ತಿ.”

ಹಂಡ್ರಿ ಫಕ್ಕನೆ ನಕ್ಕು ಭೂಮಿಗೆ ಬಿದ್ದಂತೆ ಆಗುತ್ತದೆ. ಒಳಬೇಗುದಿಗಳಿಲ್ಲ ಕರಗಿ ಹೋಗ ತೊಡಗಿವೆ. ಇನ್ನು ಸುಖಿಯಾಗಿರ ಬಹುದು. ಹಣೆಯ ಮೇಲಿನ ಬೆವರನ್ನು ಹಾಗೆಯೇ ಕಚ್ಚಿಟ್ಟಿನಲ್ಲಿ ಒರಿಸಿಕೊಳ್ಳಬೇಕು.

ಮುಂದಲ ಕೋಣಿಯ ಸೋಧನೆಲ್ಲಿ ಕುಳಿತ ಆಕೆಯೊಂದಿಗೆ ಫ್ರಿಂಡಿಲ್ಲಿಯಾಗಿ ಏನಾದರೂ ಮಾತನಾಡಬೇಕು. ಏನಾದರೂ ಸರಿಯೇ ! ಏನು ಮಾತನಾಡುವುದು ?

“ನಿಮ್ಮ ಪರಿಜಯವಾದದ್ದು ನನಗೆ ಬಹಳ ಸಂಕ್ಷೋಷ ಉಂಟು ಮಾಡಿದೆ”

ಪದಗಳು ಏರುವೇರು ಉಸಿರು.ಹೆತ್ತಿಹೋಗುವ ಸಬೆ. ರಂ ಥಂ ರಂ ಎಂದು ಯಾರೋ ಹೃದಯಲ್ಲಿ ಅವಿತು, ತಮಟ್ಟಿಯ ಚಮ್ಮ ಹರಿದು ಹೋಗುವಂತೆ ಭಾರಿಸುತ್ತಿರುವಂತಿದೆ.

“ನಿಮ್ಮ ಸ್ನೇಹ ಪರತಿ ದೊಡ್ಡದು. ನಿಮ್ಮ ಶ್ರೀಮಂತಿಕೆಗೆ ಈ ಗುಣ ವೇರಗು ಕೊಟ್ಟಿದೆ”

ನಿಥಾನವಾಗಿ ತೊರೆಯ ನೀರು ಜುಳು ಜುಳು ಹರಿದಂತೆ ಮಾತು ಮಲ್ಲಿಗೆಯಂತೆ. ಬಹು ಮಧುರ ; ಬಹು ಸುವಾಸನೆ.

“ಹೇ.....ಹ್ಯೇ.....

“ಇವರು ಜೀವನದಲ್ಲಿ ಬಹಳ ಕರ್ಣಿ ಉಂಡವರಂತೆ.”— ಸಾಬಿ ಹೇಳಿದ.

“ಹೋದೇನು ?”

ಒಂದು ಕ್ಷೇತ್ರ ಆವಶ ಮುಖದಲ್ಲಿ ಮೋಡ ಕಟ್ಟಿದಂತಾಯಿತು. ಅಷ್ಟೇ ; ಮತ್ತೆ ಆವಶ ಸೂಸು ನಗೆಯ ಬೀಸು ಗಾಳಿಯಲ್ಲಿ ಅವೆಲ್ಲವೂ ಹೇಳ ಹೇಸರಿಲ್ಲ ದಂತೆ. ಕೊಳ್ಳಿ ಹೋಗಿಬಿಟ್ಟಿವು. ಆಳು ಹುಡುಗ ರಾಜು ಬಂದು ನಿಂತ.

ಎಲ್ಲವೂ ಸಿದ್ಧವಾಗಿದೆ ಎನ್ನು ವಂತಹ ಅವನ ನಿಲವು. ಸರ್ಥಕ ಬೇಕಾಗಿದ್ದು ಅಷ್ಟೇ. ಅಗಲೇ ಮೂವತ್ತು ಬಾರಿ ಸಾಬಿ ಡೈನಿಂಗ್ ಹಾಲಿನತ್ತು ಕಣ್ಣ ಹಾಯಿಸಿದ್ದು.

ಕೈಯಲ್ಲಿದ್ದ ವ್ಯಾನಿಟಿ ಬ್ಯಾಗು ತೀರಿದು ಅದರಲ್ಲಿದ್ದ ಕಚ್ಚಿಪು ತೆಗೆದು ಕೊಂಡು ಒಳಬಂದಳ್ಳ. ಬಹಳ ಹತ್ತಿರದಲ್ಲಿದ್ದಾಗೆ. ಬಹಳ ಹತ್ತಿರ. ಹೇಗೆ ಹೇಗೋ ಆಗುತ್ತಿದೆ. ಹೀಗೆ ಎಂದು ಬಿಡಿಸಿ ಹೇಳಲು ಬರುವಂತಿಲ್ಲ.

ಪಕ್ಕದಲ್ಲಿಯೇ ಕುಳಿತಿದ್ದಾಗೆ. ಎದುರು ಸಾಬಿ. ಬಡ್ಡಿ ಮಗನಿಗೆ ಯಾವ ಯೋಚನೆಯು ಇಲ್ಲ. ಮುಂದಿದ್ದುದನ್ನುಲ್ಲ ಖಾಲಿಮಾಡಿ ರಾಜು ವಿನ ಮುಖ ನೋಡುತ್ತಿದ್ದಾನೆ. ಹೊಟ್ಟಿ ಬಾಕ.

“ರಾಜು, ಸೈಯದ್‌ಗೆ ಏನು ಬೇಕೋ ಕೇಳು.”

“ನಿಮಗೇನು ಬೇಕು ?”

“ಏನು ಬೇಡ. ಇದೇ ಜಾಸ್ತಿ.”

ಅವಳು ತಿನ್ನುವಾಗಿನ ನಾಜೋಕು ನೋಡಿದಾಗ ; ಸಾಬಿ ತಿನ್ನುವುದನ್ನು ಗಮನಿಸಿ ಕೈತಟಿ ಗಟ್ಟಿಯಾಗಿ ನಗಬೀಕು ಎನಿಸುತ್ತದೆ. ಅದನ್ನು ನೋಡಿದರೆ ಅಷ್ಟೇವಾಗಿ, ತಿನ್ನಲೂ ಕೂಡ ಬೇಸರವಾಗಿಬಿಡುತ್ತದೆ.

“ಮಿಸ್ ಮೇರಿ ಅವರಿಗೆ ತ್ರಿಂಕ್ಸ್ ತೆಗೆದುಕೊಳ್ಳುವ ಅಭ್ಯಾಸವಿನೆ.”

“ಹೊಡೆನು ?”

“ಹೀಗೆ ಸ್ನೇಹ ಕೂಟದಲ್ಲಿ ವಾತ್ರ ತೆಗೆದು ಕೊಳ್ಳುತ್ತೇನೆ.”

“ಪರವಾಗಿಲ್ಲ. ಬೀರ್ ಆಗಬಹುದೇ ಇಲ್ಲ ರಂ ತರಸಲೇ.”

“ಬೀರ್ ಆಗಬಹುದು.”

ಒಂದು ಗಾಳಿ ಸು, ಬಲವಂತಕ್ಕೆ ಮತ್ತೆ ಅಧ್ಯ ಗಾಳಿ ಸು ಬಗ್ಗಿಸಿಕೊಂಡಳು ಇನೋಜ ಮೂರು ಗಾಳಿ ಸು ಬಗ್ಗಿಸಿಕೊಂಡಿದ್ದು.

ಮೂವರು ಡೈನಿಂಗ್ ಪೀಬಲ್ಲಿನಿಂದ ಎದ್ದರು. ಮನದಲ್ಲಿ ಚೊಬ್ಬ ಹಾಕುತ್ತಿದ್ದ ಬಯಕೆಯನ್ನು ಇವಳಿಗೆ ಬಾಯಿಬಟ್ಟು ಹೇಳುವುದೇ ? ಅವಳ ಮುಖ ನೋಡಿದಾಗ ಹೀಗೆ ಹೇಳುವುದು ಎನ್ನಿಸಿ ಬಿಡುತ್ತದೆ.

“ಗರೀಷ್ಟಿ ?”

“ಅಭ್ಯಾಸವಿಲ್ಲ. ಬೇಡ.”

ಸೈಯದ್ ಆಗಲೇ ಸಿಗರೀಟ್‌ ಹಚ್ಚಿ ಒಂದು ಥಂ ಎಳಿದ್ದು. ಸಿಗರೀಟ್‌ ಹತ್ತಿಸಿದ ಡಿಸೋಜ ಒಮ್ಮೆ ಎಳೆದು ಪುನಃ ಹೊಗೆ ಬಿಟ್ಟು. ಆಹೋಗಿಯ ವತ್ಸಲದಲ್ಲಿ ಮೇರಿ ತಿರುಗುತ್ತಿರುವಂತೆ ಕಂಡಿತು.

“ಉಪಾಹಾರ ಬಹು ಸೋಗಸಾಗಿತ್ತು. ನಿಮ್ಮ ಸೌಜನ್ಯಕ್ಕೆ ವಂದನೆಗಳು. ನಾನಿನ್ನ ಹೋಗಲು ಅಪ್ಪಣಿ ಕೂಡಿ.”—ಮೇರಿ ಮೇಡಿದ್ದು ನಿಂತಳು.

ಇಷ್ಟೇ ಏನು? ಇಷ್ಟುಕಾಗಿಯೇ ಏನು ಇವಳನ್ನು ಇಷ್ಟು ದಿನ ಕುರಿತು ತಪಸ್ಸು ಮಾಡಿದ್ದು?

“ನಾಳೆ ಸಂಜೇ ನೀವು ದಯವಿಟ್ಟು ಟೀಗೆ ನಮ್ಮಲ್ಲಿ ಬರಬೇಕು.”—ಮೇರಿಯ ದೀಪಣದ ಕರೆ.

ಆಗಲಿ ಎನ್ನ ವಂತೆ ಗೋಣಾಡಿಸಿದ ಡಿಸೋಜ ವಂದಿಸಿದ. ಅವರು ಹೋರ ನಡೆದಳು.

ಅವಳ ಹೈ ಹೀಲ್‌ ಶೂಸಿನ ಸದ್ದು; ಹೈದಯದ ಮೇಲೆ ಮೇಲಳಿ ಇಟ್ಟು ಹೊಡಿದಂತೆ.

“ಸಾಬಿ, ಅವರನ್ನು ಮನೆಯವರೆಗೂ ತಲುಪಿಸಿ ಬಾ”

ಇಬ್ಬರೂ ಹೋರ ಹೋದ ಮೇಲೆ ಬಾಗಿಲು ಬಡಿದು ಬೀರ್ ಖಾಲಿ ಮಾಡಿ ಸಿಗರೀಟ್‌ ಅಂಟಿಸುವುದು. ಹೊಗೆ. ವೃತ್ತಾಕಾರವಾಗಿ ಉರುಳುವ ಹೊಗೆ. ಎಣೆ ಕಾಣದ ಹೊಗೆ.

ನಾಳೆ ಸಂಜೆಯವರೆಗೂ ಕಾಯಬೇಕು. ಇಷ್ಟು ದಿನದ್ ತಪಸ್ಸಿಗೆ ನಾಳೆ ಸಿದ್ದಿ ಪಡೆಯಲೇಬೇಕು. ಇನ್ನು ಮುಂದೆ ಇನ್ನು ಮುಂದೆ ತಡೆಯಲಾಗದು. ಬಯಕೆ ನರ ನರವನ್ನೆ, ಹೊಸದು ವೇದನೆ ಗೂಳಿಸುತ್ತಿದೆ.

ಸಂಜೆಯ ಮೇಳಿಗೆ ಬರುತ್ತೇನೆ ಎಂದ ಸಾಬಿ ಏಕೆ ಇನ್ನು ಬಂದಿಲ್ಲ? ಬಾರದಿದ್ದೆ ಒಕ್ಕೆಯದೇ ಆಯಿತು. ಪ್ರಾಯಶಃ ನನ್ನ ಸ್ಥಿತಿ ಆರಿತು, ಬಂದರೆ ಅಡ್ಡಿಯಾದಿತೇನೋ ಎಂದು ತಿಳಿದು ಬಾರದೆ ಉಳಿದಿರಬಹುದು.

ಸಾಧ್ಯವಾದವನ್ನು ಸಿಂಪಲ್ ಆಗಿ ಹೋಗಬೇಕು. ಉಲ್ಲನ್ ಪ್ರಾಂಟ್ ಭಿರ್ಫನ್ ಶರಟ್, ಕಾಲಿಗೆ ಹವಾಯ್ ಇಷ್ಟೇ ಸಾಕು.

ಶರ್ಟೆಗೆ ಸೆಂಟೆನ್ಸ್‌ ನಿಂದಿಸಿಕೊಂಡು ಹತ್ತರ ಹಲವು ನೋಟೀಗಳನ್ನು ಜೇಬಿಗೆ ತುರುಕ್ಕಿಕೊಂಡು ಹೊರ ನಡೆದ.

ಹೊರಗಡೆಯೇ ಮೇರಿ ಕಾಯುತ್ತಿದ್ದಳು. ಅವಳನ್ನು ಕೆಂಡು ಒಡು ನೆಯೇ ಹೃದಯ ಹಾರ ತೊಡಗಿತು. ಸಾವರಿಸಿಕೊಂಡು ಒಳ ನಡೆದ. ಮನದಾಳದ ವಿಕಾರಗಳ ಭಾಯೆ ಮುಖದ ಮೇಲೆ ಮೈಚಾಚಿ ಪಂಳಿದ್ದವು.

“ನಮಸ್ತಿ. ನೀವು ಬರುವುದಿಲ್ಲವೋ ಏನೋ ಎಂದು ಬಗೆದಿದೆ”

“ಭೇ. ಎಲ್ಲಿಯಾದರೂ ಉಂಟಿ? ಸ್ತ್ರೀತಿಯಿಂದ ಕರೆದ ಮೇಲೆ ಬಾರದೆ ಇರುತ್ತಿನೆಯೇ?”—ಸ್ತ್ರೀತಿ ಎಂದು ಉದ್ದೇಶ ಪ್ರಾರ್ಥಕವಾಗಿಯು ಉಪಯೋಗಿಸಿದ್ದ. ಅದೇ ತೋಳಿಲ್ಲದ ಕೆಂಪು ಬೌಳಾಸ್. ಅದೇ ಎದ್ದು ಕಾಣುವ.....ಹಾಯ್. ಶೊಟ್ಟಿರುವ ಒಳಗಿನ ಲಂಗ ಯಾವ ಬಣ್ಣದು ಎಂದು ಕಾಣುವ ಗಿರೀ. ಅವಳ ದೇಹಕ್ಕೆ ಯಾವ ರೀತಿಯ ಅಲಂಕಾರ ವಾದರೂ ಚೆನ್ನಾಗಿಯೇ ಒಪ್ಪುತ್ತದೆ.

ಇನ್ನು ಪರವಾಗಿಲ್ಲ. ಬಯಕೆಗೆ ಕಟ್ಟರೆಯಾಗುವಂತೆ ಹಿಡಿದು ತೇಗಿಸಿ ಬಿಡಬಹುದು. ಪ್ಲೇಟ್‌ನಲ್ಲಿ ಒಂದು ಕೇಕ್ ತಂದು ಮುಂದಿಟ್ಟುಳು.

“ನಿಮ್ಮನ್ನು ಉಪಚರಿಸುವವನ್ನು ಯೋಗ್ಯತೆಯಿಲ್ಲ.” ಅವಳು ನಕ್ಕು ಹೇಳಿದಳು.

ಇದರ ಅಗತ್ಯವೇ ಇರಲಿಲ್ಲ?

ಒತ್ತಾಯಕ್ಕೆ ಕಟ್ಟುಬಿದ್ದ ಒಂದು ಚೂರು ಮುರಿದು ಬಾಯಾಲ್ಲಿಟ್ಟು ಕೊಂಡು.

“ನೀವು ಮಾಡಿದ್ದಷ್ಟೇ?”

“ಹೌದು.”

“ನಿಮ್ಮಂತೆಯೇ ಬಹು ರುಚಿಯಾಗಿದೆ.”

ಮೇರಿ ಕೇಳಿ ನಕ್ಕಳು. ಕೆಂಪು ಗುಳಾಬಿ ತೂಗಾಡಿದಂತಾಯಿತು.

ಹೃದಯ ಆನಂದದಿಂದ ಒಡೆದು ಸಹಸ್ರ ಹೊಳಾಗಿಬಿಟ್ಟಿತೋ ಏನೋ ಬಾಯಾಲ್ಲಿ ಹೇಳುವುದೇನು? ಹತ್ತಿರದಲ್ಲಿಯೆ ನಿಂತಿರುವ ಅವಳ ಸೊಂಟದತ್ತಕ್ಕೆ ಹಾಕಿ ಎಳೆದು ಕೊಂಡು ಬಲವಾಗಿ ಅಷ್ಟಿಕೊಳ್ಳಬೇಕು. ಏನೋ ಹೃ

ఎనోఇ మాడబేకు. ఆవళగూ బయసే ఆఫ్ఫవాగిరబేకు. ఇల్ల వాదరే ఎనేగేకే కరెంబబేకు ?

హాగెయే మాడబేకు. క్షే సిడబేకు. ఆవళ సొంటద సుత్తులూ క్షే కాకబేకు ఈ జగత్తన్ను క్షేణ కాలవాదరూ వరియబేకు. బాగిలు దాడిదంతాయితు. నింతిద్ద మేరి అత్త తిరుగిదళు.

“బన్నె సిద్ద హరియితే ? నిన్నె హేళిద బంధుగళుఖందిద్దారే. ఆవర పరిచుమ మాడికొడుత్తేనే.”

కష్టేగే కన్నతక. హరివ ఖాకి జడ్డి. ముఖిద తుంబా కలిగళు కెదరిదే. బలగాలిల్ల, కోలన్న లోట లోట ఎన్నెసుత్తు బందు ఆత డిసోజన పక్కద స్వాలిన్ మేలెయే కుళక. యావ సంకోచపూ ఇల్లదే ప్రవాణ మాడి హేళబహుదు; చిత్రరంగద మాజి విలన్ !

థత్త; ఆసక్కె. ఆవనన్న కండు జిగుప్పేయాగదే మత్తే నాగబేకు ?

“ఇవరు మి॥ డిసోజ. బహు స్నేహపరచు.”

“ఇవరు నన్న పతి జాన్.”

“అం!”

“జాన్”, హిందే మిలిటిం ట్రూక్ త్రై ప్రవాహ ఆగిద్దరు. ఆపథాత ఒందరల్లి బలగాలు మురిదు హోయితు. బలగళ్లు కురుడా యితు.”

ఆవళ థ్వని గద్గదవాగిత్తు. ప్రయత్నపట్టు దుఃఖ హత్తిక్క కొల్పులు ప్రయత్నిసిదళు.

భవ్యవాద కన్నడియోందన్ను నుచ్చు నూరు మాడిదంతక వేదనే. బయచేయ ఆత్మనాద ఒమ్మెయే తలేయోడెమశోండు చోరలు బిడ్డిత్తు.”

“ಬಂದ ಬಂಧುಗಳ ಮುಂದೆ ಗೋಳಕತ್ತಿ ಹೇಳಬಾರದು ನೇರಿ. ಅವರಿಗೇನಾದರೂ ತನ್ನ ಲಿಕ್ಕೆ ಕೊಡು. ಹಳಸಿದ ಕತ್ತಿ ಹೇಳಿ ಪ್ರಯೋಜನವೇನು ?”

ಹಾಯ್, ಹೀಗಾಗುಬಾರಬಾಗಿತ್ತು. ಜಾನ್ ಗತಿಯಲ್ಲ ; ತನ್ನದು ; ತನ್ನ ಬಯಕೆಯದ್ದು. ಕೂರಲಾಗುವುದಿಲ್ಲ. ಅಸಹ್ಯ, ವಾಂತಿ ಬರುವಂತೆ ಆಗುತ್ತದೆ. ಎದ್ದು ಹೊರಗೆ ಓಡಿಹೋಗಬೇಕು.

“ನಾನಿನ್ನ ಬರುತ್ತೇನೇ.” ಡಿಸೋಜ ಎದ್ದು ನಿಂತ.

“ಏನು ಅವಸರ ? ಹೋಗುವಿರಂತೆ. ಈಗತಾನೆ ಬಂದಿದ್ದೀರಿ.”

“ಇಲ್ಲ, ಸ್ವಲ್ಪ ತುತ್ತು ಕೆಲಸವಿದೆ. ಹಾಗೇ ನೋಡಿ ಹೋಗೋಣ ಎಂದು ಬಂದೆ.”

“ಆಗಾಗ್ಗೆ ಬರುತ್ತಿರಬೇಕು.”

ಜಾನ್ ಕೈ ಜೊಡಿಸಿದ.

ನೇರಿಯ ಮುಖ ಮಾಲ್ನನಬಾಗಿತ್ತು. ದುಃಖದ ಭಾಯೆ ದಟ್ಟವಾಗಿ ಅವಳ ಮುಖವನ್ನು ಕವಿದಿತ್ತು. ಮತ್ತೆ ಅವಳನ್ನು ನೋಡಲಾಗುವುದಿಲ್ಲ,

ಪ್ರಯಂಟಿನ ಜೆಬಿಗೆ ಕೈಕಾಕಿದ ಡಿಸೋಜ ರೂಪಾಯಿಗಳನ್ನು ತೆಗೆದು ಜಾನ್ ಕೈಗಿಡುತ್ತಾ ಹೇಳಿದ.

“ಇದು ಸ್ವೇನಿಕರ ನಿಧಿಗೆ ಅಲ್ಪಕಾಣಿಕೆ.” ಬರುತ್ತೇನೇ.

ಹಾರುತ್ತಿದ್ದ ಬಯಕೆಯ ಗಾಳಿಪಟಿ, ಬಿರುಗಾಳಿಯ ರಭಸಕೈ ಸೂತ್ರಕತ್ತು ಚಕ್ರ ಚಕ್ರವಾಗಿ ಸುತ್ತಿಕೊಂಡು ನೆಲದತ್ತ ರಭಸದಿಂದ ಉರುಳಿತತ್ತು. ನೇರಿಯ ಮನೆಯಿಂದ ನಾಲ್ಕು ಮಾರು ಹೆಚ್ಚೆ ಹಂಕಿದ ಡಿಸೋಜ ಮತ್ತೊಮ್ಮೆ ಅತ್ಯ ತರುಗಿ ನೋಡಿದ. ನೇರಿಯ ಮನೆಯ ಬಾಗಿಲು ಆಗಲೇ ಮುಚ್ಚಿತ್ತು.

ಕಡೆಯತಾಸು

“ಹುದುಗಿ ಬೆಳ್ಗಿದ್ದಾ ಇ. ಸುಂದರೆನಾಗಿದ್ದಾ ಇ. ಬಹಳ ಚೆನ್ನಾಗಿದ್ದಾ ಇ. ಅದರಲ್ಲಿ ಎಳ್ಳೆಷ್ಟು ಸಂತಯವಿಲ್ಲ. ಉದ್ದೇಶಾದ ರೇಷ್ಟೆಯಂತಹ ಕೇಶರಾಶಿ. ಮಿನು ಗುವ ಕಪ್ಪು ಕಣ್ಣ, ದಾಳಿಂಬೆಯ ಕಾಳಿನಂತಹ ಹಲ್ಲು. ಮೋಹಕ ಮುಖ. ಈ ಯಾಗಿದ್ದ ರೆಚೆಸ್ಟ್ ತ್ತು—ಅವೆಳನ್ನು ವರ್ಣಿಸಲು.....”

೬

ಶ್ರೀ ಹಂಪಿದ ಕಾಲುದಾರಿಯನ್ನು ಬಿಟ್ಟು ಎಡದ ಪಕ್ಕಕ್ಕೆ ಹೊರಳಿ ಸಾಗತೊಡಿಗಿದ. ಅಲ್ಲಿ ಬಿದ್ದ ಎಲೆ ಸಂಪೂರ್ಣವಾಗಿ ಒಣಿಗದ್ದಿರಂದ ಕಾಲಿನ ಸಹ್ಯಾಸ್ಪದವಾಗಿ ಕೇಳಿ ಬರುತ್ತಿತ್ತು. ಆ ಶಬ್ದಕ್ಕೆ ಅವನೇ ಬೆಳ್ಳಿ ಬೀಳುತ್ತಿದ್ದು. ಮುಂದೆ ಸಾಗಲಾರದಿ ನಿಂತಲ್ಲಿಯೇ ನಿಂತು ಸುತ್ತಲೂ ಕಣ್ಣನೊಷ್ಟಿಸ್ತು. ಅದಿಸಿದ. ಪಕ್ಕದಲ್ಲಿದ್ದ ಹಲಸಿನಮರದ ಬುಡಕ್ಕೆ ಸಾಗಿದ. ಕೈಯಲ್ಲಿದ್ದ ಹಗ್ಗವನ್ನು ಕುಡಿಕೆ ಮಾಡಿ ಮರದ ರಂಬಿಗೆ ಬಿಸಿ ಎಸೆದ. ಪ್ರಯತ್ನ ಒಂದಲ್ಲಿ ಎರಡು. ಎರಡು ಸಾರಿಯೂ ಉಂಟೆ ಇಂಥಾಗಲಿಲ್ಲ.

ಮತ್ತೊಷ್ಟಿಸ್ತು ಬಿರುಸಿನಿಂದ ಎಸೆದ. ಎಸೆಯುವ ರಭಸದಲ್ಲಿ ಕಾಲಿಗೆ ಏನೋ ತೊಡರಿ ಕೆಳಗೆ ಬಿದ್ದ. ಶಬ್ದ ಕೇಳಿದ ಕಾವಲು ನಾಯಿ ಬೋಗಳುತ್ತಾ ಓಡಿಬರತೊಡಗಿತು. ಅದರ ಹಂಡಿಯೇ ಬೆಳಕು ಜಲಿಸ ತೊಡಗಿತು. ಬೆಳಕು ಕಂಡುಬಿದ್ದ ಆ ವ್ಯಕ್ತಿ ಎದ್ದು ಓಡತೊಡಗಿದ.

ವ್ಯಕ್ತಿಯೊಂದು ಓಡುತ್ತಿರುವುದನ್ನು ಕಂಡ ಬೆಳಕು ತಾನು ಜೋಡಾಗಿ ಜಲಿಸತೊಡಗಿತು. ಅದಕ್ಕೂ ಇಮ್ಮಡಿಯಾಗಿ ನಾಯಿ ಬೋಗುಳುತ್ತಾ ಓಡತೊಡಗಿತು. ಹಂಡೆ ರಭಸದಿಂದ ಬೀಳುತ್ತಿದ್ದ ಬೆಳಕನ್ನು ಕಂಡು ಅವನು ಏಳುವುದನ್ನು ಬೀಳುವುದನ್ನೂ ನೋಡದೆ ಧಾವಂತದಿಂದ ಓಡತೊಡಗಿದ.

ಮುಂದಿನ ವ್ಯಕ್ತಿ ತಪ್ಪಿಸಿಕೊಳ್ಳುವುದನ್ನೂ ಕಂಡು, ಹಿಂಬಾಲಿಸುತ್ತಿದ್ದ ಹಿಂದಿನ ವ್ಯಕ್ತಿ ಕೈಯಲ್ಲಿದ್ದ ದೊಡ್ಡೆಯನ್ನು ಬಿಸಿ ಎನ್ನೆದು

ಅಯ್ಯ್ಯೇ....ಅವಾಗ್ಯ....ಗಾಳಿಯಲ್ಲಿ ತೂರಿಬಂದ ಆತ್ಮನಾಡ ಮರು ಗಳಿಗೆಯಲ್ಲೇ ಬಿದ್ದ ಸದ್ಯ. ಹಿಂಬಾಲಿಸುತ್ತಿದ್ದವನು ಬಿದ್ದ ವ್ಯಕ್ತಿಯ ಮೇಲೆ ಬೆಳಕು ಜೀಲಿದ ತಲೆಗೆ ಬಿದ್ದ ಪೆಟ್ಟನಿಂದಾಗಿ ರಕ್ತ ಚಾಣಿಸಿಕೊಂಡಿತ್ತು. ಮೂರಿನ ಬಳಿಗೆ ಕೈಯಾಟ್ಟು ನೋಡಿದೆ. ಉಸಿರು ಸಣ್ಣಗೆ ಆಡತೊಡಗಿತು. ಕೂತಿದ್ದ ಅವನು ಎದ್ದು ರಭಸದಿಂದ ಹೋಲಿಸ್ ತಾಣೆಯತ್ತೆ ಒಡಿದು.

○ ○ ○ ○ ○

“ಸ್ವಾಮಿ”

“ಏನು”

“ತೋಟಿದಲ್ಲಿ ಕಳ್ಳುತನವಾರೆಂದೆ”

“ಯಾವತ್ತು?”

“ಕಂಗ”

“ಆಗಲಿ ಬಿಡು! ಮುಂಜಾನೆ ಬಂದು ಕಂಪ್ಲೆಂಟ್ ಬರಿದುಕೊಡು

“ಆದರೆ.....!”

“ಈ ರಾತ್ರಿ ಏನು ಮಾಡೋಕಾಗಲ್ಲಿಯ್ಯ ಮುಂಜಾನೆ ಬಾ”

“ಕಳ್ಳು ಸಿಕ್ಕಿ ಬಿದಿದ್ದಾನೆ ಸ್ವಾಮಿ”

“ಆಂ! ಏನಂದೆ?”—ಮುಂಪರಿನ ಜೋಲಿ ಹೊಡಿಯಾತ್ಮಾ ಕುಚೀ ಯಲ್ಲಿ ಕುಳತು ಟೀಬಲಿನ ಮೇಲೆ ಕಾಲು ಚಾಚಿದ ಹೆಡ್ ಕಾನಿಸ್ಟೆಬಲ್ ಕೇಳಿದು.

“ಕಳ್ಳು ಸಿಕ್ಕಿ ಬಿದಿದ್ದಾನೆ. ಬುದ್ದಿಯೋರಾ!”

“ಎಲ್ಲಿದ್ದಾನೆ?”

“ತೋಟಿದಲ್ಲಿ!”

“ಅವನ್ನು ಯಾರು ಹಿಡೆಂಬಂಡಿರೋದು?”

“ಯಾರು ಇಲ್ಲ, ಪ್ರಜ್ಞೆ ತಪ್ಪಿ ಬಿದ್ದುವನೇ”

“ಯಾಕೆ?”

ನಡೆದ ಸಂಗತಿಯನ್ನು ಲಾಲ ಮತ್ತೆ ಹೋಚೆಸಿದಂತೆ ಹೇಳಿದ. ಅವನ ಮಾತನ್ನು ಕೇಳಿದ ಕಾನಿಸ್ಟೇಬಲ್ ತಲೆಮಾರಿದ. ಮೇಚಿನ ಮೇಲಿನಿಂದ ಕಾಲೆಳೆದುಕೊಂಡು ಕುಚೀಯಲ್ಲಿ ಸೆಟಿದು ಕುಳತು ಕೇಳಿದ.

“ಹೀದೆ ಎನ್ನು ಭಾರಿ ಕಳವು ಆಗಿತ್ತು?”

‘ರದು ಸಾರ’

‘ಯಾವಾಗ?’

“ಹದಿನೈದು ದಿನದ ಹಿಂದೊಮ್ಮೆ, ಮತ್ತೆ ಮೊನ್ನೆಯೊಮ್ಮೆ!”

‘ಹಾಗೋ’

ಮಂದವಾಗಿ ಉರಿಯುತ್ತಿದ್ದ ದೀಪವನ್ನು ದೊಡ್ಡಾದು ಮಾಡಿ, ಲೇಖನಿ ಹಿಡಿದು ಕೇಳಿದ “ಈಗ ವಿವರವಾಗಿ ಹೇಳು” ಬಂದ ವ್ಯಕ್ತಿ ವಿವರ ಕೊಟ್ಟು ಬೇರೆ ಬೇರೆ ಕಾಗವದಲ್ಲಿ ಕಳುವಿನ ವಿವರ ಬರೆದುಕೊಂಡ. ಕಾನಿಸ್ಟೇಬಲ್ ಹೇಳಿದ, ಹಿಂದಿನ ತಾರೀಖು ಹಾಕಿ ರುಜು ಮಾಡು. ಅವನು ಯಾಂತ್ರಿಕ ವಾಗಿ ಆತ ಹೇಳಿದಂತೆ ರುಜು ಮಾಡಿದ.

“ಆಗ ನಡಿ ಹೋಗೋಣ”

ಮಲಗಿದ್ದ ಮತ್ತೊಂಬ್ಬ ವೇದೆಯನ್ನು ಎಬ್ಬಿಸಿಕೊಂಡು, ಬಂದಿದ್ದ ಅವನೊಂದಿಗೆ ಕಾನಿಸ್ಟೇಬಲ್ ನಡೆದ.

○

○

○

○

“ಸಾರ್”

“ಧತ್ತೆ ಮಲಗುವುದಕ್ಕೂ ಬಿಡುವುದಿಲ್ಲ?

ಮಗ್ಗಲು ಹೊರಳುತ್ತು ಕತ್ತಿನವರಿಗೂ ಹೊದಿಕೆ ಎಳೆದುಕೊಂಡು ಮತ್ತೆ ಕಣ್ಣ ಮುಚ್ಚಿ ಮಲಗಲು ಪ್ರಯತ್ನಿಸಿದೆ.

“ಸಾರ್....ನ....ನ....ನ....”ಧ್ವನಿಯೊಂದಿಗೆ ಬಾಗಿಲ ಬಡಿತ. ಎದ್ದು ಹೋಗಿ ಬಾಗಿಲು ಬಡಿದ ಪ್ರಾಣೆಯನ್ನು ಸಿಗಿದು ಉರ ಬಾಗಿಲಿಗೆ ಹೋರಣ

కట్టి బరబేసించవప్పు సిట్టు లుక్కె జరియితు. బాయి బడిదు కొళ్ళలి ఆదరే నాను వాత్ర ఏళబారదు ఎందు నిధిరిసికొండు కత్తినవరిగూ సిక్కిసికొండిద్దు హోద్దికేయల్లి ముఖివమ్మ మర మాడిదే. థతో, ప్రారభి కవఁ, దినవూ ఇద్దద్దే గోఇ.

“డాక్టర్ సాహేబరె!” కూగినోందిగే హింబాలిసితు బాగిల బడిత. ఉసిరు కట్టువాంతాదరూ ముసుకు తెగియదే మగ్గులాడే.

“సాలో....దడో....దడో” కూగినోందిగే బాగిల బడితద సద్గు. కివియల్లి కాసిద తమటి బారిసిదంతాయితు. కవఁ ఆనుభవిసియే తీరబేఁకు. ఇల్లిదే హోదరే సనేమువ బగెచూదరూ హేగే? ఏను మాడిదరూ పిలాచి తొలగువుద్దిల్లిపెందుకొండు ముసుకు తెగిదు మలగిద్దల్లిందలే ఇడుకి కేళిదే; “యాదు?”

“నాను సారో, పి. సి. మున్నూర మువక్కొత్తందు”

ఆప్య ఇట్టు హేసరు ఆవైగి పురితు హోగిరబేఁకు! గుత్తిగియు శనేశ్వర తప్పిసికొళ్ళలు సాధ్యవే ఇల్ల. ఎద్ద బాగిలు తెగిదే.

నిద్దేకట్టు జలయల్లి నింతిద్ద. ‘మున్నూర మువక్కొత్తందు’ నన్నన్న కండ ఒడనేయే హేళిద.

“బావందో, ఆజెంటాగి బరకేళాత్త ఐతే”

“బావంద! ముఖిచ్చిష్టు బేంకి కంకలి! (బాయల్లి ఆశుషుధుంటి? ఆడి చవల తీరిసికొండే మనదల్లియే! సాకల్ల?)

‘యాకే?’

‘జ్ఞాన తప్పిదే’

‘బావందంగా?’ (తప్పి ఆడి తుటి కట్టికొండే)

‘రాం! రాం! కళ్ళనోబ్బినిగే’

‘సం మత్తే! బేగ్గి నోడిదరాయితు. కళ్ళ! ఆవైగాగి

ನಿದ್ದೆ ಕೆಟ್ಟು ಮಧ್ಯ ರಾತ್ರಿಯಲ್ಲಿಯೇ ಎದ್ದು ಹೋಗುವವು ಬುದ್ಧಿ ಗೇಡಿಯೇ ?”

‘ಅವನ ಮೇಲೆ ಹಿಂದಿನ ವರಣ ಕೇಸಿದೆ. ಮಗ ಎಲ್ಲಾದ್ದು ಗೂಟಿಕ್ಕಾ ಅಂದ್ರೆ ಖಾವಂದಂಗ ಪ್ರಮೋಶನ್ ಯಾವಾಗ ? ನನಗೆ ಬಡ್ಡಿ ಯಾವಾಗ ?’

‘ಬಂದೆ ನಿಲ್ಲು’ ಒಳಿಸಾಗಿ ಬುಜಕ್ಕೆ ಕ್ಯಾಚ್‌ಪು ಸಿಕ್ಕಿಕೊಂಡು, ಓವಧಿಯ ಚನುಂದ ಚೀಲ ಹಿಡಿದು ಹೊರಟೆ.

○ ○ ○ ○

‘ಆಯೋ...ಆಮ್ಮ...!

ತಲೆಗೆ ವೆಟ್ಟು ಬಿದಿದ್ದ ಅವನು ಹಾಸಿಗೆಯಲ್ಲಿ ನರಳತ್ವದಿಂದಿದ್ದ,

‘ತಲೆಗೆ ಬಹಳ ಜೋರಾಗಿ ಏಟು ಬಿದಿದೆ ಸಾರ್ ? ನನ್ನನ್ನು ಕಂಡು ಸಿಡಿದು ನಿಂತು ಹೇಳಿದ ಹೆಡ್ ಕಾನಿಸ್ತೇಬಲ್’ (ಪಾಪಿ ಬದುಕಿದನಾ ದರ್ಶ ಏಕೆ ? ಸಾಯಬಾರದಿತ್ತೆ ? ಬದುಕಿ ನಮ್ಮ ಪ್ರಾಣ ಹಿಂಡುತ್ತಾರಲ್ !) ‘ಅಮ್ಮ ಅವಸರವೇನಯ್ಯ ಆಗಿತ್ತು ? ಧ್ವನಿಯಲ್ಲಿ ಸಿಟ್ಟಿನ ಕಾವಿತ್ತು.

‘ಕೇನ್ ಸಿಕ್ಕಿ ಬಹಳ ದಿನ ಆಗಿತ್ತು ಸಾರ್. ಅದೂ ಏಕ ತಾನಾಗಿ ಬಲೆಗೆ ಬಿದಿದೆ. ಸ್ವಲ್ಪ ಬದುಕಿದರೆ ಆರು ಶುದುಗಿನ ಪ್ರಕರಣ ಬರೆದು ತಲೆಯ ಮೇಲೆ ಹೇರಬಹುದು !’

‘ನಿಮ್ಮ ಕಾಟ ತಪ್ಪಿದ್ದಲ್ ! ವಿಧಿಯಿಲ್ಲದೆ ಲೆದೂ ಬ್ಯಾಗನ್ನು ಸ್ವಲ್ಪಿನ ಮೇಲಿಟ್ಟು ಅವನ ತಲೆಯ ಗಾಯಃವನ್ನು ಪರೀಕ್ಷಿಸ ತೊಡಿದೆ.

ತಲೆಗೆ ಏಟು ಜೋರಾಗಿಯೇ ಬಿದಿತ್ತು. ಎಡಕೆವಿಯ ಮೇಲಿಷ್ಟುದಲ್ಲಿ ತೂತು ಬಿಟ್ಟಿತ್ತು. ನೆನಸಿದ ಹತ್ತಿಯಿಂದ ಶುದ್ಧಿಮಾಡಿ. ಓವಧಿ ತುಂಬಿ ಬ್ಯಾಂಡೆಜ್ ಬಿಗಿದು ಅವನನ್ನು ಶಪಿಸುತ್ತಾ ಮನೆಗೆ ಸಾಗುವುದರಲ್ಲಿ ರಾತ್ರಿ ಮೂರಕ್ಕೂ ವಿಕ್ಕಿ ಹೋಗಿತ್ತು.

ಬೆಳಗೆ ಎದ್ದು ಯಾರ ಮೋರೆ ನೋಡಿದೆನೋ. ಅಂತೂ ಭಲೋ ನಿದ್ದೆ ಹಾಜಾಯಿತು. ಮಗ್ಗಲು ಬಟ್ಟಿಯನ್ನು ಸರಿಮಾಡಿ ಹಾಸಿಗೆಯ ಮೇಲೆ ಉರುಳಿ ಮುಸುಕು ಬೀರಿ ಮಲಗಿದೆ.

• ಕಣ್ಣಿನಿಂದ ನಿದ್ದೆ ಎಂದೋ ಓಡಿ ಹೋಗಿತ್ತು. ಕಣ್ಣ ಮುಕ್ಕಿ

ಮಲಗಿದೆ. ನಿದ್ದೆ ಬಂದಿತೋ ಏನೋ ಎಂದು. ಇಲ್ಲ ಬರಲೊಳ್ಳದು ನಾಲ್ಕುರು ಭಾರೀ ಹೊರಳಿದೆ ವೈನೋವು ಪ್ರಾರಂಭವಾಯಿತು. ಉಸಿರು ಕಷ್ಟದಂತಾಗಿ ಮತ್ತೆ ಮುಸುಕು ಸಂಸಿದೆ.

‘ನೋಡಲೇನೋ ಆತ ಸೌಮ್ಯವಾಗಿದ್ದಾನೆ. ತುಡುಗು ಮಾಡುವ ಶಕ್ಯತೆ ಉಂಟಿ? ನಿದ್ದೆಯೋಡನೆ ಕಾಲುಕೆರೆದುಕೊಂಡಿತು ಅಧಿಕ ಪ್ರಸಂಗ ಮನ

‘ಉದ್ದಕ್ಕೆ ಕೃಂಗವಾಗಿರುವ ಆತ ತುಡುಗು ಮಾಡಿದ್ದ ಶ್ವಾಸವೇ ಸಿಕ್ಕಿ ಬಿಡ್ಡದ್ದು? ಯಾವುದಕ್ಕೂ ಬಲ್ಲವರು. ಈ ವ್ಯಾದಿಗಳ ಚೀಷ್ಟಿ ಯಾರಿಗೆ ಅಥವಾದಿತು? ಹಗಲನ್ನು ರಾತ್ರಿ ಮಾಡ್ತಾರೆ. ರಾತ್ರಿನ ಹಗಲು ಮಾಡ್ತಾರೆ. ತುಡುಗರನ್ನು ನಂಬಬಹುದು ಆದರೆ ವ್ಯಾದಿಗಳನ್ನು ನಂಬಿಂದುಂಟಿ? ಹಾಗದರೆ ಆವನು ತುಡುಗು ಮಾಡಿಲ್ಲಿನು?

ಯಾರಿಗ್ಗೂ ತ್ವಾ? ಮುಂಚಾನೆ ಕೇಳಿದರಾಗದೆ ಕಿಂಕಿರಿ ಮಾಡುತ್ತಿದ್ದ ಕಣ್ಣನ್ನು ನೋಡಿದ ಮನಸ್ಸು ಮತ್ತೆ ತೂಕಡಿಸತ್ತೊಡಗಿತು.

ಎದ್ದು ಹಲ್ಲಿಜ್ಞ ಮುಖತೊಳಿದು ಕಾಫಿ ಕುಡಿಯೋ ಹೊತ್ತಿಗೆ ಬಂಬತ್ತೂವರೆಗಂಟಿ. ಇನ್ನು ಇಧ್ರ ಗಂಟೀಲಿ ಸ್ವಾನಮಾಡಿ ತಿಂಡಿ ತಿಂದು ಹೋಗಬೇಕು. ಬೆಳಗಾದರೆ ಗಡಿಯಾರದ ಮುಳ್ಳನೋಂದಿಗೆ ಅಧರವಿಲ್ಲದ ಸೆಣಸಾಟ ಸಾಗಿಯೇ ತೀರಬೇಕು.

ಬ್ಯಾಗ್ ಹಿಡಿದು ಟ್ರೀಯನ್ನು ಕೈಯಲ್ಲಿಯೇ ಹಿಡಿದುಕೊಂಡು ನಡೆದೆ. ಟ್ರೀಪೂ ಆಗಿ ಹೋಯಿತಲ್ಲ! ಟ್ರೀಯನ್ನು ಕತ್ತಿಗೆ ಆಫೀಸಿನಲ್ಲಿಯೇ ಬಿಗಿಯ ಬಹುದು.

“ಎನಪ್ಪ ಹೇಗೆದೆ?”

ಮುಂಚವಲ್ಲಿ ಆಗಾತನಾಗಿ ಮಲಗಿಕೊಂಡು ಕತ್ತೆನಲ್ಲಿಸೇ ಚಾವಣಿಯ ತೊಲೆ ಎಣಿಸುತ್ತಿದ್ದ ಆವನನ್ನು ಕೇಳಿದೆ. ಪಿ. ಐ. ಗಳಿಂದ ಸೆಟಿದು ನಿಂತು ನಮಸ್ಕಾರ ಪಡೆಯುವ ನಾನು, ಮಾತನಾಡಿದರೂ ಕಿಷ್ಟ ನಂತೆ ಆವನು ಸುಮ್ಮನೆ ಮಲಗಿಕೊಂಡೇ ಇರಬೇಕೆ? ಎಲಾ ಇವನಾ!

“ಏಯು! ನಿಂಗೇ ಕೇಳಿದ್ದು. ಹೇಗೆದೆ ಇಂತ?”

ಇಷ್ಟಕ್ಕೆಲ್ಲಾ ಬಿಡುವುದುಂಟಿ? ಎವ್ವಾದರೂ ನನಗೆ ಸರ್ವೇಸಾಗಿಲ್ಲವೇ?

ಇಂತಹವರನ್ನು ಎಪ್ಪು ನೋಡಿರಬೇಡ ? ಅವನು ಮಂಚದ ಪಕ್ಕದಲ್ಲಿಯು ಕುಚಿರುತ್ತಿಲ್ಲ ಕುಕ್ಕರಸುತ್ತಾ ಕೇಳಿದೆ.

ಅವನು ನನ್ನ ಮಾತನ್ನು ಕೇಳಿಯೂ ಹೊನವಾಗಿರುವುದುಂಟಿ ?

ಕತ್ತು ತಿರುಗಸದೆ, ಕಣ್ಣನ್ನು ಹೊರಳಿಸಿಯೇ ನನ್ನತ್ತನೋಡಿ ನುತ್ತಿ ಅಂತರ ಜಂತಿ ಎಣಿಸಬೇಕೆ ?

“ಎಲಾ ತುಡುಗ ! ಅಹಂಕಾರ ಹೇಗೆದೆ ನೋಡಿದಿರಾ ?”

“ಏಯ್ ಕಳ್ಳ ! ನಿಂಗೇ ಕೇಳೋದು ? ಅವನು ಮುಖದತ್ತ ಬಗಿ ಕೇಳಿದೆ.

“ಯಾರು ಕಳ್ಳ ?”

ಅಂತರ ಜಂತಿ ಎಣಿಸುತ್ತಿದ್ದ ಮಹಾನುಭಾವ ಒಮ್ಮೆಯೇ ಕೇಳಿದ ! ಈ ತಂದ ಧೈಯರ್ವೋ, ಕೊಂಡಿಟ್ಟಿಕೊಂಡ ಧೈಯರ್ವೋ, ಜೈಲಿಗೆ ಬಂದರೂ ಇನ್ನು ಉಳಿದಿದೆಯಲ್ಲ.

“ನಿನ್ನನ್ನು ಸುಮ್ಮನೆ ಬಿಡುತ್ತೇನೆಯೇ ?”

“ನಿಮ್ಮ ಕೆಲಸ ನೀವು ನೋಡಿ ಹೇಗೆ”

ಎಲಾ ತುಡುಗ ನನ್ನಂತಹವನಿಗೆ ಹೇಳಿ ಮಾಡಿಸಿದ ಉತ್ತರವೇ ? ನಿನ್ನನ್ನು ನೋಡಿದರೆ ತುಡುಗನ ಹಾಗೆ ಕಾಣೋದಿಲ್ಲ. ಅದಕ್ಕೆ ಕೇಳಿದೆ.

“ಹೋ....! ಉದ್ದಾರ ತೆಗೆದ,

ಅವನ ಮುಖ ನೋಡಿದರೆ ಅಯ್ಯೋ ಅನ್ನಿಸುತ್ತದೆ.. ಏಕೆಂದು ಅರಿಯೆ. ತುಡುಗು ಮಾಡಿಲ್ಲವೋ ಇಲ್ಲ ನಟನೆಯೋ ? ಹಾಗೆ ಕಾಣಿಲ್ಲ ? ಮುಖದಲ್ಲಿ ಯೋಚನೆಯ ಜಾತ್ರೆಸಾಗಿದೆ !

“ನೀನು ತುಡುಗುಮಾಡಿಲ್ಲ ಅಲ್ಲವೇ ?”

ನನ್ನ ಮಾತು ಕೇಳಿ ಅವನು ಬಲವಂತವಾಗಿ ಕಣ್ಣ ಮುಚ್ಚಿಕೊಂಡ. ಕಣ್ಣೇರಿನ ಎರಡು ಹನಿ ಹಾಸಿಗೆಯ ಮೇಲೆ ಜಾರಿ ಬಿಡ್ಡಿತ್ತು.

ನನಗೇನೋ ಅವನು ತುಡುಗುಮಾಡಿರಲ್ಲಿಕ್ಕೆಲ್ಲ ವೆಸಿಸತ್ತೊಡಗಿದೆ. ಅದರೆ ಅವನ ಮೇಲೆ ಆಗಲೇ ಎರಡು ಫ್ಲಸ್ ಮತ್ತೊಂದು ತುಡುಗು ಪ್ರಕರಣ ದಾಖಲೆಯಾಗಿ ಬಿಟ್ಟಿದೆ. ಸಕ್ಕಂತಹ ಆರಿಯೋಣವೆಂದರೆ ಅವನು ಮಾತನಾಡಲೊಲ್ಲ. ನನಗೇಕೆ ? ಹಾಜಾಗಿಹೋಗಲಿ ತಲೆಯಲ್ಲಿ ಇಣುಕಿದ

ಯೋಚನೆಯನ್ನು ಬಡಿಗೆ ಸಂಸಿ, ಕೈಯಲ್ಲಿ ಹಿಡಿದಿದ್ದ ಪತ್ರಕೆಯಲ್ಲಿ ಕಣ್ಣ
ತೂರಿಸಿದೆ. ಮನಸ್ಸಿನೊಂದಿಗೆ ಕಣ್ಣ ಮುಖ್ಯರ ಹೂಡಬೇಕೆ? ಪೇಪರಿನಲ್ಲಾ
ಅವನದೇ ಚಿಕ್ಕ. ಅರ್ಥವಾಗದ ಸಂಗತಿ. ಎಂದೂ ಇಲ್ಲದ ಯೋಚನೆ
ಇಂದೇಕೇ?

ಒಂದು ಸಂಗತಿ. ನನ್ನ ಸರ್ವೀಸಿನ ಆಯುಷ್ಯದಲ್ಲಿಯೇ ನಾನು
ಇವು ಗಮನ ಕೊಟ್ಟಿದ್ದಿಲ್ಲ. ರಾತ್ರಿ ಅವನ ಮುಖ ಸೋಡಿದ ವೇಲಿಂದ
ಏನೋ ಒಂದು ತರಹವಾಗಿದೆ—ನನ್ನ ಮನಸ್ಸು. ಏನು ಸಂಗತಿಯೋ
ಏನೋ ಅರಿಯೆ.

ನನಗರ್ಥವಾಗದ ಸಂಗತಿಯೇನು?

ಅವನ ಮುಖ ಸೋಡಿದರಂತೂ ಸಭ್ಯ ಗೃಹಿಷಿನ ಹಾಗೆ ಕಾಣಿಸು
ತ್ವಾನೆ. ಅಂತಹವನು ಕೇವಲ ಒಂದು ಹಲಸಿನ ಹಣ್ಣನ್ನು ಕದಿಯಲು
ಪ್ರಯತ್ನಿಸಿದನೆಂದರೆ ಹೇಗಾದರೂ ನಂಬುವುದು?

ಅವನು ಸುಧಾರಿಸ ತೊಡಗಿದ್ದಾನೆ. ಗಾಯ ಮಾಗತೊಡಗಿದೆ.
ಅವನ ವೇಲಿನ ತುಡುಗು ಪ್ರಕರಣದ ವಿಚಾರಣೆ ನಾಳಿಯಾಗಲಿದೆ. ಇನ್ನು
ಜಾ ಅಷ್ಟತ್ತೀಯಲ್ಲಿ ಅವನಿರುವಂತಿಲ್ಲ. ಜೈಲುವಾಸ ಖಚಿತ.

“ನೀನು ಅಪಾರವಾದ ದುಃಖವನ್ನು ಹೃದಯದಲ್ಲಿ ಅವಸಿಟ್ಟುಕೊಂಡು
ನರಳುತ್ತಿರುವೆಯಲ್ಲವೇ? ಅವನ ಗಾಯದ ವೇಲೆ ಮೃದುವಾಗಿ ಕೈಯಾಡಿ
ಸುತ್ತಾ ಕೇಳಿದೆ.

ಬಿಸಲಿಗೆ ಮಂಜು ಕರೆಗಬೇಕಲ್ಲ! ಸೂರ್ಯ ಆಕಾಶ ಹತ್ತಿದ್ದನ್ನು ಕಂಡು
ಜಂದಿರ ಪೇರಿ ಕೀಳಲಿಲ್ಲವೇ? ನನ್ನ ಮಾತು ಕೇಳಿ ಅವನ ಕಣ್ಣನಲ್ಲಿ ನೀರು
ಬರತೊಡಗಿತು

“ಧಾರ! ಅಪಾರವಾದ ದುಃಖವನ್ನುಂಡಿದ್ದಾನೆ.” ಅವನ ಮುಖ
ಸೋಡಿದ ಕಣ್ಣಗುಟ್ಟಿನಲ್ಲಿ ಹೃದಯಕ್ಕೆ ಹೇಳಿತು.

“ನಿಜವಾಗಿಯೂ ನೀನು ತುಡಿಗಿ ಪ್ರಯತ್ನಿಸಿಲ್ಲ. ನೀನೊಬ್ಬ ಸಭ್ಯ

ಸಂತೆ ಕಾಣುವೇ” ಗಾಯದ ಮೇಲಿದ್ದ ಕೈಗುನ್ನ ತೆಗೆದು, ಜಾರಿದ್ದ ಹೆಳದಿಕೆಯನ್ನು ಸರಿವಡಿಸುತ್ತಾ ಹೇಳಿದೆ.

“ಏನಾದರೇನು? ಎಲ್ಲಾ ಮುಗಿಯಿತಲ್ಲ!” ತುಟೆ ಬಿಗಿಯುತ್ತಾ ಹೇಳಿದೆ.

“ನೋಡು, ನಿನ್ನನ್ನು ಆತ್ಮೀಯನಾಗಿ ಕೇಳುತ್ತಿದ್ದೇನೆ. ಇನ್ನು ನೀನು ಇಲ್ಲಿರುವುದು ಒಂದೇ ತಾಸು. ಆಮೇಲೆ ನೀನುಂಟು ನಾಯಕಟ್ಟಿಯುಂಟು ಪೋಲಿಸ್ ಉಂಟು. ಏನಾದರೂ ಹೇಳಬುದ್ದಿದ್ದರೆ ಹೇಳಬಿಡು” ಗಡಿಯಾರದತ್ತ ನೊಡಿಕೊಳ್ಳುತ್ತಾ ಹೇಳಿದೆ.

“ಕಡೆಯ ತಾಸು!” ಅವನಿಗರಿವಿಲ್ಲದಂತೆಯೇ ನುಡಿದೆ.

“ಹೂದು ಕಡೆಯ ತಾಸು. ನೀನಿಲ್ಲಿರುವುದು ಆಪ್ತಾ ಹೊತ್ತು ಮಾತ್ರ!”

ಅದನ್ನು ಕೇಳಿ ಅವನು ನಿಟ್ಟಿಸಿರುಬಿಟ್ಟಿ.

ನಿಮ್ಮನ್ನು ನೋಡಿದರೆ ಮೂರು ದಿನದಿಂದಲೂ ಏನೋ ಆತ್ಮೀಯ ಭಾವನೆ ಮೂಡಿಹೋಗಿದೆ! ಏನೆಂದು ಅರ್ಥವಾಗುವುದಿಲ್ಲ ತಡೆದು ತಡೆದು ಹೇಳಿದೆ.

“ನನಗೂ ಆಪ್ತೇ! ” ನಾನೂ ಸೇರಿಸಿದೆ. ಅರ್ಥವಾಗದ ಸಂಕೋಚಿತು ಬಂಧನ! ವಾಯಿಚು ಮಂಪರ?

“ನನ್ನ ಹೃದಯವಲ್ಲಿ ಹೇರಿಕೊಂಡಿರುವ ದುಃಖದ ಭಾರ ಆತ್ಮಾಗಿ ಹೊಗಿದೆ. ಹೊರಲಾರದಷ್ಟ್ಯಾಗಿ ಹೊಗಿದೆ. ನಿಮಗೆ ಹೇಳಿ ಏನೂ ಉವ ಯೋಗವಿಲ್ಲ. ನನಗೆ ಹೇಳಿದ ತ್ರಾಸ, ನಿಮಗೆ ಕೇಳಿದ ತ್ರಾಸ. ಆದರೂ ನಿಮಗೆ ಹೇಳುತ್ತಿನೆ. ಕೇಳಿ, ನನ್ನ ವಾಗ್ ಕ್ಷೇತ್ರ ಅಡ್ಡ ಬರಬಾರದು.

ಇದೇನು? ಹೊಸಪಟ್ಟಿ! ಏನು ಹೇಳಬೇಕೆಂದು ತೋಚದೆ ಸುಮೃನೆ ಕುಳತೆ.

“ಏಕೆ ನನ್ನ ಕತಿ ಕೇಳುವುದಿಲ್ಲನೇನು? ನನ್ನ ಮಾನ ಕಂಡು ಅವನೇ ಕೇಳಿದೆ.

“ಆದರೆ ಕಟ್ಟಿಪಾಡು ಬೇರೆ ಇದೆಯಲ್ಲ?”

“ಇದ್ದರೇನಂತೆ ? ಕೇಳಿದರಾಗದೆ”

“ಆಗಬಹುದು”

ಮಲಗಿದ್ದ ಅವನು ಕೈಯಂತಿರ ಎದ್ದು ಮುಂಚಕೊಂಡಿರಿ ಕುಳಿತು ಕೇಳಿದ್ದ.

“ಇಲ್ಲಿ ನಾನಿನ್ನು ಎಷ್ಟು ಹೊತ್ತು ಇರುತ್ತೇನೆ ?”

“ಸುಮಾರು ಇನ್ನೊಂದು ತಾಸು” ಗಡಿಯಾರದತ್ತ ಸೋಡಲು ಬೇಸರವಾಗಿ, ಸುಮಾರು ಎಂದು ಉಪಯೋಗಿಸಿದ್ದೆ.

“ಆಷ್ಟರಲ್ಲಿಯೇ ಹೇಳಿ ಮುಗಿಸಬೇಕು”

“ಹೊದು”

“ನಾನು ಹೇಳುವಾಗ ಮಧ್ಯೆ ಏನು, ಎತ್ತ ಎಂದು ಮಾತ್ರ ವಿಚಾರಿಸಬಾರದು. ಆಗುತ್ತದೆಯೇನು ?

“ಆಯಿತು.

“ಜೊರಾಗಿ ಒಮ್ಮೆ ಕೇರಿಸಿ ಉಗುಳು ನುಂಗಿ ಹೇಳತ್ತೊಡಗಿದೆ.

ನನ್ನನ್ನು ಸಾಕಿದ್ದು ನನ್ನ ಸೋಡರ ಕಕ್ಕೆ. ತಾಯಿಯ ಭಾವಚಿತ್ರ ವನ್ನು ನೋಡಿದ್ದೇನೆ. ತಂದೆ ಹೇಗಿದ್ದಿರಬಹುದೆಂಬ ಕಲ್ಪನೆಯು ನನಗಿಲ್ಲ. ಕಕ್ಕನ ಕಣ್ಣನ ಬಣ್ಣ ಸೋಡಿಯೇ ಗಂಟಲಿನಲ್ಲಿ ಉಳಿಯುತ್ತಿದ್ದವು ಕೇಳುವ ಮಾತುಗಳು.

ಕಕ್ಕನಿಗೆ ದಿನಸಿ ಅಂಗಡಿ ಒಂದಿದೆ. ಬುದ್ಧಿ ತಿಳಿದ ಮೇಲೆ ನಾನು ಬಹು ವೇಳೆಯನ್ನು ಅಲ್ಲಿಯೇ ಕಳೆಯ ಬೇಕಾಗಿತ್ತು. ಮುಂಜಾನೆ ಎದ್ದು ಅಂಗಡಿಯು ಈಸ ಹೊಡಿದು ಬಾಗಿಲು ಶೈಗಿದರಿ ಪುನಃ ನನಗೆ ಬಿಡುವು ಸಿಕ್ಕು ತ್ತಿದ್ದು ದು ರಾತ್ರಿ ಎಂಟರ ಮೇಲೆಯೇ. ಮಧ್ಯೆ ಮಧ್ಯೆ ಸಿದುಕಿನ ಸಂಬಳ. ಅಗ್ನಿಮ್ಮೆ ಈಗ್ನಿಮ್ಮೆ ಚೆನ್ನಿನ ಮೇಲೆ ಚೊನ್ನಿಸಿ !

ಓರಗಿಯವರೆಲ್ಲ ಬೆಳಗಾದರೆ. ಶಾಲೆಗೊಡುತ್ತಿದ್ದರು ಆವರಂತೆ ನಾನು ಏಕೆ ಹೋಗಬಾರದು ? ಹೋಗುವ ಭಾಗ್ಯ ಉಂಟಿ ! ಕಿಟಕಿಯಲ್ಲಿ ನಿಂತೇ ಅವರೆಲ್ಲಾ ನಲಿಯುವುದನ್ನು ನೋಡಿ ಸುಮೃನಾಗಿದ್ದೇನೆ. ನಡೆದ ದ್ವೀಲ್ಲಾ ಹೇಳುವಂತಹದೇ ? ಯಾವುದು ಹೇಳಲಿ ! ಯಾವುದು ಬಿಡಲಿ.

ಭಾಲ್ಯಾವಸ್ಥೆಯಲ್ಲಾ ಈ ರೀತಿಯೇ ಕಳೆದುಹೋಯಿತು. ನನ್ನ

ಇಪ್ಪತ್ತನೇಯೆ ವರ್ಣ. ಅಂದರೆ ಎರಡುವರ್ಫಗಳ ಹಿಂದೆ ನನ್ನ ಕಕ್ಷ ಮದುವೆ ಗೊತ್ತು ಮಾಡಿದರು. “ಹೋಡೆದೆಯಿಲ್ಲೋ ಭಾನ್ನು! ಓರಗೆಯವರೆಲ್ಲಾ ನನ್ನ ಸುತ್ತುವರಿದು ಬೆನ್ನು ತಟ್ಟಿ ಹೇಳಿದರು.

“ಯಾಕೆ? ನಾನು ಕೇಳಿದೆ.

“ನನ್ನ ಕಕ್ಷ ರತ್ನಿಯಂತಹ ಹೆಣ್ಣನ್ನು ನಿನಗೆ ಗೊತ್ತು ಮಾಡಿದ್ದೀ ನಲ್ಲಿ”

“ಹೌದೇನು! ರತ್ನಿಯನ್ನು ನೋಡಿದ್ದರಲ್ಲವೆ ನನಗೆ ಅವರು ಹೇಳಿದ್ದು ಗೊತ್ತಾಗುವುದು.?

ಮದುವೆಯಾಗುವ ಮುನ್ನ ಹುಡುಗಿಯನ್ನು ಸೋಡುವ ಸೌಭಾಗ್ಯ ವನ್ನು ಕೇಳಿಕೊಂಡು ಒಂದಿದ್ದನೇ? ಮದುವೆ ಆ ಹುಡುಗಿಯೊಂದಿಗೆ ಆಗಿ ಹೋಯಿತು.

ಹುಡುಗಿ ಬೆಳ್ಗಿದ್ದಾಳೆ. ಸುಂದರವಾಗಿದ್ದಾಳೆ. ಬಹೆಳ ಚೆನ್ನಾಗಿ ದ್ವಾರೆಳೆ. ಅದರಲ್ಲಿ ಎಳ್ಳುಮ್ಮೆ ಸಂಶಯವಿಲ್ಲ. ಉದ್ದೇಶಾದ ರೇಷ್ಟ್ರೀಯಂತಹ ಕೇಶರಾಶಿ, ವಿನುಗುವ ಕಪ್ಪಕಣ್ಣಿ; ದಾಳಿಂಬಿಯ ಕಾಳನಂತಹ ಹಲ್ಲು, ಮೋಹಕ ಮುಖ. ಕವಿಯಾಗಿದ್ದರೆ ಚೆನ್ನಿತ್ತು ಅವಳನ್ನು ವರ್ಣಿಸಲು ನನಗೆ ಇವಳು ತಕ್ಕುವಳೇ? ಅವಳನ್ನು ನೋಡಿ ಮನ ಯೋಚಿಸಿಕೊಡಿತು.

ನಿನು ನನ್ನಲ್ಲಿ ಏನಿದೆಯೆಂದು ನೇನ್ನಸಿ ಮದುವೆಯಾದೆ?—ಮನ ನಿಲ್ಲಿಲಾರದೆ ಅವಳನ್ನು ಕೇಳಿತು.

ನನಗೆ ಗೊತ್ತಿಲ್ಲ. ನಿಮ್ಮ ಕಕ್ಷನನ್ನೇ ಕೇಳಿರಲ್ಲ? ಸಿದಾರೆಂದು ಒಳ ಹೋಡಳು. ಹಾಲಿನಂತಹ ಮುಖ. ಮೂಗಿನ ತುದಿಯಲ್ಲಿಯೇ ಸಿಟ್ಟು ದೈವಲೀಲೆ ಎನ್ನಲೇ? ಇದೇ ನೋಡಿ ಮಾಯೆ ಎನ್ನುವುದು.

ಮಾಮೂಲು ಯಥಾಪ್ರಕಾರ ಮತ್ತೆ ಆದೇ ಹೆಳೆಜಾಡು ಮದುವೆ ಯಾದ ಮೇಲೆ ಹೊಸದೇನು ಆಗಲಿಲ್ಲ. ಬೆಳೆಗೆ ಎದ್ದು ಅಂಗಡಿಗೆ ಹೊರಟಿರೆ ಮತ್ತೆ ಮನೆ ಸೇರುವುದು ರಾತ್ರಿಯೇ. ಆಯಾಸ, ಹೊಟ್ಟಿಗೆ ಸ್ವಲ್ಪ ತುಂಬಿಸಿ ಮಲಗಿದರೆ ಮತ್ತೆ ಏಳುವುದು ಮುಂಜಾನೆಯೇ.

ಯಥಾ ವಿಧಿ. ಮಾಮೂಲು. ಯಾಂತ್ರಿಕ.

ಒಮ್ಮೆ ನಾಯಾಪಾರಕೆ ಬಂದಿದ್ದ ಮಿಸೆ ಮಲ್ಲ. ಉದ್ದರಿಗಿರಾಕೆ ಹೇಳಿದ್ದು. “ನಿನ್ನನ್ನ ನೋಡಿದರೆ ನನಗೆ ಅಯ್ಯೋ ಅನ್ನಿಸುತ್ತದೆಯಲ್ಲಾ?

“ಎಂದು ಇಲ್ಲದ್ದು ಇಂದಿಕೊಳ್ಳಿ?” ಕೆವಿಯಲ್ಲಿ ತನ್ನ ಬಾಯಿಟ್ಟು ಹೇಳಿದ್ದು.

“ಮುಂತಾಳ ಏನೆಂದೆ? ಕೆನ್ನೆಗೊಂದು ಬಿಗಿದೆ. ತಲೆಯಲ್ಲಿ ಎರಡನೆಯ ಮಹಾ ಸಂಗ್ರಹಾಲಯದ ವುನರಾವರ್ತನೆ ಮತ್ತೆ ಪ್ರಾರಂಭವಾಯಿತು. ಕೆನ್ನೆ ಸವರಿ ಕೊಳ್ಳುತ್ತಲೇ ಅವನು ಹೇಳಿದ್ದು.

“ಬೀಕಾದರೆ ನನ್ನೊಡನೆ ಬಾ. ಶೋರಿಸುತ್ತೇನೆ”

ವರೀಕ್ಕಿಸಿಯೇ ತೀರಬೀಕೆಂದುಕೊಂಡು ಇಂಗಡಿಯ ಬಾಗಿಲಿಗೆ ಬಯಿ ಬೀಗ ಜಡಿದು ಅವನೊಡನೆ ನಡೆದೆ.

ಮುಂಬಾಗಿಲು ತಳ್ಳಿಕೊಂಡು ಕಳ್ಳುಹೆಚ್ಚಿಯಿಡುತ್ತಾ ಸಾಗಿ, ಕಕ್ಷನ ಕೊಣೆಯ ಬಾಗಿಲ ಬಳಿ ನಿಂತು ಆಲಿಸಿದೆ. ಬಾಗಿಲು ಹಾಕಿತ್ತು.

ಹೊದು ಬಳಿಯ ಶಬ್ದ? ಹೊಲಸುನ್ನಗು. ಮೇಲುಸುರಿನ ಧ್ವನಿ?

ಧೂ! ಕುದಿಯುತ್ತಿರುವ ಎತ್ತಿಯಲ್ಲಿ ಅದ್ದಿ ತೆಗೆದಿದ್ದರೂ ಅವು ಭಾದೆಯಾಗುತ್ತಿರಲಿಲ್ಲವೋ ಏನೋ, ತಲೆ ತಿರುಗಿದಂತಾಯಿತು. ನಿಲ್ಲಲಾ ರದೆ ಹೊರಗೊಡಿದೆ.

ಉಪ್ಪಂದ ಮನೆಗೆ ಎರಡು ಬಗೆದರೆ ದೇವರು ಮೇಚ್ಚಬಹುದೆ? ಮನದಲ್ಲಿ ವಿವೇಚನೆಯ ಸುಂಡ ತಲೆ ಇಟ್ಟಿಕ್ಕುತ್ತು. ಎಲ್ಲಾ ಹಾಳಾಗಲಿ! ಮಣ್ಣನಲ್ಲಿ ಮಾಡ್ಡಿಗಿಬಿಡಲಿ. ಹುಟ್ಟಿದ ತಪ್ಪಿಗೆ ಬಾಳಬೀಕು ಹಿಂದಿನಂತೆಯೇ ನಾಯಿ ಬಾಳುಸಾಗಿದರೆ ತೀರಿತು. ವಿವೇಕದ ಉದಯವೋ ಇಲ್ಲವೋ ಅಪ್ಪಾರುಷಕ್ಕದ ಅಟ್ಟಿಹಾಸವೋ? ಏನೋ ಅರಿಯಿ ಉಪ್ಪೇಕದ ಮನವನ್ನ ಮೇಟ್ಟು ನಿಂತಿತು. ವಿವೇಕದ ದೃಶ್ಯ.

ಯಂಥಾ ನಿಧಿ. ಮಾಮೂಲು. ಯಾಂತ್ರಿಕ.

ಮೊನ್ನೆ ನಾಲ್ಕು ದಿನಗಳ ಹಿಂದೆ ನನಗೊಬ್ಬ ಮಗ ಹುಟ್ಟಿದನೆಂದು ಮನೆಯಲ್ಲಿ ಸಡಗರವೋ ಸಡಗರ.

ಯುದ್ಧದಲ್ಲಿ ವಿಜಯಗಳಿಗೊಂಡು ಬಂದ ಯೋಥ ನಂತಿದ್ದ ನನ್ನ ಕಕ್ಷ.

‘ಡೆಣ್ಣೊ—ಗಂಡೊ’ ಬೀದಿಯ ಭಾವಿಯಲ್ಲಿ ನೀರು ಜಗ್ಗುತ್ತಿದ್ದ ಹೆಂಗಸರ ಗುಂಪೊಂದು ಕೆಲಕೆಲನೇ ನಗುತ್ತಾ ಕೇಳಿತು. ಇವರಿಗೇಕೆ? ಮನಸ್ಸು ತುಂಬಾ ವ್ಯಾಪ್ತಿಗೊಂಡಿತ್ತು. ಹೊಡಿತದ ಮೇಲೆ ಹೊಡಿತ. ಬಗ್ಗಿದೆ ಸೆಲಸ ವವರಿಗೂ! ಮುಂದೆ ಸಾಧ್ಯವೇ? ಇಲ್ಲ. ಇನ್ನು ಬದುಕಿರಬಾರದು ಎಂದಿತು ಗೋಳಿದುತ್ತಿದ್ದ ಮನ. ಸಾಯಲೂ ಕೂಡ ಕೇಳಿಕೊಂಡು ಬಂದಿರದೇಕು ನೋಡಿ ಹಗ್ಗಿಹಿಡಿದು ತೊಟ್ಟಿಕ್ಕೆ ಹೋದದ್ದು ನೇನೂ ಹಾಕಿ ಕೊಳ್ಳಲು. ಆದರೆ....”

ದೀರ್ಘವಾಗಿ ನಿಟ್ಟುಸಿರು ಬಿಟ್ಟು ಅವನು ತನ್ನ ಕಥೆಯನ್ನು ಹೇಳಿ ನಿಲ್ಲಿಸಿದ್ದ. ನನಗರಿವಿಲ್ಲದಂತೆಯೇ ಕಣ್ಣನಲ್ಲಿ ನೀರು ತುಂಬಿಕೊಂಡಿತ್ತು. ಹನಿಹನಿಯಾಗಿ ಜಾರಹೊಡಿದ್ದವು.

‘ನೀವೇಕೆ ದುಃಖಿಸಬೇಕು? ನನ್ನ ಕರುಫಕ್ಕೆ’ ಅವನ ಧ್ವನಿ ನಡುಗುತ್ತಿತ್ತು.

‘ನಡಿಯಯ್ಯ, ಕೊರ್ಪಿಗೆ ಹೊತ್ತಾಯಿತು! ಮಂನೂರ ಮಂವತ್ತೊಂದು ಅವನ ಕೈಗೆ ಬೇಡಿ ತೊಡಿಸುತ್ತಾ ಹೇಳಿದ.

‘ನಾನಿನ್ನ ಬರುತ್ತೇನೇ ಡಾಕ್ಟರ್’ ಕೈ ಮುಗಿದು ಮಂನೂರ ಮಂವತ್ತೊಂದನ್ನು ಹಿಂಬಾಲಿಸಿದ. ನಿದ್ದೆಯಲ್ಲಿ ನಡಿಯುವವನಂತೆ ಹೆಚ್ಚಿ ಹಾಕುತ್ತಾ ಹಿಂಬಾಲಿಸಿದೆ. ಹತ್ತಿರ ಇದ್ದಾನೆ. ಆದರೆ ಎಷ್ಟೋ ದೂರ! ನಿಂತಿದ್ದ ವ್ಯಾನಿನ ಹತ್ತಿರ ಬಂದ ಅವನು ಮತ್ತೊಮ್ಮೆ ನನ್ನತ್ತ ದೃಷ್ಟಿ ಬೀರಿ ವ್ಯಾನಿನ ಒಳ ಸೇರಿದ.

ಕೂಗಬೇಕೆನಿಸಿತು. ಗಂಟೆಲನ್ನು ಯಾರೋ ಆದುಮಿ ಹಿಡಿದಂತಾಯಿತು. ವ್ಯಾನು ಬೀದಿಯಲ್ಲಿ ಥೂಳಿಟ್ಟಿಸುತ್ತಾ ಸಾಗಿತ್ತು. ಕಣ್ಣನಲ್ಲಿ ಆದಿದ್ದ ನೀರನಿಂದ ಹೋಗುತ್ತಿದ್ದ ವ್ಯಾನಿನ ಭಾಯೆ ಮನುಕು ಮನುಕಾಗತ್ತಿದೆಗಿತು. ನಿಳ್ಳಲಾರದೆ ನಿಂತಲ್ಲಿಯೇ ಕುಸಿದೆ.

ಅನುಗ್ರಹ

“ತಂದೆಯ ಅನುಗ್ರಹಕ್ಕೆ ಪಾತ್ರನಾಗಿ ಹೊರಸಡೆದಿದ್ದ ಆ ಮಂಗುವನ್ನು ಶಂಕುಪ್ರಕೃತಿ ಮೂಡಿಗೆ ತಡೆಯಲಾರದ ದುಃತಿ ಉಮ್ಮೆಳಿಸಿ ಬಂದು, ತನ್ನ ಕಣ್ಣೀರನ್ನು ಮುಳ್ಳಿಯ ರೂಪದಲ್ಲಿ ತನ್ನ ಮುಗನ ಮೇಲೆ ಧಾರಾಕಾರವಾಗಿ ಸುರಿಸಲು ಪಾರಂಭಿಸಿದ ಲು.”

“‘ ಏನು, ನೋಡಿಕೊಂಡು ಒಂದಿರಾ ಅವಾತ್ಯರೇ ?’”

“ಆಹುದು ಮಹಾಪ್ರಭು”

“ಎನು ಸಂಗತಿ ? ಆ ಗುಡಿ ಇರುವುದು ನಿಜವೋ ?”

“ಇದೆ ಪ್ರಭು. ಇಲ್ಲಿಂದ ದ್ವಾರಾಳಕ್ಕೆ, ಒಂದೂವರೆ ಮೈಲಿ ದೂರದಲ್ಲಿ ಒಂದು ಚೆಕ್ಕೆ ಬೆಟ್ಟಿವಿದೆ. ಅದರ ಮೇಲೆ ಒಂದು ಹಾಳುಮಂಟಪವಿದೆ. ಈ ಮಂಟಪದ ಬಾಗಿಲು ಕಲ್ಲಿನಿಂದ ಮಾಡಿದಂತಿದೆ. ಅದು ತೆಗೆದುಕೊಂಡದ್ದನ್ನು ಯಾರೂ ನೋಡಿಲ್ಲ. ಬಾಗಿಲ ಮೇಲೆ ಒಂದು ಶಾಸನವಿದೆ.”

“ಶಾಸನವೂ ಇದೆಯನು ?”

“ಹೌದು ಪ್ರಭು. ಬಾಗಿಲ ಮೇಲೆ ಒಂದು ಶಾಸನವೂ ಇದೆ.”

“ಅದರಲ್ಲೇನಿಡೆ ಎಂದು ಅರಿಯಲಿಲ್ಲವೇನು ?”

“ನೋಡಿದೆ ಪ್ರಭು ಆ ಗುಡಿಯ ಒಳಗೆ ಒಂದು ವಿಗ್ರಹವಿದೆಯಂತೆ. ಆ ದೇವಿಯನ್ನು ಸಂಗೀತ ಸುಧೀಯಿಂದ ಯಾರು ಮೆಚ್ಚಿಸುತ್ತಾರೋ, ಆಗ ಮಾತ್ರ ಆ ಕಲ್ಲು ಬಾಗಿಲು ತನಗೆ ತಾನೇ ತೆರಿದುಕೊಳ್ಳುವುದಂತೆ.”

“ಬಾಗಿಲನ್ನು ಹಾಗೇ ತೆಗೆಯಲು ಪ್ರಯತ್ನಿಸಿದರೇನು ?”

“ಪ್ರಯತ್ನವೇನೋ ನಡೆಯಿತು ಆದರೆ ಸಾರ್ಥಕವಾಗಲಿಲ್ಲ. ವೊನ್ನೆ ಕಾವಲುಗಾರನೆನ್ನಾಬ್ಜಿ ಬಾಗಿಲು ತೆಗೆಯಲು ಹೋದ, ಆಗಲಿಲ್ಲ. ಇದ್ದ ಕ್ಷೇದಂತೆಯೇ ಆ ರಾತ್ರಿ ಕಾವಲುಗಾರ ಸತ್ತುಹೋದ ”

“ಸತ್ತುಹೋದನೇನು ? ಅನ್ಯಾಯವಾಯಿತು ಅವಾತ್ಯರೇ ಅನ್ಯಾಯ ವಾಯಿತು” ಬಾಗಿಲು ತೆಗೆಯಲು ಮತ್ತೇನೋ ಮಾಡುವುದು ಮಂತ್ರ ವಯ್ರಾರೇ ?”

“క్షేమిసచేచు మహాప్రభూ. ఆదు సక్కుదేవతి. ఇల్లవాదరి బాగిలు తెగియలు ప్రయత్నిసిద సేవక కూడలే సాయుత్తిద్దనే ? బలవంతదింద ఆదన్న తెగియలు సాధ్యవే ఇల్ల.”

శాసనదల్లిరువుదర ప్రకార వాడువుదే క్షేమవేందు ననగి తోరుత్తదే”

“నిజ ఆమాత్యరే, సిమ్మ మాతు సిజ.”

“మండిను మాడువుదు మహాప్రభూ.”

“సోడి, నమ్మ ఆసాన విద్వాంసుాద నరసింహాస్తిగళగూ ఈ సంగతి తిసి. వాగి ఈ రాజ్యద యావ ప్రజీయాదరూ సరియే, తన్న గాన సుధేయింద ఆ గాన దేవియన్న ఒలిసికొండు దేవాలయద బాగిలు తెగియివంతి మాడిదంతహవరిగి సక్షేప వరహగళోం దిగి ఒందు శాలు జోడియస్తు బహువాన కొడువుదాగి రాజ్యదల్లి డంగుర సారిసిచిడి”

“ఆప్సకై ప్రభు”

నరసింహాస్తిగళ మనేతనవే సంగీతక్షేప సిద్ధవాగిత్తు. నరసింహాస్తిగళ తండే దేవాడు శాస్తిగళు యాడలు కులితరే శారదేయు ఆవర నాలిగెయ మేలే నలియుత్తిద్దశో ఏనో ! అంతూ కేళు వవరు మంత్ర ముగ్గరాగి కులితిరుత్తిద్దరు. ఆవర సంగీత కేళువు దక్కు హిందిన జన్మద పుణ్య బేచు ఎన్నవ మనోభావనే జనరల్లి బిహితి.

ఆవర విద్యగే మేళ్ళిద మహారాజరు ఆవరిగి ఆనేఁక గ్రామ గళన్న ఉంబళియాగి బిట్టుకొట్టు ఆవరన్న ఆసానద విద్వాంసర న్నాగి పాడికొండిద్దరు. దేవాడు శాస్తిగళు తావు సతతవాగి ఆరాధిసి వకపడిసికొండిద్ద తమ్మ విద్యేయన్న, తమ్మ పుత్ర నరసింహ శాస్తిగే ధారియేరుడు తమ్మ ఇంటోకద జీవనవన్న సాధిశపడిన

ಕೊಂಡಿದ್ದರು. ದೇವಡು ಶಾಸ್ತ್ರಿಗಳು ದಿವಂಗತರಾದಾಗ ಮಹಾರಾಜರ ವೇದನೀಗೆ ಪಾರವೇ ಇಲ್ಲ. ಇನ್ನು ಅವರ ಗಾನಕೇಳಲು ತವಕಿಸುತ್ತಿದ್ದು. ಇನ ಕೋಟಿಯ ಮುಖ್ಯ ಎಲ್ಲಿಯುಂಟಿ? ಅವರು ಎಷ್ಟೇ ವಿದ್ವಾಂಸರಾದರೂ ಸರ್ಗಫಿಗಳಾಗಿ ಸರಳ ಜೀವನ ನಡೆಸುತ್ತಿದ್ದರು. ಬಹುಶಃ ಅದರಿಂದಲೇ ಏನೋ ಅವರು ಎಲ್ಲಿರ ಗೌರವಕ್ಕೂ ಪಾತ್ರರಾಗಿದ್ದಿರಬಹುದು.

ದೇವಡು ಶಾಸ್ತ್ರಿಗಳು ದಿವಂಗತರಾದ ಮೇಲೆ ನರಸಿಂಹಶಾಸ್ತ್ರಿಯವರು ಆಸಾನದ ವಿದ್ವಾಂಸರಾಗಿ ನೇಮಕಗೊಂಡರು. ತಂದೆಯಂತೆ ತಾವು ಸಹ ಮಹಾರಾಜರ ಕೃಪೇಗೆ ಪಾತ್ರರಾಗಬೇಕೆಂಬ ಆಸೆ ತುಂಬಿ ತುಳುಕುತ್ತಿತ್ತು. ಅದರೆ ಅವರಲ್ಲಿ ಸಾಮಾನ್ಯ ಜನರಿಗೆ ಸ್ಥಳವೇ ಇರಲಿಲ್ಲ ಅವರಲ್ಲಿ ವರ್ತಿಸುವಾಗ ಬಿಗುವೂನ ತಾನೇತಾನಾಗಿ ಬರುತ್ತಿತ್ತು. ಅದರೆ ಅವರ ಮಾಗ ಕೃಷ್ಣಶಾಸ್ತ್ರ ಎಲ್ಲರಿಗೂ ಅಚ್ಚಿನೆ,ಚ್ಚು. ಕೃಷ್ಣಶಾಸ್ತ್ರ ಏಕಾಂತ ಪ್ರಿಯ. ತಂದೆಯಿಂದ ಕಲಿತುದನ್ನೇ ಮರಡಿ, ನದಿಯ ತೀರದಲ್ಲಿ ಕುಳಿತು ಬಿಂಬಿನೇ ಹಾಡುತ್ತಿದ್ದು. ಒಮ್ಮೊಮ್ಮೆ ತಿಂಗಳುಗಟ್ಟಲೇ ಹಾಡುವುದನ್ನೇ ಬಿಟ್ಟು ಬಿಟ್ಟು ಹುಂಟ್ಟನಂತೆ ಅಲೆಯುತ್ತಿದ್ದು.

○ ○ ○ ○

“ಸಹಸ್ರ ರೂಪಾಯಿಗಳೊಂದಿಗೆ ಒಂದು ಶಾಲು ಜೋಡಿ ಬಹುಮಾನ! ದೇವರೇ ಅದನ್ನು ನನ್ನ ಪಾಲಿಗೆ ಕರುಣೆಗೆ ಮಹಾರಾಜರ ಕೃಪೇಗೆ ಪಾತ್ರನಾಗುವಂತೆ ಅನುಗ್ರಹಿಸು.” ಹಾಳುಮಂಟಪದ ಮುಂದೆ ನರಸಿಂಹ ಶಾಸ್ತ್ರಿಗಳು ದೇವರನ್ನು ನೈಸೆಯುತ್ತಾ ದೇವರಿಗೆ ಮಣಿದು, ತಂಬಾರಿ ವಿಂಬಿ ತೊಡಗಿದರು.

ದಿನಕರ ಆಗತಾನೇ ಪಶ್ಚಿಮದ ಕಡಲಿನಲ್ಲಿ ಕಾಲಿಟ್ಟು ಮುಳುಗಿ ಮಾಯವಾಗಿದ್ದ. ಗೂಡು ಸೇರುವ ತವಕದಿಂದ ಚಿಲಿಪಿಲಿ ಸದ್ಗು ಮಾಡುತ್ತಾ ಪಕ್ಷಿಗಳು ತಮ್ಮ ಗೂಡಿನತ್ತೆ ಭರದಿಂದ ಸಾಗಿದ್ದವು. ನರಸಿಂಹಶಾಸ್ತ್ರಿಗಳು ಹಾಡುತ್ತಲೇ ಇದ್ದರು. ಕತ್ತಲು ತಾನೇತಾನಾಗಿ ಆ ಮಂಟಪವನ್ನು ಆಕ್ರಮಿಸಿಕೊಂಡಿತ್ತು. ನಿಧಾನವಾಗಿ ಚಂಪ್ರ ಮೇಲೇರಿದ್ದು. ಅವನನ್ನು ಕಂಡು ಆನಂದದಿಂದ ಬೆಳ್ಳಿಯ ಚುಕ್ಕೆಗಳು ಮುತ್ತಿಕ್ಕೆದವು.

ಹಾಡಿ ಹಾಡಿ ದಳಿದು ನರಸಿಂಹಶಾಸ್ತ್ರಗಳು ತಮ್ಮ ಗಾನವನ್ನು ಸಿಲ್ಲಿನಿ
ಮಂಟಪದ ಚಾಗಿಲತ್ತೆ ನೋಡಿದರು. ಆದು ನಿಶ್ಚಲವಾಗಿ ನಿಂತಿತ್ತು. ಅದನ್ನು
ನೋಡಿ ನರಸಿಂಹಶಾಸ್ತ್ರಗಳಿಗೆ ಮೇರೆ ವೀರಿದ ಕೂಪ ಬಂದಿತು. “ನೋಡು
ತೈನೆ ಹೇಗೆ ಬಾಗಿಲು ತೆಗೆಸಲಾಗುವುದಿಲ್ಲ” ಎಂದುಕೊಂಡು ಮಂಟಪ ಚಿಟ್ಟು
ಹೊರ ನಡೆದರು.

ಸುಪ್ರಭಾತ ಸಮಯ. ಹಕ್ಕಿಗಳ ಕಲರವದಿಂದ ಉಂಟಾದ ಗಾನ
ಎಂತಹವರನ್ನು ಮೋಹಿಸುವಂತಹದು. ನದಿಯಿಂದ ಪ್ರತಿಕಾಲದ ವಿಧಿ
ಗಳನ್ನು ಮುಗಿಸಿ ಒರುತ್ತಿದ್ದ ಕೃಷ್ಣಶಾಸ್ತ್ರ ಮಂಟಪದ ಒಳಿಗೆ ಬಂದಾಗ
ತಟ್ಟನೆ ನಿಂತುಬಿಟ್ಟೆ ಮುಂದೆ ಹೋಗಲು ಪ್ರಯತ್ನ ಪಟ್ಟರೂ ಆಗಲಿಲ್ಲ.
ಯಾವುದೋ ಆಗೋಡರ ಶಕ್ತಿಯೊಂದು ಅವನನ್ನು ಹಿಡಿದು ನಿಖಿಳಿದಂತಾ
ಯಿತು. ಏನು ಮಾಡಲೂ ತೋಡದೆ ಹಾಳುಮಂಟಪದ ಮೆಟ್ಟಲನ್ನು
ಸಿಧಾನವಾಗಿ ಹತ್ತಿ, ಕುಳಿತು ಹಾಡಲು ಪ್ರಾರಂಭಿಸಿದ. ಮೈಮೇಲೆ ಪ್ರಜ್ಞ
ಯಿಲ್ಲದೆ ಉದರಮೇಲೊಂದರಂತೆ ಹಾಡುತ್ತಲೇ ಇದ್ದ. ‘ಸಾಕಯ್ಯ ದೇವ,
ಆ ಮೋಹದ ಬಾಳು’....ಕಂಕರಾಭರಣದಲ್ಲಿ ತನ್ನ ಆಜ್ಞ ರಚಿಸಿದ ಕೃತಿಯನ್ನೇ ಇ
ರಂದು ಮೂರು ಬಾರಿ ಹಾಡಿದ್ದ. ಆದರೂ ಏಕೋ ಸಮಾಧಾನವಾಗಲಿಲ್ಲ
ಅದನ್ನೇ ಪುನಃ ಪುನಃ ಹಾಡುತ್ತಿದ್ದು.

ಹೊತ್ತು ಮೂಡುವ ಮನ್ನವೇ ಹಾಡುತ್ತಿರುವವರಾರು? ಇದೂ ಆ
ಹಾಳುಮಂಟಪದಲ್ಲಿ! ಕೌತುಕದಿಂವ, ನದಿಯ ಕಡೆಗೆ ನಡೆಯುತ್ತಿನ್ನು ಜನ
ಗುಂಪು ಕೂಡ ತೊಡಗಿದರು.

ಬೆಟ್ಟಿದ ತುದಿಯಿಂದ ಉರುಳುವ ನೀರಿನ ರ್ಯಾರಿಯಂತೆ, ಡೂವ
ತಡೆಯೂ ಇಲ್ಲದೆ ಸಾಗಿತ್ತು ಕೃಷ್ಣಶಾಸ್ತ್ರಯ ಮಥುರ ಗಾಯನ.

ಪುಂಗಿಯ ನಾದಕ್ಕೆ ಮರುಳಾಗಿ ಹೆಡಿಯಾಡಿಸುವ ಸರ್ವದಂತೆ, ಅಲ್ಲಿ
ನಿಂತಿದ್ದವರು ಕೃಷ್ಣಶಾಸ್ತ್ರಯ ಗಾಯನಕ್ಕೆ ಮರುಳಾಗಿ ತಲೆಯಾಡಿಸಲು

ಪ್ರಾರಂಭಿಸಿದ್ದರು. ಹೆಚ್ಚು ಮರೆತ ಕೃಷ್ಣ ಶಾಸ್ತ್ರಿ ಹಾಡುತ್ತಲೇ ಇದ್ದ ಬಾಕ್ಯ ಲೋಕದ ಅರಿವಿಲ್ಲದೆ....

“ಹೊಮ್ಮೆ ! ಅಲ್ಲಿನೋಡಿ ಕಲ್ಲು ಬಾಗಿಲು ತೆಗೆದುಕೊಂಡಿತು” ಗುಂಪಿ ನಲ್ಲಿದ್ದವರೂಬ್ಬರು ಆನಂದೋದೈಗದಿಂದ ಕೂಗಿಕೊಂಡರು. ಆವರ ಕೂಗು ಕೀವಿಗೆ ಬೀಳುವುದೇ ತಡ ಅಲ್ಲಿ ಸಿಂಶಿದ್ದವರು ಮಂಟಪದಕಡೆ ನೋಡಿದರು ನಿಜವಾಗಿಯೂ ಬಾಗಿಲು ತೆಗೆದುಕೊಂಡಿತ್ತು. ಮಂದಹಾನ ಬೀರುತ್ತ ಕೂತಿದ್ದ ದೇವಿಯ ವಿಗ್ರಹದ ಮುಂದೆ ಎರಡು ನಂದಾದೀಪಗಳು ಪ್ರಾಜ್ಞಲ್ಯ ವೂನವಾಗಿ ಉರಿಯುತ್ತಿದ್ದವು. ಧೂಪದ ಕಂಪು ಮಂಟಪದ ಆವರಣವ ಸ್ನೇಹಿತ್ವ ತುಂಬಿತ್ತು. ಅದನ್ನು ಕಂಡ ಜನಸೌಮ್ಯ ಕೃಷ್ಣ ಶಾಸ್ತ್ರಿಯ ಪಾದಕ್ಕೆ ಎರಗಿತು.

ಜನರ ಗಲಭೀಯಿಂದ ಎಚ್ಚಿತ್ತ ಕೃಷ್ಣ ಶಾಸ್ತ್ರಿ ಕಣ್ಣರೆದು ನೋಡುತ್ತಾನೆ ತನ್ನ ಸುತ್ತಲೂ ಜನ ನೇರದಿದ್ದಾರೆ. ಏನೂ ಆರ್ಥವಾಗದ ಕೃಷ್ಣ ಶಾಸ್ತ್ರಿ ಗಾಭರಿಯಿಂದ ಮೆಟ್ಟೆಲಿಳಿದು ಮನೆಯಕಡೆ ಓಡಿದ.

○ ○ ○ ○

“ಸಂಕೀರ್ಣವದ ಸಂಗತಿ ಆಮಾತ್ಯರೇ, ಸಂಕೀರ್ಣವದ ಸಂಗತಿ ! ಅಂತೂ ಮಂಟಪದ ಬಾಗಿಲು ತೆಗೆದುಕೊಂಡಿತಲ್ಲ !! ನಡೆಲ್ಲಿರಿ, ದೇವಿಯ ದರ್ಶನವಡೆದುಕೊಂಡು ಬರೋಣ”

“ಆಗಲೀ ಮಹಾಪ್ರಭು”

“ಪತ್ತೆಂದು ವಿವಯ ಆಮಾತ್ಯರೇ, ಸಂಚೇ ದೇವಿಯ ಸನ್ನಿಧಿಯಲ್ಲಿ ಕೃಷ್ಣ ಶಾಸ್ತ್ರಿಯನ್ನು ಸನಾತ್ನಿಸಲು ಬೇಕಾದ ಏಪಾರ್ಧಗಳನ್ನೆಲ್ಲ ಮಾಡಿ ಈ ಸಂಗತಿಯನ್ನು ಪ್ರಜೀಗಳಿಗಲ್ಲಾ ತಿಳಿಸಿಬಿಡಿ.”

“ಆಪ್ಣ ಪ್ರಭು”

“ನಿನಗೆ ಆ ತಾಯಿ ಒಲಿದು ಬಂದಿದ್ದಾಳೆ ಕೃಷ್ಣ ಶಾಸ್ತ್ರಿ, ಒಲಿದು ಬಂದಿದಾಳೆ. ಆವಳ ಸೇವೆಯನ್ನು ಮುಂದೆಯೂ ನೀನೇ ನಡೆಸಿಕೊಂಡು

ಹೋಗಬೇಕು, ಸಿನಗೆ ಮಂಗಳವಾಗಲಿ” ಮಹಾರಾಜರು ಸೀತಾಂಬರ ವೇಂದನ್ನು ಕೃಷ್ಣಶಾಸ್ತ್ರಿಗೆ ಹೊದ್ದಿಸುತ್ತಾ ನುಡಿದರು. ಅದನ್ನು ಸಮ್ಮಾನಿಸಿದ ಸ್ವೀಕರಿಸಿದ ಕೃಷ್ಣಶಾಸ್ತ್ರಿ ತಂದೆ ಕುಳಿತದ್ದಲ್ಲಿಗೆ ಬಂದು ಕಾಲಿಗೆ ರಗಿದ. ಉದನ್ನು ಕೆಂಡ ಜನಸ್ತೋಪಾಂದಂಡಿಂದ ಕರ್ಮಾಂದಾರ ಎಂದಿ, ಮುಕ್ತ ಕಂಠದಿಂದ ಹರಣಿ ಸಡಿಯುತ್ತಿದ್ದರು. ಸೀಲಾಕಾರ ವೋಡದಿಂದ ತುಂಬಿಕುಳ್ಳಿತ್ತಿದ್ದಿತ್ತು. ತಣ್ಣಿಗೆ ಗಾಳಿ ಬೀಸಲು ಪ್ರಾರಂಭಿಸಿತು.

“ಅವು ನಡೆಯಿರಿ ಹೋಗೋಣ. ಆಗಲೇ ವೇಳಿ ವಿರಂದಿ” ಕೃಷ್ಣ ಶಾಸ್ತ್ರಿ ತನ್ನ ತಂದೆಗೆ ಹೇಳಿದ.

ಮಗನ ಮಾತು ಸರಸಿಂಹಶಾಸ್ತ್ರಿಗಳಿಗೆ ಹೇಗೆತಾನೆ ಮುಕ್ತಿತ್ತು? ಮಹಾರಾಜರು ಹೇಳಿದ ಮಾತುಗೋ ಇನ್ನು ಕಿವಿಯಲ್ಲಿ ಮೊರಿಮುತ್ತಿದ್ದವು. ಸಿನಗೆ ಆ ತಾಯಿ ಒಲೀದು ಬಂದಿದ್ದಾಗೆ, ಆಕಂತು ಸೇವೆಮನ್ನು ಮುಂದೆಯೂ ಸಿನೇ ನಡೆಸಿಕೊಂಡು ಹೇಳಬೇಕು. ಸಿನಗೆ ಮಂಗಳವಾಗಲಿ! ತನ್ನ ಮಗನ ಅಭ್ಯರ್ಥಯಾದ ಬಗ್ಗೆ ತುಂಬು ಹೈದರಾಂದಿಂದ ಆಡಿವ ಮಾತನ್ನು ಕೇಳಿ ತಂದೆಯಾದ ಅವನಿಗೆ ಆನಂದ, ಹರ್ವಾಂಧಾಗಬೇಕಿತ್ತು. ದುರಾದೃಷ್ಟಿ ವಶಾತ್ ಹರ್ವಾಂಧಾಗಬೇಕಾದ ಹೈದರಾಂದಲ್ಲಿ ಕಂಫೆರ್ಮ ಮೊಳಿ ಬೆಳೆದು ಹೆನ್ನು ರವಾಗಿತ್ತು. ತಾನು ಯಾರದೆಂದು ಹೋಗಳಿಕೆಯ ಮಾತಿಗಾಗಿ ಹಗಲುಂಬಾತ್ಮಿ ತಪಕಿಸುತ್ತಿದ್ದನ್ನೇ, ಆದು ತನ್ನ ಎದುರಿನಲ್ಲಿಯೇ ಇನ್ನೊಬ್ಬನ ವಶವಾದುದ್ದನ್ನು ನೋಡಿ ತಪನ ಮನಸ್ಸು ರೊಚ್ಚಿಗೆದ್ದಿತ್ತು.

“ಮಗನಾದರೇನು? ಯಾರಾದರೇನು? ಸಿನ್ನ ಪದವಿ ಪ್ರಾಳ್ಜಿಗಳನ್ನು ಮಣ್ಣಾಗೂಡಿಸಿದವರು ಸಿಜಕಣ್ಣ ಸಿನ್ನ ಶತ್ರುಗಳು.”

“ಭೀ! ಎಂದಿಗೂ ಅದು ಸರಿಯಲ್ಲ. ಗಂಣಕ್ಕೆ, ಮತ್ತು ವೇಳೆಕ್ಕೆ? ಅದು ಯಾರಲ್ಲಿ ಮತ್ತು ಪಡುವುದು! ಹೆತ್ತು ಮಗನ ಮೇಲಾಲ್ಲವೇ? ಬೇಡ ಖಂಡಿತಾ ಬೇಡ.”

ಒಂದು ಮನದ ಎರಡು ಮುಖಗಳ ನಿರಂತರ ಹೋಯ್ದಾಟ ನಡವಿ ಇತ್ತು, ಸರಸಿಂಹಶಾಸ್ತ್ರಿಗಳ ಮನದಲ್ಲಿ.

ಅದರೇನು? ಮನದ ಮೇಲೆ ದುಬುಂದಿಯ ವಿಜಯ ಸಾಗಿಯೇ ಇತ್ತು.

ಹೌದು. ಸತ್ಯಿ ! ನನ್ನ ಪಾಂಡಿತ್ಯ ಪದವಿ ಪ್ರತಿಪ್ರೇರ್ಯನ್ನು ಮಣಿಗೂಡಿಸಿದವರು ನಿಜಕೆಳ್ಳಿ ನನ್ನ ಶತ್ರುಗಳು.” ನರಸಿಂಹಶಾಸ್ತ್ರಗಳು ಮನದಲ್ಲಿಯೇ ಗೊಣಗಿಕೊಂಡರು.

ಆಗಸದಲ್ಲಿ ದಟ್ಟವಾಗಿ ಮೋಡ ಕರಿದುಕೊಂಡಿತ್ತು. ಗುಡುಗಲು ಪ್ರಾರಂಭವಾಯಿತು.

ಉಳಿದ ಕೆಲವು ಜನರೂ ಆ ಶಬ್ದಕ್ಕೆ ಬೆಚ್ಚಿ ಬೇಗನೆ ಮನೆ ಸೇರುವ ತವಕದಿನ ಹೆಚ್ಚಿ ಯಾಕುತ್ತಿದ್ದರು.

“ಆಪ್ಯಾಜಿ, ನಡೆಯಿರ ಹೋಗೋಣ.” ತಂದೆಯನ್ನು ಮತ್ತೊಮ್ಮೆ ಎಚ್ಚರಿಸಿದ.

“ಎಲ್ಲಿಗೆ ? ಧ್ವನಿಯಲ್ಲಿ ಕರ್ಕರೆತಿ ತುಂಬಿ ತುಳುಕುತ್ತಿತ್ತು.

“ಎಲ್ಲಿಗೆ ! ಮನೆಗೆ” ಕೃಷ್ಣಶಾಸ್ತ್ರ ಮರು ನುಡಿದ.

“ನಾನು ಇದುವುದಿಲ್ಲ. ನೀನು ಬೇಳಾದರೆ ಹೋಗಬಹುದು”

“ಏಕಪ್ರಾ ? ನನ್ನ ಮೇಲೆ ಸಿಟ್ಟು”

“ಸಾಕು ನಿಲ್ಲಿಸು, ಕೇಳಲಾರೆ” ಮಗನ ಮಾತು ಕೀವಿಗೆ ಬೀಳುವ ವೊದಲೇ ಕಿರುಚಿಕೊಂಡರು ಶಾಸ್ತ್ರಗಳು.

ಎನ್ನೂ ತೋರಿದಂತಾಯಿತು ಕೃಷ್ಣಶಾಸ್ತ್ರಗೆ. ತನ್ನ ತಂದೆಯ ನಡೆ ಪಳಿಕೆಯನ್ನು ಅಥವ ಮಾಡಿಕೊಳ್ಳಲು ಆಗಲೇ ಇಲ್ಲ. ದುಃಖ ಒತ್ತುರಿಸಿ ಬಂತು. ಎನ್ನೂ ತೋರಿದೆ ತಂದೆಯ ಕಾಲುಗಳನ್ನು ಭದ್ರವಾಗಿ ಹುಡಿದು ಕೊಂಡು ಆಡ್ಡಿದ್ದ.

“ನನಗೆ ತೀಳಿಯದೆ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿಬಿಡಿ ಆಪ್ಯಾಜಿ.?

“ಸಿನ್ನದು ಅಪ್ಪೆಂತ್ಯ ಅವರಾಧ. ಅದನ್ನು ಕ್ಷಮಿಸಲು ಸಾಧ್ಯವೇ ? ಎಂದಿಗೂ ಇಲ್ಲ. ಅಧಿಕ ಪ್ರಸಂಗಿ, ನಿನಗೆ ಕಾಡಲು ಹೇಳಿಕೊಟ್ಟಿದ್ದೇ ತಪ್ಪಾಯಿತು. ನನ್ನ ಗೌರವ ಫೆನತೆ ಎಲ್ಲವೂ ನಿನ್ನ ಅಧಿಕ ಪ್ರಸಂಗಿತನದಿಂದಾಗಿ ಮಣಿನಲ್ಲಿ ಮಣಿಗಿ ಹೋಯಿತು. ನಿನ್ನಂತಹ ಮಗ ಇಡ್ಡರೆಪ್ಪು, ಇಲ್ಲದಿದ್ದರೆಪ್ಪು ? ಕಾಲೆಳಿದುಕೊಳ್ಳುತ್ತಾ ನರಸಿಂಹಶಾಸ್ತ್ರಗಳು ನುಡಿದರು.

ಕೃಷ್ಣಶಾಸ್ತ್ರಗೆ ಆಗ ತಾನು ಮಾಡಿದ ತಪ್ಪಿನ ಆರಿವಾಯಿತು. ಆದರೂ ಎನ್ನ ಮಾಡುವಂತಿರಲ್ಲಿ. ಎಲ್ಲವೂ ಕ್ಷಮಿಂಜಿ ಹೋಗಿತ್ತು.

“ಅಪ್ಪ, ಅರಿವಿಲ್ಲದೆ ತಪ್ಪು ಮಾಡಿಬಿಟ್ಟೀ, ದಯವಾಡಿ ಕ್ಷಮಿಸಿಬಿಡಿ.”

“ಮುಚ್ಚುಬಾಯಿ !”

“ಹಾಗಾದರೆ ನನ್ನ ತಪ್ಪನ್ನು ಕ್ಷಮಿಸುವುದೇ ಇಲ್ಲವೇನು ?”

“ಸಾಧ್ಯವೇ ಇಲ್ಲ.”

“ಅಪ್ಪಜಿ ಕಣ್ಣನಲ್ಲಿ ಕೋಡಿಹಂಯುತ್ತು.

“ಕ್ಷಮಿಸುತ್ತೇನೇ ! ಅದರೆ ಒಂದು ವಾತು.”

‘ಒಂದೇಕೆ ನೂರಾದರೂ ನಡೆಸುತ್ತೇನೇ ಅಪ್ಪಜಿ, ಕ್ಷಮಿಸುವುದಿದ್ದರೆ ಜೀವವನ್ನೇ ಕೊಡುತ್ತೇನೇ.’

“ಜೀವ ಕೋಡುವ ಆಗತ್ಯವಿಲ್ಲ.”

“ಹಾಗಾದರೆ ಹೇಳ, ತಡವೇಕೆ ?

‘ಮಾತನ್ನು ವಿಾರದೆ ವಾಲಿಸುವೇಯಾ ?

“ನನ್ನ ಮಾತಿನಲ್ಲಿ ಸಂಬಿಕೆಯಿಲ್ಲವೇನು ? ನಿಮ್ಮ ಮೌತಿಗಂತಲೂ ನನಗೆ ಮತ್ತಾವುದು ದೊಡ್ಡದು ಅಪ್ಪಜಿ ಈ ಜಗದಲ್ಲಿ ? ದಯವಾಡಿ ಹೇಳ ಅನುಮಾನ ಬೇಡ.”

“ಮಾತು ವಿಾರುವುದಿಲ್ಲವೆಂದು ದೇವಿಯ ಮುಂದೆ ವಜನ ಮಾಡಿ ಹೇಳು.”

“ನಾನು ನಿಮಗೆ ನಿಜವಾದ ಮಗನಾಗಿದ್ದರೆ, ಸೂರ್ಯಚಂದ್ರರು ಇರುವುದು ಸಕ್ಕಿವಾದರೆ, ನಾನು ನಿಮ್ಮ ಮಾತನ್ನು ವಿರುವುದಿಲ್ಲ: ಅದಕ್ಕೆ ದೇವಿಯೇ ಸಾಕ್ಷಿ !”

ಕೃಷ್ಣಶಾಸ್ತ್ರಿಯ ಪ್ರತಿಜ್ಞೆಯನ್ನು ಓಡುತ್ತಿದ್ದ ಗಾಳಿ ಕೇಳಿಸಿಕೊಂಡಿತೋ ಏನೋ ಅದಕ್ಕೆ ದುಃಖ ತಡೆಯಲಾರದೆ ಸುಯೋಗೀ ಎಂದು ಮೋರೆಯಲು ಪ್ರಾರಂಭಿಸಿತು. ಭೂತದಂತೆ ಬೆಳೆದಿದ್ದ ಶಿಂಗಿನಮರಗಳು ಇವನ ಪಿತ್ತ ಭಕ್ತಿಗೆ ಮೆಚ್ಚಿ ತಲೆದೂಗಿದವು.

“ನೀನು ಇನ್ನು ಮುಂದೆ ಯಾಡಕೂಡು”

ಕಿವಿಗೆ ಕಾದ ಸೀಸದ ರಸ ಬಿದ್ದಂತಾಯಿತು. ಭೂಮಿ ಬಾಯಿ ಶೀರಿದು ತನ್ನನ್ನು ನುಂಗುತ್ತಿರುವಂತಿ ಭಾಸವಾಯಿತು.

“ಫಟ್, ಫಟಾರ್ !”

ಗಿಡಿಯಂದು ಎಲ್ಲಿಯೋ ಬಡಿದಿತ್ತು. ಅದರ ಸದ್ದು ಕೇಳಿ ಬೆಣ್ಣಿ ಬಿದ್ದ ಕತ್ತೆ ಅಪಸ್ಸರದಲ್ಲಿ ಅರಚಲು ಪ್ರಾರಂಭಿಸಿತು.

ಕೃಷ್ಣ ಶಾಸ್ತ್ರಿ ಜೀತರಿಸಿಕೊಂಡ.

“ಆಗಲೀ ಅಪ್ಪಾಜಿ, ತಾವು ಹೈಮಿಸುವುದಿದ್ದರೆ ನಾನು ಇನ್ನು ಮುಂದೆ ಹಾಡುವುದಿಲ್ಲ ”

“ಹೈಮಿಸಿದ್ದೇನೆ. ಅದರೆ ಮುಂದೆ ಎಂತಹ ಸಂಭಫದಲ್ಲಾ ಹಾಡಬಾರದು.”

“ಇಲ್ಲ ಖಂಡಿತವಾಗಿಯು ಹಾಡುವುದಿಲ್ಲ.”

“ಖಂಡಿತವೋ?”

“ಅದು ಸೂರ್ಯನವ್ಯು ಪ್ರಕಾಶ.”

ನರಸಿಂಹಶಾಸ್ತ್ರಿಗಳ ಮುಖದಲ್ಲಿ ವಿಜಯದ ಉನಾಢ ತುಂಬಿ ತುಳುಕು ಕುತ್ತಿತ್ತು. ಅವರ ಮುಖದಲ್ಲಿ ಭೂತ ಕೃಪ್ತಿ ತಾನೇ ತಾನಾಗಿ ನಾಟ್ಯ ವಾಡತೊಡಗಿತ್ತು.

ಕೃಷ್ಣಶಾಸ್ತ್ರಿಗೆ ಅಲ್ಲಿ ನಿಳ್ಳಲಾಗಲಿಲ್ಲ. ತಂದೆಗೆ ಮತ್ತೊಮ್ಮೆ ಮತ್ತೆದು ದೇವಿಯ ವಿಗ್ರಹದ ಕಡೆಗೊಮ್ಮೆ ಭಕ್ತಿಯಿಂದ ನೋಡಿ ಧೃತಹೆಜ್ಜಿಗಳನ್ನಿಂದುತ್ತಾ ಮಂಟಪ ದಾಟಿ ನಡೆದು ಕತ್ತಲಲ್ಲಿ ಕಾಣದಂತಾದ.

ತನ್ನ ತಂದೆಯ ಅನುಗ್ರಹಕ್ಕೆ ಪಾತ್ರ ನಾಗಿ ಹೊರ ನಡೆದಿದ್ದ ಆ ಮಗನನ್ನು ಕಂಡು ಪ್ರಕೃತಿ ಮಾತಿಗೆ ತಡೆಯಲಾರದ ದುಃಖಿ ಬಂದಿತ್ತು. ತನ್ನ ಕಣ್ಣೀರನ್ನು ಮಳಿಯ ರೂಪದಲ್ಲಿ ತನ್ನ ಮಗನ ಮೇಲೆ ಧಾರಾಕಾರ ವಾಗಿ ಸುರಿಸಲು ಪ್ರಾರಂಭಿಸಿದಳು.

ಅಯ್ಯನ ಶೇರಿ

“ಅವಕು ಮುಂದೆ ಮಾತಾಪುಂಷಪ್ತಿರಲ್ಲಿಯೇ ವೆಂಕಟಿಪ್ಪಣಿಾಂವಶ ಸೀರಗನ್ನು ಜಾರಿಸಿದ್ದೆ. ಪ್ರಟ್ಟಿ ಕೊಸರಿಕೊಳ್ಳಲು ಹೂಡಿದ ಪ್ರಯತ್ನ ವಿಫಲವಾಗಿತ್ತು. ಹೊರಗೆ ನಿಂತಿದ್ದ ಸಾಬಿ ಕಿಸ್ತನೇ ನಕ್ಕು ಬಾಗಿಲು ಎಳೆದುಕೊಂಡ. ಸ್ವಲ್ಪ ಹೊತ್ತು ಕಳೆದಿರಬಹುದು, ದಫೇದಾರ ವೆಂಕಟಿಪ್ಪಣಿ ಬೀಡಿ ಹಜ್ಜ್ ಕೊಳ್ಳುತ್ತಾ ಹೊರ ಬಂದ ಕಾನಾಸ್ತ್ರೀಬಲ್ ಸೈಯದ್ ಒಳತೂರಿದ, ಅವನಾದ ಮೇಲ ರಾಮಾಯಣ..... ಅವನ ಹುಂದೆ ಕೇತವ.....ಒಬ್ಬರಾದ ಮೇಲೆ ಒಬ್ಬರು.....”

ದಧಾರನೆ ಶಬ್ದವಾದುದನ್ನು ಕೇಳಿ ಆಗತಾನೆ ನಿಡ್ಡೆಯ ಜೊಂತೆ ಹತ್ತುತ್ತಿದ್ದ ರಾಜಿಗೆ ಪಕ್ಕನೆ ಎಚ್ಚರವಾಯಿತು. ಶಬ್ದ ಏನೆಂದು ಆಲಿಸಿದಳು ಏನೂ ಇಲ್ಲ. ಮತ್ತೆ ಮಗ್ಗಲು ಹೊರಳಿ ಕಣ್ಣ ಮುಖ್ಯ ಮಲಗಲು ಪ್ರಯತ್ನಿಸಿದಳು.

ಬಾಗಿಲು ಬಡಿಯುವ ಸದ್ದು. ಮುಂಬಾಗಿಲನ್ನು ಯಾರೋ ಬಡಿಯು ತ್ವಿದ್ವಾರೆ. ಅಪಾರಾತ್ಮಿಯಾದರೂ ಇವರುಗಳ ಸೀವೈಟ್ವಾಡಿ ಸಾಯಬೇಕು. ಏನು ಹಾಳು ಕೆಲಸವೋ ಎಂದು ಗೊಣಗುಟ್ಟುತ್ತಲೇ ಎರಡು ಮೂರು ಬಾರಿ ಗಂಡನ ಭುಜ ಅಲ್ಲಾಡಿಸಿ ರಾಜಿ ಹೇಳಿದಳು.

“ಹೊರಗಡೆ ಯಾರೋ ಬಾಗಿಲು ಬಡಿಯುತ್ತಿದ್ವಾರೆ.”

“ಯಾರು ?”

ಮುಸುಕು ತೆಗೆಯದೆ ದಫ್ರೇಡಾರ ವೆಂಕಟಪ್ಪ ಮಡದಿಯನ್ನು ಕೇಳಿದ,

“ಗೊತ್ತಿಲ್ಲ,”

“ಹೊತ್ತು ಗೊತ್ತು ಅನ್ನವುದೇ ಇಲ್ಲ. ಓಂದೇ ಸಮನೇ ಚಾಕರಿ ಮಾಡಬೇಕು. ಸಾಯಲಿ, ಸುಮೃನೆ ಮಲಗಿಕೋ.”

ರಾಜಿಗೆ ಗಂಡನ ಕವ್ಯದ ಪರಿಚಯವಿಲ್ಲದೆ ಇಲ್ಲ. ಮಧ್ಯರಾತ್ರಿಯಲ್ಲಿ ಹೊಡಿದಾಟವಾಗುತ್ತಿದೆ, ಎಂದು ಯಾರಾದರೂ ಹೇಳಿದರೆ ಎದ್ದು ಹೋಗಬೇಕು. ಯಾರದೇ ತೋಟದಲ್ಲಿ ಕಳ್ಳತನವಾಯಿತು ಎಂದರೆ ಓಡಿ ಹೋಗಬೇಕು. ಯಾರೋ ಆತ್ಮಹತ್ಯೆ ಮಾಡಿಕೊಂಡರೂ ಅಂದರೆ, ಹೋದವರ ಜೊತಿಗೆ ಇವರೂ ಸಾಯಬೇಕು. ಏನುಹಾಳು ಕೆಲಸವೋ ಎಂದುಕೊಳ್ಳತ್ತಾ ಅವಳು ಸುಮೃನೆ ಮಲಗಿದಳು.

ಎರಡು ನಿನಿವ ಕಳೆದಿರಬಹುದು. ಮತ್ತಿ ಬಾಗಿಲು ಒಂದೇ ಸಮನೇ ಬಡಿಯುವ ಸದ್ಗೃಹ ವೆಂಕಟಪ್ಪನ ಸಿದ್ದಿ ಆಗಲೇ ಕಣ್ಣಿಸಿಂದ ಹಾರಿಹೋಗಿತ್ತು. ಹಾಸಿಗೆಯ ಮೇಲೆ ಹಾಗೆಯೇ ಎದ್ದು ಕುಳತು ಸಿಟ್ಟಿನಿಂದ ಕೇಳಿದ, “ಯಾರು ?”

ಪಕ್ಕದಲ್ಲಿದ್ದ ಬೀಡಿಯ ಕಟ್ಟಿನಿಂದ ಒಂದನ್ನು ಎಳೆದುಕೊಂಡು ಬೆಂಕಿ ಹೊತ್ತಿಸಿ, ಒಂದು ಧಂ ಎಳೆದು :ಹೊಗೆ ಬಿಟ್ಟ. ಹೊರಗಡೆಯಿಂದ ಉತ್ತರವಿಲ್ಲ.

ಮತ್ತಿ ಎರಡು ಫಳಿಗೆ ಕಳೆದಿರಬಹುದು. ಬಾಗಿಲು ಬಡಿಯವುದು ಕೇಳಿಸಿತು. ಹಾಳಾದವರು ಮಾತು ಕೂಡ ಅಡೋಡಿಲ್ಲ, ಎಂದುಕೊಳ್ಳುತ್ತಲೇ ದೀಪ ಹಚ್ಚಿ ಮುಂಬಾಗಿಲು ತೆಗೆದ.

ಯಾರೂ ಕಾಣಲಿಲ್ಲ. ನಾಲ್ಕು ಹೆಚ್ಚೆ ಹೊರಬಂದು ಸುತ್ತಲೂ ನೋಡಿದ. ಯಾರ ಪತ್ತಿಯೂ ಇಲ್ಲ. ಶಸಿಸುತ್ತಾ ಒಳ ಒಂದು, ಬಾಗಿಲು ಹಾಕಿಕೊಂಡು.

“ಯಾರು ಬಾಗಿಲು ಬಡಿದವರು ?”

—ಮಲಗಿದ್ದ ರಾಜೆ ಕೇಳಿದಳು.

‘ಯಾವ ಮುಂಡಿವ್ರೋ. ಹೊಡಿದುಕೊಂಡವು ಎಂದು ತೆಗೆದರೆ ಅಷ್ಟರಲ್ಲೇ ಎಲ್ಲೊಂದು ಹಾಳಾಗಿ ಹೋಗಿವೆ’

“ಪೀಡೆ ಕಳೆಯಿತು. ಬಂದು ಮಲಗಿ”

ಮತ್ತೊಮ್ಮೆ ಕೈಯಲ್ಲಿದ್ದ ಬೀಡಿಯಿಂದ ಹೊಗೆ ಎಳೆದು, ನೇಲಕ್ಕೆ ಉಜ್ಜಿ ಅರಿಸಿದ. ಮೇಲೆ ಒಣಹಾಕಿದ್ದ ಸೀರೆ ಕೆಳಗೆ ಬಿಡ್ಡಿತ್ತು.

“ನೋಡು ಸೀರೆ ಬಿಡ್ಡಿದೆ. ಎದ್ದು ತೆಗೆದಿಡು, ಸರಿಯಾಗಿ ಒಣಹಾಕುವುದಲ್ಲವಾ ?”

“ಅರೆ, ಗಳುವಿನ ಮಧ್ಯಕ್ಕೆ ಸರಿಯಾಗಿ ಒಣಹಾಕಿದ್ದೇನೆ, ಯಾಕೆ ಬಿತ್ತು ?”

‘ಬಾಗಿಲು ತೆಗೆದಾಗ ಗಳಿಗೆ ಬಿಡ್ಡಿರಬೇಕು’

ಹಾಸಿಗೆಯಿಂದ ಎದ್ದು ರಾಜೆ ಸೀರೆ ಮಡಿಸಿಟ್ಟು, ಬಜ್ಜಲಿಗೆ ಹೋಗಿ ಹಾಳಾಲುತೊಳಿದುಕೊಂಡು ಬಂದು ಕೇಳಿದಳು.

“ದೀಪಾ ಆರಿಸಲೇ ?”

“ಬೇಡ ಇಲ್ಲಿ ಬಾ”

ನಿಂತಿದ್ದ ಮಂಡದಿಯ ಕೈ ಹಿಡಿದು ತನ್ನತ್ತ ಎಕೆದುಕೊಂಡ.

“ಕೈ ಬಿಡಿ ಅಂದ್ರೆ. ಈಗ ನಿದ್ದೆ ಬರುತ್ತಾಯಿದೆ.”

ವೆಂಕಟಪ್ಪ ಅವಳನ್ನು ಆಗಲೇ ತನ್ನ ಶೋಳಿನಲ್ಲಿ ಬಂಧಿಸಿದ್ದ.

“ಅಯ್ಯಪ್ಪ....”

ಒಮ್ಮೆಯೇ ತನ್ನ ಹಿಡಿತವನ್ನು ಸಡಿಲಮಾಡಿದ ವೆಂಕಟಪ್ಪ ಉದ್ದರಿ

ಸಿದ. ಅಕ್ಕೆಯರ್ಥಿದಿಂದ ಗಂಡನತ್ತ ಸೋಡಿದ ರಾಜಿ ಕೇಳಿದ್ದು.

“ಯಾಕೆ, ಏನಾಯಿತು ?”

“ಬೆನ್ನ ಮೇಲೆ ಯಾಕೆ ಗುದ್ದಿದೆ”

“ಯಾರು ? ನಾನೇ !”

ಅಕ್ಕೆಯರ್ಥಿದಿಂದ ಕೇಳಿದಳು ರಾಜಿ.

“ಮತ್ತೆ ಯಾರು ? ತಮಾಣಿ ಮಾಡುತ್ತಿಯೇನು” ?

ಅಪ್ಪರಲ್ಲೇ ವೆಂಕಟಪ್ಪನ ಬೆನ್ನಿಗೆ ಮತ್ತಿಹ್ತಂದು ಬಲವಾದ ಗುದ್ದು.

ಆ ಏಟಿಗೆ ಅವನೆ ಕಣ್ಣು ಎಂಜು ಮಂಜಾಯಿತು. ಎದುರಾಗಿಯೇ ರಾಜಿ ಕೂತಿದ್ದಾಳೆ. ಕಾಗಾದರೆ ಬೆನ್ನ ಮೇಲೆ ಗುದ್ದಿದವರು ಯಾರು ? ತಿರುಗಿ ಸೋಡಿದ ಯಾರು ಇಲ್ಲ.

“ಏನೂ ಅಂದ್ರೆ, ಯಾಕೆ ಈ ರೀತಿಯಾಗಿದ್ದೀರಿ ?”

ಗಂಡ ಸುತ್ತಲೂ ಸೋಡುವುದನ್ನು ಕಂಡು ರಾಜಿ ಮತ್ತೆ ಕೇಳಿದಳು

“ಮತ್ತೆ ಯಾರೋ ಗುದ್ದಿದ ಹಾಗೆ ಅಯಿತು. ಅದಕ್ಕೆ ಸೋಡಿದೆ.”

ವೆಂಕಟಪ್ಪನ ಮಾತು ಮುಗಿಯುವುದರೂಳಗೆ ರಾಜಿ ಗಟ್ಟಿಯಾಗಿ ಕಿರುಚಿಕೊಂಡಳು.

“ಯಾರೋ ನನ್ನ ಸೆರಗು ಎಳೆಯುತ್ತಿದ್ದಾರೆ ರೀ....”

ಮಂಡದಿಯತ್ತ ಸೋಡಿದ. ಎದೆಯ ಮೇಲೆ ಸೆರಗಿಲ್ಲ. ಸೆರಗು ಕೆಳಗಡಿ ಬಿದ್ದಿದೆ. ಈಗ ಅವನ ಗುಂಡಿಗೆ ಭಯದಿಂದ ಆಳಕಿತು. ಏನೂ ಅಥವಾಗದೆ ಒಮ್ಮೆ ಕೋಣೆಯ ಸುತ್ತಲೂ ಸೋಡಿದ ಏನೂ ಕಾಣಲಿಲ್ಲ.

ರಾಜಿ ಹೆಡರಿ ಕಂಗಾಲಾಗಿ ಗಂಡನ ಕೈಯನ್ನು ಬಲವಾಗಿ ಹಿಡಿದು ಕೊಂಡಿದ್ದಳು. ಅವಳಿಗೆ ಉಸಿರಾದುವುದಕ್ಕೂ ಭಯ.

ಅಡಿಗೆಯಮನೇಯಲ್ಲಿ ಪಾತ್ರಿಗಳು ಬಿದ್ದ ಸದ್ದು, ಬಿದ್ದ ಪಾತ್ರಿಗಳನ್ನು ರುಳಾಡಿಸಿ ಒದೆಯುತ್ತಿರುವಂತಾಯಿತು. ನೀರು ಕಡಿಯುವ ಲೋಟಿ ಹಾಲಿಗೆ ಬಂದು ಬಿಡ್ಡಿತ್ತು.

ವೆಂಕಟಪ್ಪ ಏಳಲು ಹೊರಟಿ. ರಾಜಿ ಅವನ ಕೈಯನ್ನು ಬಲವಾಗಿ ಹಿಡಿದುಕೊಂಡು ಅಳುತ್ತಾ ಹೇಳಿದೆ. “ಯಾಕೋ ಭಯವಾಗುತ್ತಿದೆ. ಹೋಗಬೇಡಿ”

“ಭಯ ಯಾಕೆ? ಬೆಕ್ಕು ಬಂದಿರಬೇಕು, ನೋಡುತ್ತೇನೆ ನಿಲ್ಲು”

ಅವಳ ಕೈ ಬಿಡಿಸಿಕೊಂಡ ವೆಂಕಟಪ್ಪ ಅಡಿಗೆ ಕೆಲಣಿಗೆ ಸಡೆದ. ಪಾತ್ರಿಗಳೆಲ್ಲವೂ ದಿಕ್ಕಾಪಾಲಾಗಿ ಬಿಡ್ಡಿದ್ದವು. ಅರಸಿನ ಕುಂಕುಮದ ಸೂರೆ. ಸುತ್ತಲೂ ನೋಡಿದ ಬೆಕ್ಕು ಕಾಣಲಿಲ್ಲ. ಕೆಳಗಡೆ ಬಿಡಿದ್ದ ಪಾತ್ರಿತೀಗೆಯಲು ಬಗ್ಗಿದೆ.

ಬೆನ್ನು ಮೇಲೆ ಮತ್ತೆ ಬಲವಾದ ಗುದ್ದು. ಆ ಏಟಿಸಿಂದ ಕರುಳು ಬಾಯಿಗೆ ಬಂದಂತೆ ಆಯಿತು. ಸರ್ನನೆ ತಿರುಗಿ ನೋಡಿದ. ಯಾರೋ ಓಡಿದಂತಾಯಿತು. ಕಾಲಿನ ಗೆಜ್ಜೆಯ ಸದ್ದು, ವೆಂಕಟಪ್ಪ ಹಾಲಿನತ್ತ ಓಡಿದ. ರಾಜಿ ಭಯದಿಂದ ಕಂಗಟ್ಟು ಹಾಸಿಗೆಯಲ್ಲಿ ಮುದುಡಿ ಕುಳಿದ್ದಳು.

“ಈ ಕಡೆ ಯಾರಾದ್ದೂ ಬಂದರೇನು?”

ಮಂಡಿಯನ್ನು ಕೇಳಿದ

“ಇಲ್ಲ”

ಅಡುಗಿಕೊಣೆಯಲ್ಲಿ ಮತ್ತೆ ಪಾತ್ರಿಗಳನ್ನು ಒದ್ದಾಡಿದ ಶಬ್ದ. ಮೂಲಿಯಲ್ಲಿದ್ದ ಲಾಟಿ ತೆಗೆದುಕೊಂಡು ವೆಂಕಟಪ್ಪ ಮತ್ತೆ ಒಳ ಹೋದ. ಈ ಭಾರಿ ಕೆಳಗೆ ಬಿಡಿದ್ದ ಕುಂಕುಮದ ಮೇಲೆ ನೀರೆಲ್ಲಾ ಚೆಲ್ಲಿ ರಕ್ತದ ಮುದುವಿನಂತೆ ಕಾಣುತ್ತೆ.

ಗೆಜ್ಜೆಯ ಸದ್ದು. ಯಾರೋ ಹೋರ ಓಡಿದಂತೆ ಆಯಿತು. ಶಬ್ದ

ಬಂದತ್ತ ವೆಂಕಟಪ್ಪ ಧಾವಿಸಿದ. ರಾಜಿ ಕಣ್ಣೀರು ಬಿಡುತ್ತಿದ್ದಾಗೆ. ಮತ್ತೆ ಯಾರು ಇಲ್ಲ.

“ಗೆಜ್ಜೆಯ ಶಬ್ದ ಕೇಳಿದೆಯಾ ?”

“ಹೊಮು, ಯಾರೋ ಈ ಕಡೆ ಓಡಿ ಬಂದ ಹಾಗೆ ಆಯಿತು. ಆದರೆ ಯಾರು ಕಾಣಲಿಲ್ಲ.”

ವೆಂಕಟಪ್ಪನ ಫೀಮು ಗುಂಡಿಗಿಯು ಈಗ ಭಯದಿಂದ ಕಂಸಿಸ್ತೂದ ಗಿತ್ತು. ಸಂದೇಹವೇ ಇಲ್ಲ. ಇದು ದೆವ್ವದ ಉಪಟಿಳವೇ ಇರಬೇಕು. ಇಲ್ಲ ವಾದರೆ ಹೀಗೆಕೆ ಅಗಚೇಕು. ?

ತನ್ನ ಅಧ್ಯೇಯ್ಯ ರಾಜಿಗೆ ಗೊತ್ತುದರೆ ಆವಳಿಲ್ಲಿ ಮತ್ತೆ ಭಯವದು ತ್ವಾ ಹೋ ಎಂದುಕೊಂಡು, ಆವಳನ್ನು ಸಮಾಧಾನ ಪಡಿಸಲು ಹೇಳಿದ.

“ಹೆದರಿಕೊಳ್ಳಬೇಡ, ಏನಿದ್ದರೂ ಸರಿ ಈ ದಖೇದಾರ ವೆಂಕಟಪ್ಪನ ಬಳಿ ಸಾಗುವುದಿಲ್ಲ.” ಎಂದು ಕೈಯಲ್ಲಿದ್ದ ಲಾಟಿಯನೊಮ್ಮೆ ನೆಲಕ್ಕೆ ಕುಟ್ಟ ಮುಂಬಾಗಿಲು ತೆಗೆದು ಕೂಗಿದ.

“ರಾಮುಯ್ಯಾ.... ಏ ಕೇಶವ....

ಉತ್ತರವಿಲ್ಲ.

ಮತ್ತೆ ಗಟ್ಟಿಯಾಗಿ ಕೂಗಿದ. ಅಷ್ಟು ಮಾಡುವುದರಲ್ಲಿ ಅವನು ಸಂಪೂರ್ಣವಾಗಿ ಬೆವಟುಬಿಟ್ಟಿದ್ದ. ಅಂತಹ ಕೊರೆಯುವ ಚಳಿಯಲ್ಲಾ ಮುಖದ ಮೇಲೆ ಬೆವರು ಕಾಣಿಸಿಕೊಂಡಿತ್ತು. ಅವನ ಜೀವನದಲ್ಲಿಯೇ ಮೊದಲ ಬಾರಿಗೆ ಹೀಗಾಗಿತ್ತು.

ಮತ್ತೊಮ್ಮೆ ಗಟ್ಟಿಯಾಗಿ ಕೂಗಿದ.

“ಇ....ಬಂದೇ....”

‘ಪೋಲೀಸ್’ ಸೈನ್ಸನ್ನಿನಲ್ಲಿ ಮಲಗಿದ್ದ ರಾಮುಯ್ಯ ವೆಂಕಟಪ್ಪನ ಕೂಗಿಗೆ ಓಗೊಟ್ಟಿ. ಏವತ್ತು ದಾವು ಹೆಜ್ಜೆ ಹಾಕಿದರೇನೇ ಪೋಲೀಸ್ ಸೈನ್ಸ್ ಸಿಗುತ್ತದೆ.

ಲಾಂದ್ರದ ಬತ್ತಿ ದೊಡ್ಡದು ಮಾಡಿದ ರಾಮುಯ್ಯ. ಮಲಗಿದ್ದ ಕೇಶವರ ಸೈಯದ್ ನನ್ನು ಏಳಿಸಿ ಹೇಳಿದ.

“ದಖೇದಾರರು ಕೂಗ್ಗು ಇದ್ದಾರೆ. ನಡಿರಲ್ಲೋ”

“ಯಾರು ಸತ್ತರಂತಿ?” ಸೃಜನ್ ಮತ್ತೆ ಕಣ್ಣ ಮುಚ್ಚಿ ಹೊದಿಕೆ ಮುಖದವರಿಗೂ ಎಳೆದುಕೊಳ್ಳುತ್ತಾ ಕೇಂದ್ರ.

ಸಾಬಿಯನ್ನು ಏಳಿಸಿಕೊಂಡು ಹೋಗುವುದು ಅಮ್ಮೆ ಸುಲಭವಲ್ಲ ವೆಂದು ತಿಳಿದ ರಾಮಯ್ಯ ಕೇಶವನ್ನೊಂದಿಗೆ ದಫ್ರೆಡಾರರ ಮನೆಯತ್ತ ನಡೆದ.

ದೂರದಲ್ಲಿ ಬರುತ್ತಿದ್ದ ರಾಮಯ್ಯ ಕೇಶವನ್ನು ನೋಡಿ ವೆಂಕಟಪ್ಪ ಸಿಗಿ ಕರಿಗಿ ಹೋಗಿದ್ದ ಧ್ವರ್ಯಾ ಮತ್ತೆ ತಹಬಂದಿಗೆ ಬರತೂಡಿತು.

ಮತ್ತೆ ಗೆಜ್ಜೆಯ ಸದ್ಗು ಯಾರೋ ಧಡಧಡನೆ ಮೆಟ್ಟಲು ಇಳಿದು ಮನೆಯು ಹಿಂದಕ್ಕೆ ಓಡಿಮೋಡ ಹಾಗೆ ತಾಯಿತು. ಸಿಂತಲ್ಲಯೇ ನಡುಗಿದ ವೆಂಕಟಪ್ಪ.

“ರೂಕೆ ಬುದ್ದಿ, ಕೂಗಿದಿರಿ? ಕೈಯಲ್ಲಿದ್ದ ಲಾಂಡ್ರವನ್ನು ಜಗಲಿಯ ಮೇಲೆ ಇಡುತ್ತಾ ಕಾನಿಸ್ತೇಬಲ್ಲ” ರಾಮಯ್ಯ ಕೇಂದ್ರ.

ಏನೆಂದು ಹೇಳುವುದು? ತಾನು ಭಯವಟ್ಟಿದ್ದನ್ನು ಅಮ್ಮೆ ಸುಲಭ ವಾಗಿ ವೆಂಕಟಪ್ಪ ಹೇಳಿಕೊಳ್ಳುವಂತಿರಲಿಲ್ಲ. ಆದರೂ ಸೂಕ್ತವಾಗಿ ನಡೆದುದನ್ನು ಹೇಳಿದ.

ದಫ್ರೆಡಾರರು ಹೇಳುವುದನ್ನು ಕೇಳುತ್ತಿದ್ದ ಕೇಶವ ಭಯದಿಂದ ನೀಡಿ ಗಿಡ್ಡ. ಎಲಾಲಾದರೂ ತನ್ನ ಬೆನ್ನಿಗೂ ಒಂದು ದೆವ್ಯ ಗುಡ್ಡಿದರೆ? ರಾಮ ಯ್ಯನ ಹಿಂದುಗಡೆ ಸಿಂತಿದ್ದವನು, ಕಾಲು ತುರಿಸಿಕೊಳ್ಳುವ ನೇವದಲ್ಲಿ ಮುಂದಕ್ಕೆ ಬಂದು, ಲಾಂಡ್ರದ ಜೀಳಕಿನಲ್ಲಿ ಕುಳಿತೆ.

“ಈ ರೀತಿ ಹಿಂದೆ ಎಂದಾದರೂ ಆಗಿತ್ತೇ ರಾಮಯ್ಯ?”

“ಈ ಉರಿನಲ್ಲಿ ದೆವ್ಯಾ... ಜಕ್ಕುಣಿ ಇದೆ ಎಂದು ಎಲ್ಲರೂ ಮಾತನಾಡಿ ಕೊಳ್ಳುತ್ತಾರೇ ವಿನಃ ಈ ರೀತಿ ಆದುದಿಲ್ಲ. ಅದೂ ಉರ ಮುಂದಿನ ಹಾಳು ಮನೆಯಲ್ಲಿ ಮಾತ್ರ ವಾಸ ಮಾಡುತ್ತದೆ ಎಂದು ಬಲ್ಲವರು ಹೇಳುತ್ತಾರೆ,”

“ಹಾಗಾದರೆ ಏನಿದು?”

“ನನೋ ಸ್ವಾಮಿ ನನಗೊಂದು ಇಧ್ರವಾಗೋಡಿಲ್ಲ”

“ಸಂಬಂಧವಿಲ್ಲದೆ ದೆವ್ಯಗಳು ತೊಂದರೆ ಕೊಡುವುದಿಲ್ಲವಂತೆ ಬುದ್ಧಿ”

ಕೇಶವ ಹೇಳಿದ. ಅವನ ಧ್ವನಿ ಆಗಲೇ ಭಯದಿಂದ ಕೇಚಲಾಗಿತ್ತು.

“ಅಂದರೆ?” ಅವನ ಮಾತು ಇಧ್ರವಾಗದೆ ವೆಂಕಟಪ್ಪ ಹೇಳಿದ.

“ಹಿಂದೆ ಅದಕ್ಕೆ ಬಹುತೊಂದರೆ ಮಾಡಿದ್ದರೆ ಮಾತ್ರ ಅದು ಉಪರ್ವವ ಕೊಡುತ್ತದೆಂತೆ.

ಪನಿದ್ದರೂ ಬೆಳಗ್ಗೆ ವಿಚಾರ ಮಾಡಾನಾ. ಹೋಗಿ ಮಲಕೊಳ್ಳಿಸ್ತಾಮಿ ನಾನು ಕೇಶವ ಇಲ್ಲೇ ಮಲಗಿರ್ತಿದೆ, ಒಂದು ಚಾಪೆ ಕೊಡಿ.”

“ಹಾಗೇ ಮಾಡಿ” ಎಂದು ವೆಂಕಟಪ್ಪ ಒಂದು ಚಾಪೆ ಏರಡು ತಲೆ ದಿಂಬನ್ನು ಕೊಟ್ಟು ಬಾಗಿಲು ಹಾಕಿಕೊಂಡು ಹಾಸಿಗೆಯ ಬಳಿ ಬಂದ ದೀವ ಆರಿಸದೆ ಹಾಗೆಯೇ ಮಲಗಿದ. ಗಂಡನನ್ನು ಬಲನಾಗಿ ತಬ್ಬಿಕೊಂಡು ರಾಜ ಮಲಗಿದಳು. ಇಬ್ಬರಿಗೂ ಸಿದ್ದೆ ಯಿಂಲಿ.

“ಅದಕ್ಕೆ ಬಹು ತೊಂದರೆ ಮಾಡಿದ್ದರೆ ಮಾತ್ರ ಉಪರ್ವವ ಕೊಡುತ್ತದೆಂತೆ ಇಲ್ಲವಾದರೆ ಅದು ಯಾರ ತಂಬಿಗೂ ಬರಾಕೆಲ್ಲ....ಅಂಜು ಕುಳಿ ಕೇಶವನ ಮಾತು....ಯಾರಿಗೆ ಹೇಳಿಕೊಳ್ಳುವಂತಹ ತೊಂದರೆ ಮಾಡಿದ್ದೇನೇ ಎಂದು ಹಾಗೆಯೇ ಕಣ್ಣು ಮುಚ್ಚಿ ಯೋಚಿಸತ್ತೊಡಗಿದ. ಹೇಳುವಂತಹ ಅನ್ಯಾಯ ಯಾರಿಗೆ ಮಾಡಿದಕ್ಕೆ ದೆವ್ವವಾಗಿ ಕಾಡಬೇಕು? ಗಕ್ಕನೇ ಪುಟ್ಟಿ ಬಂದು ಎದುರು ನಿಂತಂತೆ ಆಯಿತು.....

“ದಮ್ಮಯ್ಯ ಬಿಟ್ಟು ಬಿಡ್ಡಣ್ಣಿ....” ಪುಟ್ಟಿ ಕಣ್ಣೀರು ಸುರಿಸುತ್ತಾ ವೆಂಕಟಪ್ಪನ ಮುಂದೆ ನಿಂತು ಅಂಗಲಾಚಿ ಬೇಡುತ್ತಿದ್ದಳು.

“ಥಾ ಬೇವಾರ್ಥಿ ನನಗೆ ಮೋಸಮಾಡಿಯು?”

“ಖಂಡಿತಾ ಇಲ್ಲ ಕಣ್ಣಾ ವ್ಯಾಪಾರ ಆಗಿದ್ದರೆ ಮಾಮಾಲು ತಪ್ಪಿಸ್ತಾ ಯಿದ್ದೆನಾ? ವ್ಯಾಪಾರ ಆಗದೆ ನಾಲ್ಕು ದಿನ ಆಯಿತು.

ಪುಟ್ಟಿ, ಆವಳ ಆವ್ಯಾ ತಾಯಮ್ಮು ಉಜ್ಜೀಯ ಒಂದು ಗಲ್ಲಿಯ ಹಣಟಿಯಲ್ಲಿ ಕಳ್ಳಿಭಟ್ಟಿ ವ್ಯಾಪಾರ ಮಾಡುತ್ತಾರೆ. ಅದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಅದರೂ ಅದರ ಬಗ್ಗೆ ಒಂದು ಮಾತು ಅದುವರಿಲ್ಲ ಅದಕ್ಕೆ ಅಲ್ಲಿಯ ಪೋಲಿಇನವರ ಬೆಂಬಲ. ಇಂತಹ್ಯು ಮಾಮಾಲು ಎಂದು ರೊಕ್ಕೆ, ಕುಡಿಯಲು ಸ್ವಲ್ಪ ಕಷ್ಟ ಪೋಲಿಇನವರಿಗೆ ಕೊಟ್ಟಿರೆ ಶೀರಿತು. ಯಾವ ಆಂತಕವೂ ಇಲ್ಲದೆ ವ್ಯಾಪಾರ ಸಾಗಿಸಬಹುದು.

ನಾಲ್ಕು ದಿನಗಳ ಹಿಂದೆ ಮಾಮೂಲಿಗೆಂದು ಕೇಶವ ಪುಟ್ಟಿಯ ಹಟ್ಟಿಗೆ ಹೋದ. ಕಳ್ಳು ವ್ಯಾಪಾರವಾಗದೆ ನಾಲ್ಕು ದಿನವಾಗಿತ್ತು.

ಪುಟ್ಟಿಮ್ಮು ಎಲ್ಲಿ ಮಾಮೂಲು ?

“ವ್ಯಾಪಾರವೇ ಆಗಿಲ್ಲ ಕೇಸಣ್ಣು.

ಮೂರುದಿನದಿಂದಲೂ ಹಿಂಗೆ ಅಂತಿಯೆಲ್ಲಾ ! ಏನು ಸಮಾಚಾರ”

“ಏನು ಮಾಡಲಿ ? ಎಣ್ಣರೂ ಉದ್ದಿ ಹೇಳೇ ಹೋಗ್ತಾವರೆ.”

ಕತೆ ಅನೇ..ಲೇ ಕಟ್ಟಿವೆಯಂತೆ. ಈ ಆಟಾನೆಲ್ಲಾ ನಮ್ಮತ್ವಾವ ಬಿಟ್ಟು ಬಿಡು ಗೊತ್ತಾ ? ಮೂದಲು ಮಾಮೂಲು ಮಂಡಗು. ದಫೆದಾರರು ಯಾಕೋ ಗರೆಂ ಆಗವರೆ”

“ಸುಳ್ಳು ಹೇಳಾಕೆಲ್ಲ ಕೇಸಣ್ಣ ದೇವರ ಮ್ಯಾಗಿ ಆಂ, ಕಾಸಿಲ್ಲ”

“ರಾಗೋ ಏ”

ಮೇರೆದ್ದು ಕೇಶವ ..ವಳನ್ನು ಹಿಡಿದುಕೊಳ್ಳಲು ಹೋದ. ಹಿಂದಕ್ಕೆ ಸರಿದ ಪುಟ್ಟ ಮೂಲೆಯಲ್ಲಿದ್ದ ಬರಲನ್ನು ಕೈಗೆ ತೆಗೆದುಕೊಂಡು ಹೇಳಿದಳು.

ಮೈ ಮುಖ್ಯಾಕೆ ಬಂದರೆ ಹುಟ್ಟು ಬಿಕಿಸ್ತಿಸಿ ಸ್ಥಿತಾ ? ಮೊದಲು ಮಾರ್ಪಡಿಯಿಂದ ಹೊರಗಿ ಹೋಗೆ”

ಧೂ ಎಂದು ಉಗುಳಿದ ಕೇಶವ ಪುಟ್ಟಿಯ ಗುಡಿಸಿಲಿಸಿಂದ ಹೋರಬಂದ. ಅವನಿಗೆ ಎಂದೂ ಆಗದ ಪರಾಭವವಾಗಿತ್ತು ಅಪಮಾನ ದಿಂದ ಕುದಿದು ಹೋದ. ಸ್ವೀಷನ್‌ಗೆ ಹೋದವನೆ ಸಂಗತಿಯನ್ನು ಒಂದಕ್ಕೆ ಎರಡು ಮಾಡಿ ದಫೆದಾರ್ ವೆಂಕಟಪ್ಪನಿಗೆ ಹೇಳಿದ.

“ರಾಗಿ ಹೇಳಿದಳೇನು ಬೇವಾರ್ದಿ....”

“ರೂದು ಸಾರ್ ಯಾವನಿಗೆ ಬೇಕೋ ಮಾಮೂಲು ? ದಫೆದಾರ ಸಂತೆ ದಿಂದಾರ ! ಯಾವನೋ ಅವನು ಬೋಸುಡಿಮುಗ ಬರಲಿ....ಅಂದಳು”

“ಸಾಕು ಸಿಲ್ಲಿಸು” ಬೂದ್ದನ್ನು ನೆಲಕ್ಕೆ ಜಾಡಿಸಿದ ವೆಂಕಟಪ್ಪ ಕಾನ್ ಸ್ವೀಷಲ್ ರಾಮಯ್ಯನಿಗೆ ಹೇಳಿದ.

“ಕೇಳಿದೂ ರಾಮಯ್ಯ. ಸಾಳೆ ಆ ಶನಿಮುಂಡಿಯ ಹಟ್ಟಿ ಮೇಲಿ ಧಾಳಿ ಮಾಡೋಣ”

“ಸರಿ ಸಾರ್”

ಗೊತ್ತು ಮಾಡಿಕೊಂಡಿದ್ದೀರೆಯೇ ಬಂದು ದಿನ ದಾಳಿ ನಡೆಸಿ ಕಳ್ಳಬಟ್ಟಿಯ ತಯಾರಿಕಾ ಉಪಕರಣಗಳೊಂದಿಗೆ ಪುಟ್ಟಿಯನ್ನು ಅವಳ ಅನ್ವಯನನ್ನು ಹಿಡಿದುಕೊಂಡು ಸೈವನ್ನಿಗೆ ಬಂದರು.

“ಏನಂತಿಯಾ ಈಗ ?”

“ನಾನೇನು ಹೇಳಲಿ ಬುದ್ದಿ ?”

ನಮ್ಮ ಹತ್ತಿರ ಅಟ್ಟಾಡ್ಡೀಯಾ. ದಫೇದಾರು ವೆಂಕಟಪ್ಪ ಅಂತ್ರೀಯಾರು ? ಗೊತ್ತಾಯಿತಾ ?”

ದುರುಗುಟ್ಟಿಕೊಂಡು ಅವಳನ್ನೇ ನೋಡಿದ ವೆಂಕಟಪ್ಪ. ಭಯದಿಂದ ಪುಟ್ಟಿ ಏದುಸಿರು ಬಿಡುತ್ತಿದ್ದಳು. ಅವಳ ಉಬ್ಬಿದ್ದು ಎದೆ ಅವನ ಕಣ್ಣಿತಿವಿದಂತಿ ಆಯತು. ಪುಟ್ಟಿ ಕಟ್ಟಿಮಾತ್ರಾದ ಹೆಂಗಸು. ಮುದುಡಿಕೊಂಡಿದ್ದ ಕಾಮನೆಗಳು ವೆಂಕಟಪ್ಪನ ಮೈಯಲ್ಲಿ ಮತ್ತೆ ತಲೆ ಕೆದರಿಕೊಂಡವು. ಹೆಂಡತಿರಾಜಮ್ಮ ಉಂಗಿ ಹೊಗಿ ಹದಿನ್ಯೇದು ದಿನವಾಗಿತ್ತು.

ಹೊರಗಿ ಬಂದ ವೆಂಕಟಪ್ಪ ಬೇಡಿ ಎಳೆಯುತ್ತಾ ಕುಳಿತ್ತಿದ್ದ ಸೈಯದ್ ಕೀವಿಯಲ್ಲಿ ಏನೋ ಹೇಳಿದ. ಅವನ ಮಾತು ಕೇಳಿ ತಲೆ ದೂಗಿದ ಸಾಬಿಂಜಗಿ ಬಂದು ಪುಟ್ಟಿಗೆ ಹೇಳಿದ.

“ದಫೇದಾರು ಮನಸ್ಸು ಮಾಡಿದರೆ ನಿನ್ನ ಬಿಡಬಹುದು. ಇಲ್ಲದೇ ಹೋದರೆ ಆರು ತಿಂಗಳು ಜೈಲಿನಲ್ಲಿ ಕುಂತೊಂಬೇಕು. ಅವರು ನಿನ್ನ ತಾವ ಏನಾದರೂ ಕೇಳಿದರೆ ಮಾತಾಡದೆ ಕೊಟ್ಟು ಬಿಡು.”

“ನನ್ನ ತಾವಾ ಏನ್ಯೆತಣ್ಣಿ ?”

“ಏನ್ಯೆತಿ ? ಗಿಣ ಹಂಗಿ ಮಾತನಾಡ್ಡೀಯಲ್ಲ ! ವ್ಯಂಗ್ಯವಾಗಿ ನಕ್ಕಿಸಾಬಿ ಹೊರಹೋದ.

ತನ್ನ ಹತ್ತಿರವೇ ಬಂದು ನಿಂತ ವೆಂಕಟಪ್ಪನನ್ನು ನೋಡಿದ ಪುಟ್ಟಿಹಿಂದಕ್ಕೆ ಸರಿದಳು. ಅವಳ ಕೈ ಹಿಡಿದು ತನ್ನತ್ತ ಎಳೆದುಕೊಳ್ಳಲ್ಲಿ ವೆಂಕಟಪ್ಪ ಬಾಗಿದ.

‘ದಮ್ಮಯ್ಯ ! ನಿಮ್ಮ ಕಾಲಿಗೆ ಬೀಳ್ತೇನಿ ಬೇಡ ಕಣಪ್ಪ’

“ಮತ್ತೆ ಮಾತನಾಡಿದರೆ ಚಮು ಸುಲಿದುಬಿಡ್ಡೀನಿ”

‘ದಮ್ಮಯ್ಯ.....’

ಅವಳು ಮುಂದೆ ಮಾತಾಡುವಪ್ಪರಲ್ಲಿಯೇ ವೆಂಕಟಪ್ಪ ಅವಳ ಸೀರಗನ್ನು ಜಾರಿಸಿದ್ದ. ಪುಟ್ಟಿ ಕೊಸರಿಕೊಳ್ಳಲು ಮಾಡಿದ ಪ್ರಯತ್ನ ವಿಫಲವಾಗಿತ್ತು. ಅಸಹಾಯಕಳಾಗಿ ಅವಳು ದೊಪ್ಪೆಂದು ಕೆಳಗೆ ಬಿಡ್ಡಳು. ಹೊರಗೆ ನಿಂತಿದ್ದ ಸಾಬಿ ಕಿಸ್ಕನೆ ನಕ್ಕು ಬಾಗಿಲು ಎಳೆದುಕೊಂಡ. ಸ್ವಲ್ಪ ಹೊತ್ತು ಕಳೆದಿರ ಬಹುದು, ವೆಂಕಟಪ್ಪ ಬೀಡಿ ಹಟ್ಟಿಕೊಳ್ಳುತ್ತಾ ಹೊಬಿದ್ದ. ಕಾನ್ಸೈಲೋ ಸ್ಯೇಯದ್ದೋ ಒಳತೂರಿದ. ಅವನಾದ ಮೇಲೆ ರಾಮಯ್ಯ....ಅವನ ಹಿಂದೆ ಕೇಶವ....ಒಬ್ಬರಾದ ಮೇಲೆ ಒಬ್ಬರಿ—

ಪುಟ್ಟಿಗೆ ಎಚ್ಚರವಾದಾಗ ಚಿಳಕು ಕರಿಯತ್ತೊಂದಿತ್ತು. ಭಳ ಅವಳ ಬೆತ್ತುಲೆ ಮೈಯನ್ನು ಕೊರೆಯಲು ಪ್ರಾರಂಭಿಸಿತ್ತು. ಕೇಳಲಾರದವು ವೇದನೆ. ಸೀರೆಗಾಗಿ ತಡಕಾಡಿದಳು. ಅವಕು ಎದ್ದುದನ್ನು ಕಂಡ ಕೇಶವ ಸೀರೆಯನ್ನು ಅವಳ ಮುಖದ ಮೇಲೆ ಎಸೆದು ಹೇಳಿದ. “ಇಲ್ಲಿಂದ ಇನ್ನೊಂದು ನಿಮಿಷದಲ್ಲಿ ತೋಣಿ ಹೊಗಬೇಕು.

ಅವನನ್ನೊಮ್ಮೆ ದುರುಗುಟ್ಟಿಕೊಂಡು ಮೋಡಿದ ಪುಟ್ಟಿ ಸೀರೆ ಸುತ್ತಿ ಕೊಂಡು ಸ್ವೇಷನ್ನಿಂದ ಹೊರಹೊರಟಿಳು.

• ಸಂಚಯ ಸಮಯ, ವಾರದ ರಿಪೋರ್ಟ್ ಬರೆಯುತ್ತಾ ಕುಳಿತಿದ್ದ ವೆಂಕಟಪ್ಪ. ರಾಮಯ್ಯ ಬಂದವನೇ ಏದುಸಿರು ಬಿಡುತ್ತಾ ಹೇಳಿದ :

“ಸಾರ್, ಪುಟ್ಟಿ ಅಯ್ಯನಕೆರಿಗೆ ಬಿಡ್ಡ ಹೋಗವಳಿ”

“ಯಾವಾಗೆ?”

“ಚೆಳಗ್ಗೆನೇ ಇರಬೇಕು. ಚೆನ್ನಾಗಿ ನೀರು ಕುಡಿದಿದ್ದಾ ಲೆ. ಮೈಯೆಲ್ಲಾ ಬಾತು ಕೊಂಡಿದೆ”

‘ತಾಳಾಗಲಿ ನಡಿ. ಮಹಜರ್ ಮಾಡಿ ಬರೋಣ.’

ಉರಜನರ ಮುಂದೆ ಮಹಜರ್ ಮಾಡಿ ಪುಟ್ಟಿ ಆತ್ಮಹತ್ಯೆಗೆ ಅವಳ ಕಕ್ಷ ಭಟ್ಟೆಯ ವ್ಯವಹಾರವೇ ಕಾರಣವಾಗಿರಬಹುದು ಎಂದು ಬರಿದ. ಆದಕ್ಕೆ ಪಟ್ಟೀಲನ ಆದಿಯಾಗಿ ಹೆಲವರ ರುಜು ತೆಗೆದುಕೊಂಡ.

ಅದಾಗಿ ತಿಂಗಳೇರಡು ಮಾತ್ರ ಕಳೆದಿನ್ನವು. ಅಪ್ಪರಲ್ಲಿಯೇ ಪುಟ್ಟಿ ದೇವ್ಯವಾಗಿ ಕಿರುಕುಳ ಕೊಡಲು ಪ್ರಾರಂಭಿಸಿದೇ...?

..... ಕಳೆದ ಫಟನೆ ನೀನೆಂದು ತತ್ತ್ವರಿಗಿದೆ. ಮಲಗಿದವನು ಸದುಗಿದ.

“ಯಾಕೆ ನಿದ್ದೇ ಬರಲಿಲ್ಲವೇ ?”

“ಇಲ್ಲಾ ರಾಜಿ.”

“ನಿಟ್ಟುಸಿರು ಬಿಡುತ್ತಿದ್ದೀರಿ ? ನಿಮಗೂ ಭಯವೇ.”

“ಭಯ ! ಅದೂ ದಖೇದಾರ ವೆಂಕಟಪ್ಪನಿಗೆ. ಉಚ್ಚೆಯಲ್ಲಿ ನನ್ನ ಹೆಸರು ಹೇಳಿದವನಿಗೂ ಭಯವಿಲ್ಲ”

ಹೆಂಡತಿಗೇನೋ ಹಾಗೆ ಹೇಳಿದ.

ಆವನ ಎದೆ ಭಯದಿಂದ ತಲ್ಲಣಗೊಂಡಿತ್ತು. ದೇವ್ಯದ ದೇಸೆಯಿಂದ ಮುಂದೆನು ಕಾದಿದೆಯೋ ಎಂದು ಚಿಂತಿಸಿದ

ಹೊರಗಡೆ ಮಲಗಿದ್ದ ಕೇಶವನಿಗಾಗಲಿ ರಾಮಯ್ಯನಿಗಾಗಲಿ ನಿದ್ದೆಯೇ ಇಲ್ಲ. ಇಬ್ಬರೂ ಹೊರಳಾಡತ್ತಾಡಿಗಿದರು. ರಾಮಯ್ಯ ಒಮ್ಮೆಯೇ ರೇಗಿದ.

“ಸರಿಯಾಗಿ ಮಲಗೋ.... ಮಕ್ಕಳ ಹಾಗೆ ಒದಿತೀಯಲ್ಲೋ....”

“ಯಾರೋ ಒದಿದ್ದು ? ಕಾಲನ್ನು ಎಪ್ಪು ದೂರದಲ್ಲಿ ಇಟ್ಟು ಕೊಂಡಿದ್ದೀನಿ.” ಒಂದು ಫೆಳಿಗೆ ಇಬ್ಬರೂ ಸುಮ್ಮನಿದ್ದರು.

“ನಾ ನಿನ್ನ ಮುಟ್ಟೀಯಿಲ್ಲ, ಯಾಕ ಲೋ ಒದಿತೀಯಾ ?” ಕೇಶವ ಸಿಡುಕಿದ. ಆತನ ಮಾತನ್ನು ಕೇಳಿದ ರಾಮಯ್ಯ ತಿರುಗಿದ, ಅಷ್ಟರಲ್ಲಿಯೇ ಆವನ ಬೆಸ್ಸಿಗೊಂದು ಬಲವಾಗಿ ಏಟು. ಎದ್ದು ಕೂರಲುಹೋದ ಕೇಶವನ ಕೆನ್ನೆಗೆ ಪಟ್ಟಿರ್ಬು ಎಂದು ಬಿಡಿತ್ತು. ಏಟಿನ ಶಬ್ದ ಸ್ವಷ್ಟವಾಗಿತ್ತು. ಆ ಏಟಿಗೆ ಕೇಶವ ಅದುರಿದ.

ಸರ್ನೆಯಾರೋ ಜಗುಲಿಯ ಮೆಟ್ಟೆಲು ಧುಮುಕಿ ಓಡಿದ ಹಾಗೆ, ಸಣ್ಣಗೆ ಗೆಜ್ಜೆಯ ಶಬ್ದ. ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು ಎದ್ದು ಕುಳಿತ ಕೇಶವ ರಾಮಯ್ಯನತ್ತ ಸರಿದು ಕುಳಿತ. ಆವನ ಮುಖ ವೆಲಾಲ್ ಭಯದಿಂದ ಬಿಳಿಚಿಕೊಂಡಿತ್ತು.

ಸೈಫನ್ ನಲ್ಲಿ ಮಲಗಿದ್ದ ಸೈಯ್ಯದ್ ನಕ್ಕ !

ಅಯ್ಯೋ ಕೈ ನುಲಿಂಬಿದೋ ಪುಟ್ಟಿ.... ನಿದ್ದೆಯ ಮಂದರಿನಿಂದ ಎಚ್ಚಿತ್ತ ಸೈಯ್ಯದ್ ಕಣ್ಣಿಬಿಟ್ಟು ಸುತ್ತಲಾ ನೋಡಿದ. ಯಾರೂ ಇಲ್ಲ.

ಅದರೆ ಬಲಗೈಯ ಕೇಲೆ ತಪ್ಪಿದಂತೆ ಆಯಿತು. ಅವನಿಗೆ ತನ್ನ ಮೊಳ್ಳೆಯನ್ನೇ ಯಾರೋ ಹಿಂದು ಮುಂದೆ ಮಾಡಿ ತಿರುಗಿಸಿದಂತೆ ಕಂಡಿತು. ಎದ್ದು ಕೂರಲು ಹೋದ. ಪಟ್ಟೀರ್ ಎಂದು ಮುಖದ ಮೇಲೊಂದು ಪಟ್ಟು. ಬಾಯಿಂದ್ರಕ್ತ ಬರಹಿಡಿಗಿತು! ಸುತ್ತಲೂ ನೋಡಿದ, ಯಾರು ಇಲ್ಲ. ದೇಹಣಿಗೆ ತಡಕಾಡಿದ. ಯಾರೋ ಗೋಡೆ ಜಗದು ಒಡಿದ ಹಾಗೆ ಆಯಿತು. ಗೆಜ್ಜೆಯ ಸದ್ಗು ಪ್ರವೃತ್ತಿತ್ತು.

ಮಧ್ಯಾಹ್ನಕ್ಕೆ ಸೈಫನ್ ನಲ್ಲಿ ಕುಳಿತ ವೆಂಕಟಪ್ಪನಿಗೆ; ಸೈಯ್ಯದ್ ಕೇಶವ ರಾಮಾಯ್ಯ ತಾವು ಪಡೆದ ಅನುಭವಗಳನ್ನು ವರ್ಣಿಸಿದರು. ಅದನ್ನು ಲಾಲ್ ಕೇಳಿದ ವೆಂಕಟಪ್ಪ ಗಡಗಡನೆ ನಡುಗಿದ. ಪುಟ್ಟಿಯ ದೇವ್ ಸಾಮಾನ್ಯದಲ್ಲಿ ತಮ್ಮನ್ನು ಬಿಡುವುದಿಲ್ಲ ಎಂದುಕೊಂಡ.

“ಪುಟ್ಟಿ ದೇವ್ ಆಗಿರಬೇಕು ಅಂತಿಸ್”

“ಹಾದು ಸ್ವಾಮಿ. ಇದು ದೇವ್ ನ ಉಟಪನೇ ಇಂ” ಕೇಶವ ಲೋಟ ಗಂಟ್ಯಾದ.

‘ತದಕ್ಕೆ ಏನು ಮಾಡೋದು ರಾಮಯ್ಯ’

ಏನು ಮಾಡೋದು ದಖೇದಾರ್ಥಿ ಏನೋ ಹೊಳೆಯೋದಿಲ್ಲ ಇಷ್ಟ ಮಾಡಬಹುದು. ಕಾರ್ಕಾಳದಲ್ಲಿ ಮಂತ್ರ ಮಾಟಮಾಡೋ ಶಾಸ್ತ್ರ ಅವರ. ಅವರ ಕೈಯಲ್ಲಿ ಇದನ್ನು ಹಿಡಿಸಬೇಕು”

“ಕೇಶವ ನೀನು ಹೋಗಿ ಆ ಶಾಸ್ತ್ರಗಳನ್ನು ಕರೆದುಕೊಂಡು ಸಾಯಂಕಾಲದೊಳಗೆ ಭಾ ರಾಮಯ್ಯ.”

“ಆಗಲಿ ಸಾರ್.”

“ನೀನು ಮನೆಹತ್ತಿರಾಸೆಇರು: ಸೈಯ್ಯದ್. ಡೈಲಿ ರಿಪೋರ್ಟ್ ಬರಿದು ಬಂದು ಬಿಡ್ಡಿಸ್. ಅವಳು ಒಟ್ಟಿಳೀ ಕರೊದಕ್ಕೆ ಹೆಡರಿ ಕೊಳ್ಳು ತ್ವಾಣಿ”

“ಸರಿ ಸಾರ್.”

ಕಾನಾಸ್ಟ್ರೀಬಲ್ ಗಳು ಹೊರಹೋದಮೇಲೆ ಡೈಲಿ ರಿಪೋರ್ಟ್ ಬರಿಯಲು ಕಾಗದ ತೆಗೆದುಕೊಂಡ ವೇಸ್ತಿಗೆ ಹುದುಕಾಡಿದ ಕಾಗದವನ್ನು ಯಾರೋ ಫಕ್ಕನೇ ಕಿತ್ತುಕೊಂಡಂತೆ ಆಯಿತು ಭರುಬಿಂದ ನೀರಾಗಿ

ಹೋದ. ಹೈಕಾಲಿನಲ್ಲಿ ತಾರು ಸಾಲದೆ ಕುಸಿಯುವಂತೆ ಆಯಿತು. ಮನೆ ಯತ್ತ ಓಡಲು ನಿಶ್ಚಯಿಸಿ ಎರಡು ಹೆಚ್ಚೆ ಮುಂದಿಡಲು....ಹಾಗೆ ಇಟ್ಟನೋ ಇಲ್ಲವೋ ಹಿಂದಿನಿಂದ ಅಂಗಿಯ ಕಾಲರನ್ನು ಹೀಡಿದು ಜಗ್ಗಿದಂತಾಯಿತು. ಹಿಂದಕ್ಕೆ ಶರುಗಿ ನೋಡಿದ ಎದೆಗೆ ಬಲವಾದ ಹೋಡಿತ. ಕಣ್ಣಿಗೆ ಕತ್ತಲೆ ಕವಿಯ ತೊಡಗಿತು. ಕಿಟ್ಟಾರನೆ ಕಿರುಚಿ ಕೆಳಗಿ ಬಿದ್ದ.

ಮಾತನಾಡುತ್ತಾ ಹೊರಗೆ ಹೊರಟಿದ್ದ ಕೇಶವ, ರಾಮಯ್ಯ, ಸ್ವೀಯದ್ ಇವರು ದಫೇದಾರ್ ವೆಂಕಟಪ್ಪ ಕಿರುಚಿಕೊಂಡಿದ್ದು ಕೇಳಿ ಮತ್ತೆ ಸ್ವೀನನ್ನಿಗೆ ಓಡಿಬಂದು ಒಳಬಂದು ನೋಡುತ್ತಾರೆ. ವೆಂಕಟಪ್ಪ, ಹಿಂದೆ ಶುಟ್ಟಿ ಬಿಡಿದ್ದ ಸ್ಥಳದಲ್ಲಿಯೇ ರಕ್ತ ಕಾರಿಕೊಂಡು ಬಿಡಿದ್ದಾನೆ.

ತಲೆಯ ಮೇಲಿದ್ದ ಟೊಪ್ಪಿಗೆಳನ್ನು ಮೂವರೂ ತೆಗೆದು ತಲೆ ತಗ್ಗಿಸಿ ನಿಂತರು.

ನಬ್ರಹ್ಮರ

“ಕೂತಿದ್ದವರೆಲ್ಲ ಭಯಾದಿಂಬ ಸೀರಾಗಿದ್ದಾರೆ. ವೊಡಲೇ ರುದ್ರಮ್ಮ,
ಕಾಲು ಕುಟ್ಟಿದರೆ ಮತ್ತೇನಾಗುತ್ತದೋ? ;ಎಲ್ಲರ ಬಾಯಿಯ ದ್ರವ್ಯ ಅರ
ಹೋಗಿದೆ. ಹೊಂಬಿಗಳಂತೆ ಅಲುಗಾಡದೆ ಇದ್ದಾರೆ. ಪೂಜಾರಯ್ಯ ಬಿರುಸಿನಿಂದ
ಅಮೃತನ ಕಾಲಿಗೆ ಪಟ್ಟು ಹಾಕುತ್ತಿದ್ದಾನೆ! ಏನಿದು? ಎಲಾ! ಹಾದು. ಕೇಳು
ತ್ತಿರುವುದು ಕಲ್ಲಿನ ಶಬ್ದವಲ್ಲ! ಅದಾವುದೋ ವಾದ್ಯದ ದ್ವಾಸಿಯಂತಿದೆ! ಪೂಜಾರ
ಯ್ಯ ಕುಟ್ಟಿತ್ತೇಲೇ ಇದ್ದಾನೆ. “ಹೋ!” ಕಲ್ಲಿನಲ್ಲಿ ಸ್ಥರ ಬರುತ್ತಿದೆ! —
ಸಬ್ರಹ್ಮರ”..

ನೂಯರ್ ಬಾನಂಗಣಕ್ಕೆ ಬಂದು ಇಷ್ಟೇನೂ ಹೊತ್ತುಗಿಲ್ಲ. ಹಕ್ಕಿಗಳ ಕಲರವದೊಂದಿಗೆ ಕಲ್ಯಾಣಪುರ ಸಂಪೂರ್ಣ ಎಚ್ಚರಗೊಂಡು ಕಾಯರ್ಮಗ್ನಾ ವಾಗಿದೆ. ಬೀದಿಯನ್ನೇ ಲಾಲ್ ಗುಡಿಸಿ ಚೋಕ್ಕಟಮಾಡುತ್ತಿದಾರೆ ಜವ್ವನೆಯರು. ಗುಂಡಿ ತೋಡಿ, ಬೊಂಬುನೆಟ್ಟು ಹಸಿರುತೋರಣ ಕಟ್ಟುತ್ತಿದ್ದಾರೆ ಯುವಕರು. ಏನೂ ತೋಚದೆ ಅತ್ಯಂದಿತ್ತ ಸಲಹೆಕೊಡುತ್ತಾ ಅಡ್ಡಾದುತ್ತಿದ್ದಾರೆ ಪಾರ್ಯಂಂಂದವರು. ಬಾಲಕರು ಸೋಪ್ಪು ಸೆದಿಗಳನ್ನು ಗುಡ್ಡೆಮಾಡಿ ಒಟ್ಟುತ್ತಿದ್ದಾರೆ. ಉತ್ಸಾಹವೋ ಉತ್ಸಾಹ ! ಕೂಗೋ ಕೂಗು ! ಗದ್ದಲವೋ ಗದ್ದಲ !

ಪೂಜಾರರ್ಮ್ಮ ನಡುಬಿಗಿದು ಗುಡಿಯ ಶೃಂಗಾರದತ್ತ ಲಕ್ಷ್ಯಕೊಟ್ಟಿದ್ದಾನೆ. ಎಲ್ಲಾ ಜಡತೆಯಿಲ್ಲ. ಎಲ್ಲವೂ ರಭಸದಿಂದ ಸಾಗತೋಡಿಗಿದೆ.

ಇಂದು, ಕಲ್ಯಾಣಪುರದ ಗುಡಿಯು ‘ಅಮ್ಮ’ನ ಉತ್ಸಾಹ. ಪ್ರತಿ ವರುವವೂ ಇದೇ ಸುಮಾರಿಗೆ ಆಗುವುದು. ಈ ಮೂರು ದಿನಗಳು ಕಲ್ಯಾಣಪುರದ ಇತಿಹಾಸದಲ್ಲಿ ಗಮನಿಯಾಗಿದೆ, ಅನೇಕ ಕಾರಣಗಳಿಂದ. ಗಡ್ಡಿಗಳಲ್ಲಿ ಹಸಿರು ಮಾಗತೋಡಿಗಿ ತೆನೆ ತುಂಬಿ ಭಾರವಾಗಿ ಭೂಮಿಯತ್ತ ಬಾಗಿರುತ್ತವೆ. ಹಕ್ಕಿಗಳು ಆನಂದಿಂದ ರಭಸದಿಂದ ರೆಕ್ಕೆ ಬಡಿಯುತ್ತಾಗಿ ಗಡ್ಡೆಯಲ್ಲಿಲ್ಲ ರಿಂಗಣವಾಚುತ್ತವೆ. ಈ ಮಾಡುವ ಮುನ್ನು ‘ಅಮ್ಮ’ನ ಪೂಜೆ ಈ ಉರಿನಲ್ಲಿ ಆಗಬೇಕು. ರೋಗಿಗಳಿಂದ ಮುಕ್ತವಾಗಿರಿಸಲು ಉರವರೆಲ್ಲಾ ಬೇಡಿಕೊಳ್ಳುತ್ತಾರೆ, ಈ ಆಮ್ಮನನ್ನು.

ಒಮ್ಮೆ ಗಾರುಮದ ಕಲಹದಿಂದಾಗಿ ಪೂಜೆ ನಡೆಯಲಿಲ್ಲ. ಉರಿನಲ್ಲಿ ಒಮ್ಮೆಲ್ಲಿ ಸಿದುಬು ಗಾಳಿಯಂತೆ ಹಬ್ಬಿತೋಡಿತು. ಮನೆ ಮನೆಗೂ ಸಾವಿನ ಇಣುಕು ನೋಟ ! ಏನೋ, ಎಂತೋ ಉರಿನವರೆಲ್ಲಾ ಒಮ್ಮೆಲ್ಲಿ ಅಮ್ಮನ

ಮುಂದೆ ಅಡ್ಡಬಿಡ್ಡರು. ಹೆಚ್ಚಿದ್ದ ರೋಗ ನಿಧಾನವಾಗಿ ಇಳಿಯ ತೊಡಗಿತು. ಮತ್ತೊಮ್ಮೆ ಪೂಜೆ ಉಪೇಕ್ಷಿಸಿದ್ದಕ್ಕೆ ಕಣದಲ್ಲಿ ಒಟ್ಟಿದ್ದ ಹುಲ್ಲಿನ ಮೆಡಿಗಳು ಹತ್ತಿ ಉರಿದುವಂತೆ.

ಉರಿನವರಿಗೆ ಆಮೃನನ್ನು ಕಂಡರೆ ವಿಚಿತ್ರ ರೀತಿಯ ಭಯ, ಅದಕ್ಕಾಗಿ ಮಿಗಿಲಾಗಿ ಭಕ್ತಿ. ಅಂದಿನಿಂದ, ತನಿಗೆ ಕುಡುಗೋಲು ಒಯ್ಯಿವ ಮುನ್ನವೇ ಮೂರು ದಿನ ಈ ಆಮೃನ ಉತ್ಸವ. ಆಪೇಕ್ಷೆ ಮುಂದಿನ ಮಾತು ದ್ವೇಷ ಅನೋಯಿಗಳು ಎಷ್ಟೇ ಇದ್ದರೂ ಪೂಜಾ ಉತ್ಸವದಲ್ಲಿ ಎಲ್ಲರೂ ಬೆರೆಯು ತ್ವರಿತ. ಭಾಗಿಯಾಗುತ್ತಾರೆ.

ಈ ಉತ್ಸವಕ್ಕೆ ಮತ್ತೊಂದು ವಿಶಿಷ್ಟ ಫೋಟನೆ ಒದಗಿ, ಉತ್ಸವ ಮತ್ತೂ ಕಳೆಗೂಡುವಂತಾಗಿ. ಅದು ಪೂಜಾರಂಭನ ಮನೆತನದ ಸಂಗತಿ.

ಪೂಜಾರಂಭನ ಆಜ್ಞೆ ರಾಮಯ್ಯ ಒಮ್ಮೆ ಹೊಟ್ಟಿಯವಾಡಿಗಾಗಿ ಈ ಉರಿನತ್ತು ಬಂದರಂತೆ. ಆಗ ಯಾದವೀ ಕಲಹದಿಂದಾಗಿ ಆಮೃನ ಉತ್ಸವ ಸದೆದಿರಲಿಲ್ಲ. ಒಮ್ಮುಂದೊಮ್ಮೆಯೇ ನದಿಯ ನೀರು ಬತ್ತತೊಡಗಿ, ಉರಿ ನವರೀಲ್ಲಾ ಕಂಗಾಲಾಗಿ ದಿಗಂತದತ್ತ ಸೋಽಡತೊಡಗಿದರು. ಭಿಕ್ಷುಟನೆ ಗಾಗಿ ಬಂದಿದ್ದ ರಾಮಯ್ಯ ಸುದ್ದಿ ಕೇಳಿ ಗಂಗಿಗೆ ಪೂಜೆ ಮಾಡಿ ಹಾಡತೊಡಗಿ ದನಂತೆ. ಎರಡು ದಿನಗಳಲ್ಲಿ ನದಿಯ ನೀರು ಮಾಮೂಲು ಮಟ್ಟಿಕ್ಕೆ ಹರಿಯತೊಡಗಿದ್ದನ್ನು ಕಂಡು ಗ್ರಾಮದವರೀಲ್ಲಾ ರಾಮಯ್ಯನಿಗೆ ಅಡ್ಡಬಿಡ್ಡ ಗ್ರಾಮದಲ್ಲಿಯೇ ಸೆಲೆಸಲು ಕೇಳಿಕೊಂಡರಂತೆ. ಆವರ ಒತ್ತಾಸೀಗೆ, ರಾಮಯ್ಯ, ಆ ಉರಿನಲ್ಲಿಯೇ ಸೆಲಸಿ, ಆ ಉರಿನದೇ ಹೆಣ್ಣನ್ನು ಮದುವೆ ಯಾದನೀಂದು ಪ್ರಶ್ನಿತಿ.

ಅಂದಿನಿಂದ ಆಮೃನ ಉತ್ಸವದ ಅಂಗವಾಗಿ ಸಂಗೀತ ಕಾಡುವ ಸಂಪ್ರದಾಯ ಬೆಳೆದು ಬಂಡಿತು. ಕಾಲುಕ್ರಮದಲ್ಲಿ ರಾಮಯ್ಯನ ಮಗ ಸುಕುಮಾರಯ್ಯ ತಂದೆಯಂತೆ ಗಾಯನ ಕಲೆಯನ್ನು ಬೆಳ್ಳಿಕೊಂಡು ಆಮೃನನ್ನು, ಗ್ರಾಮದವರನ್ನು ತಣೆಸಿದ್ದಾನೆ. ಗಾರುನದಲ್ಲಿ ಅಪ್ಪ ಆಜ್ಞ ನನ್ನು ಏರಿಸಿ ಸಿದ್ಧಿಪಡಿದವನು ಎಂದರೆ ಪೂಜಾರಯ್ಯ. ಕಿರಿಯ ವಯಸ್ಸಿನ ನಲ್ಲಿಯೇ ಅವನ ಪಾಂಡಿತ್ಯದ ಸುದ್ದಿ ಸುತ್ತಮುತ್ತಲಿನ ಗ್ರಾಮಕ್ಕೆಲ್ಲಾ ಹರ

ದಿತ್ತ. ಅವರೆಲ್ಲ ಉತ್ಸವಕ್ಕೆ ಬಂದು ಭಾಗಿಗಳಾಗಿ, ಪೂಜಾರಯ್ಯನೆ ಗಾನ ಮಾಧುರ್ಯದಲ್ಲಿ ವೀರಯುತ್ತಾರೆ.

ಪೂಜಾರಯ್ಯನ ಖ್ಯಾತಿ ಕೇಳಿ ಬಂದವರಲ್ಲಿ ನರಸಿಂಹಯ್ಯನೂ ಒಟ್ಟು. ಆತನು ಅವೋಡ್ ಇಷ್ಟೋ ಸಂಗಿತ ಕಲಿತವನು. ನಿಲ್ಲಲು ನೆಲೆಯಿಲ್ಲದೆ ಉರಿಂದೂರಿಗೆ ಅಲೆಯುವುದೇ ಆವನ ಹರಪಾಠ. ಪೂಜಾರಯ್ಯನಂತೆ ತನಗೂ ಯಾರಾದರೂ ಸತ್ಯರಿಸಿಯಾರೇ ಪುರಸ್ಕರಿಸಿಯಾರೇ ಎಂದು ಚಿಂತಿಸುತ್ತಾನೆ. ಪೂಜಾರಯ್ಯ ಬದುಕಿರುವವರಿಗೂ ಆದು ಸಾಧ್ಯವಿಲ್ಲವೆಂದು ಆತಬಿಳ್ಳ.

ಅಮೃತ ಗುಡಿಯ ಮುಂದೆ ದೊಡ್ಡದಾಗಿ ಚಪ್ಪರ ಹಾಕಿ, ಅದಕ್ಕೆ ಕಲ್ಪ ವೃಕ್ಷದ ಗರಿಗಳನ್ನು ಮುಚ್ಚಿದಾರೆ. ಚಪ್ಪರದ ಒಳಗಿನ ನೆಲವನ್ನು ಲಾಳ ಸಾರಿಸಿ ಚಿತ್ರ ವಿಚಿತ್ರ ರಂಗವಲ್ಲಿ ಹಾಕಿದ್ದಾರೆ. ಉರ ಪ್ರಮುಖ ಮಾದಪ್ಪ ನೊಂದಿಗೆ. ಉರಿನ ಸಂಭ್ರಮ ಕಲಾಪಗಳನ್ನು ನೋಡಲು ಪೂಜಾರಯ್ಯ ಗ್ರಾಮದ ಬೀದಿಯನ್ನೆಲ್ಲ ಒಮ್ಮೆ ಸುತ್ತಿ ಬರುವುದು ವಾಡಿಕೆ. ಸಲಹೆ ಕೊಡಬೇಕಾದ ಕಡೆ ಸಲಹೆಕೊಟ್ಟು, ಅಮೃತ ಉತ್ಸವದಲ್ಲಿ ಸ್ವಲ್ಪಪೂ ಲೋನ ವಾಗದಂತೆ ಎಚ್ಚರ ವಹಿಸುತ್ತಾರೆ.

ಗ್ರಾಮದ ಕಾರ್ಯ ಕಲಾಪಗಳನ್ನೆಲ್ಲ ವೀಕ್ಷಿಸಿಕೊಂಡು ಮನೆಯ ಮುಂದೆ ಬಂದಿದ್ದಾನೆ, ಪೂಜಾರಯ್ಯ. ನರಸಿಂಹಯ್ಯ, ನಿಂಬಿಕೆಣ್ಣು ಬಂದನ್ನು ಪೂಜಾರಯ್ಯನ ಮನೆಯತ್ತ ನಿವಾಳಿಸಿ ಎಸೆಯುತ್ತಿದ್ದಾನೆ. ಮೊದಲೇ ಸಿದುಕಿನಂತಹ ಮುಖ. ಈಗ ಮತ್ತೂ ವ್ಯಾಪ್ತಿಗೊಂಡಿದೆ. ಕಬ್ಬಿಣದ ನೊಳಿಯೋಂದನ್ನು ನೆಲಕ್ಕೆ ಬಡಿಯುತ್ತಿದ್ದಾನೆ. ಎಲೆಯೋಂದನ್ನು ಅಡ್ಡ ಉದ್ದವಾಗಿ ಹರಿದು, ಕುಂಕುಮ :ಸವರಿ ಎಸೆಯುತ್ತಿದ್ದಾನೆ. ನಿಂತು ನೋಡುತ್ತಿದ್ದ ಪೂಜಾರಯ್ಯನಿಗೆ ಏನೂ ಆರ್ಥವಾಗದೆ ಕೇಳಿದೆ: “ಏನು ಮಾಡುತ್ತಿದ್ದಿರಿ ನರಸಿಂಹಯ್ಯನವರೇ ?” ಹಾಳ್ಳಿ ! ಒಮ್ಮೆಯೇ ಮಾತು ಕೇಳಿ ಬೆಳ್ಳಿ ಬಿಡ್ಡ ನರಸಿಂಹಯ್ಯ ಸಾವರಿಸಿಕೊಂಡು ಹೇಳಿದೆ : ಅಯ್ಯನವರಿಗೆ ದೃಷ್ಟಿ ತಾಕದೆ ಇರಲಿ ಅಂತ, ದೃಷ್ಟಿ ತೆಗೆದಿದ್ದಿನಿ. ಸಾವಿರಾರು ಜನ ಬರಾತ್ರಾರೆ, ಹೋಗ್ನಾರೆ. ಸಮಯ ಒಂದೇ ಪಟ್ಟು ಇರಾಕಿಲ್ಲ, ಅದಕ್ಕೆ ದೃಷ್ಟಿ ತೆಗೆದೆ !”

ಭಕ್ತಿ ಯೋಂದಿಗೆ ಭಯ ಬೆರೆಸುತ್ತಾ ಹೇಳಿದ ಸರಸಿಂಹಯ್ಯ.

“ಇದು ನಿಮ್ಮ ಭ್ರಮೆ ಸರಸಿಂಹಯ್ಯನವರೇ, ಭ್ರಮೆ. ಆ ಅಮ್ಮ
ಸೇನೆ ತಕ್ಕೊಂಡೇ ಬೇಕು ಅಂತಿದ್ದರೆ, ಹೇಗಾದರೂ ಮಾಡಿ ತಕ್ಕೊಂಡು !
ಹಾಗಿರುವಾಗ ಇಲ್ಲದ ಭ್ರಮೆ ಯಾಕೆ ?”

ಹೇಗಾದರೂ ಇರಲಿ ಅಯ್ಯನವರೇ. ನಿಮ್ಮ ನಿಗಾದಲ್ಲಿ ನಾವು ಇರ
ಬೇಕು ತಾನೇ ?”

“ಹೌದು !” ಗಂಭೀರವಾಗಿ ಪೂಜಾರಯ್ಯ ಉತ್ತರಿಸಿದ.

“ಅಯ್ಯನವರು ತಗೋಽಬೇಕು,” ಕೈಯಲ್ಲಿದ್ದ ಕುಂಕುಮವನ್ನು
ಪೂಜಾರಯ್ಯನ ಕೈಗೆತ್ತ. ಭಕ್ತಿಯಿಂದ ಸ್ವೀಕರಿಸಿದ ಪೂಜಾರಯ್ಯ ಆದನ್ನು
ಹಣಗಿ ಹಚ್ಚಿಕೊಂಡ.

“ನಾನಿನ್ನ ಬರ್ಲಾ ಅಯ್ಯನೋರೆ !”

“ಒಳ್ಳೆದು. ಹೋಗಿ ಬಿನ್ನಿ !”

ಸರಸಿಂಹಯ್ಯ ಹೋಗುವುದನ್ನು ನೋಡಿ ಪೂಜಾರಯ್ಯ ಇದಕ್ಕಿದ್ದ
ಹಾಗಿಯೇ ನಕ್ಕಿ ಬಿಟ್ಟ. ಮತ್ತೆ ನಿಮಿಷಾಧಿದಲ್ಲಿ ಗಂಭೀರವಾಗಿ ಹಣಗಿ
ಕುಂಕುಮ ಮುಟ್ಟಿ ನೋಡಿಕೊಂಡ. ವಿಚಿತ್ರ ತಳಮಳವಾಗಹೊಡಿತ್ತು.
ಯಾವುದೂ ಅರ್ಥವಾಗದೆ ಪೂಜಾರಯ್ಯ ನಿಂತೇ ಇದ್ದ.

“ಎನಿದು. ನಿಂತೆ ಬಟ್ಟಿರಲ್ಲ! ಏಂಬೋದು ಯಾವಾಗ ? ಅಮ್ಮನ
ಆರಾಧನೆ ಮಾಡೋದು ಯಾವಾಗ ?”

“ಆಹ್ಲಾ ! ಹೊರಬಿ !” ಮಡದಿಯ ಮಾತನಿಂದ ಎಚ್ಚರೊಂದೆ
ಪೂಜಾರಯ್ಯ ನಡಿಯ ಕಡೆ ನಡಿದ.

ಸೂರ್ಯನ. ಕೆರಣ ನಡಿಯ ನೀರಿನ ಮೇಲೆ ನೇರವಾಗಿ ಬಿಡ್ಡಿದೆ.
ದೂರದಿಂದ ನೋಡಿದರೆ ಗಾಜು ಹೋಳಿದಂತೆ ಹೋಳಿಯುತ್ತದೆ. ಅತ್ಯಾಚರಿ
ಯಿಂದಲೇ ಮಂದವಾಗಿ ಗಾಳಿ ಬೀಸುತ್ತದೆ. ಗಂಡಸರು ಹೆಂಗಸರು ಎಂಬ ಭೇದ
ವಿಲ್ಲ. ಎಲ್ಲರೂ ನಿರ್ಯಾತಿದ್ದಾರೆ. ಎಲ್ಲರಲ್ಲಿಯೂ ಎಣಿ ಕಾಣಿದ
ಉತ್ತಮಕೆ ! ನಿರ್ಯಾತಿಯಲ್ಲಿ ಬಟ್ಟಿ ಬಟ್ಟಿಸಿಕೊಂಡ ಮಕ್ಕಳು ಹಾಗಿಯೇ
ತಪ್ಪಿಸಿಕೊಂಡು ದಂಡಿಗೆ ಬಂದು ನಡಿಯ ಮರಳನಲ್ಲಿ ಕಾಲು ಮುದುಗಿಸಿ

ಕೊಂಡು ಹೆಸಿ ಮಣಿನ್ನು ಕಾಲ ಮೇಲೆಳಿದುಕೊಂಡು ತಟ್ಟಿ ತಟ್ಟಿ ಕಪ್ಪೆ ಗೂಡು ಕಟ್ಟುತ್ತಿದ್ದಾರೆ ! ಕೈಯಿಂದ ತಪ್ಪಿಸಿಕೊಂಡು ಅಟದಲ್ಲಿ ಲೀನ್ನಾದ ಹುಡುಗರನ್ನು ಹಿಡಿದುಕೊಂಡು ನೀರಿನಲ್ಲಿ ಮುಳುಗಿಸುತ್ತಿದ್ದಾರೆ ಹಿರಿಯರು. ಪೂಜಾರರ್ಯ ಉಟ್ಟಿದ್ದ ಪಂಚೆಯನ್ನು ಒಗೆದು ಮರಳಿನ ಮೇಲೆ ಹರವಿ ನೀರಿಗಳಿದ್ದಾರೆ.

“ಯಾಕೋ ನೀರು ರಾಡಿ ಆದಹಾಗೆ ಕಾಣುವ್ಲ ಆಯ್ದುನೋರೆ.”
ಪಕ್ಕದಲ್ಲಿ ಹಣಗೆ ವಿಭೂತಿ ಬಳಿದುಕೊಳ್ಳುತ್ತಿದ್ದ ಶಂಭಯ್ಯ ಕೇಳುತ್ತಾನೆ.

“ಹೌದಾ ನಂಗೀನೂ ಗೊತ್ತಾ ಗೊಡಿಲ್ಲವಲ್ಲ”

ಶಂಭಯ್ಯನ ಮಾತು ಕೇಳಿ ಪೂಜಾರರ್ಯನಿಗೆ ಆಜ್ಞಾರ್ಥವಾಗಿದೆ. ಅಂತಲೇ ನೀರಿನತ್ತ ದೃಷ್ಟಿಸಿ ನೋಡಿದ. ಏನು ಕಾಣುವ್ಯಾದಿಲ್ಲ. ಮಾಮಾಲಿನಂತೆಯೇ ಹರಿಯುತ್ತಿದೆ.

“ಏನು ಅಜ್ಞಮಾತ್ರ, ನೀರು ರಾಡಿ ಆಗಿದೆಯಾ”

“ಹೌದು ಪೂಜಾರಪ್ಪ !”

ಪೂಜಾರರ್ಯ ಮತ್ತೊಮ್ಮೆ ಹರಿಯುವ ನೀರನ್ನು ತದೇಕ ದೃಷ್ಟಿಯಿಂದ ನೋಡಿದ. ಇಲ್ಲ ಮಾನೂಲುರಿತೀಯೇ ಹರಿಯುತ್ತಿರುವಂತೆ ಭಾಸವಾಗುತ್ತದೆ. ಏನೂ ಅರ್ಥವಾಗಿದೆ ಮತ್ತೊಮ್ಮೆ ಮುಳುಗು ಹಾಕಿ. ದಡದಲ್ಲಿ ಹರವಿದ್ದ ಪಂಚೆಯತ್ತ ಕೈ ಚಾಚಿದ.

ಚಪ್ಪರ ಚಿಕ್ಕದಾಯಿತೋ ಏನೋ ? ಇಲ್ಲ, ಚಪ್ಪರ ಚಿಕ್ಕದಾಗಿಲ್ಲ ! ಮಾಮಾಲಿಗಿಂತ ಎರಡು ಹರಿವೆ ಜಾಸ್ತಿಯೇ ಹಾಕಿದ್ದಾರೆ. ಬಂದಿದ್ದ ಜನ ಜಾಸ್ತಿ. ಚಪ್ಪರದಲ್ಲಿ ಜಾಗ ಸಾಲದೆ ಹೊರಗಡೆ ನಿಂತಿದ್ದಾರೆ.

ಮುಂಜಾನೆಯೇ ಅಮೃಸಿಗೆ ಅಭಿಷೇಕವಾಗಿದೆ. ಭಕ್ತುದಿಗಳು ಹೊತ್ತಿದ್ದ ಹರಕೆ ಕಾಣಿಕೆಗಳನ್ನು ಸಲ್ಲಿಸಿಯಾದೆ. ತಳವಾರ ಚಿನ್ನಪ್ಪನ ಉಸ್ತುವಾರಿಯಲ್ಲಿ ಬಂದಿದ್ದವರಿಗೆಲ್ಲಾ ಸಂತರ್ಪಣೆ. ಉಳಿದಿದ್ದ ಕಾಯ್ಕೆರು ವೆಂದರೆ ಪೂಜಾರರ್ಯನ ಸಂಗಿತ. ಸ್ವತಃ ಪೂಜಾರರ್ಯನೇ ಅಮೃಸಿಗೆ ಮಂಗಳಾರತಿ ಮಾಡಿ ಎಲ್ಲಿರಗೂ ಹಂಚಿದ್ದಾನೆ ಎಂದಿಗಿಂತಲೂ ಮುಖ

ಗಂಭೀರವಾಗಿದೆ. ಕಟ್ಟಿದ್ದ ಜುಟ್ಟಿಗೆ ಬಿಲ್ಪತ್ತಿಯ ಎಲೆ ಗಿಕ್ಕಿಸಿಕೊಂಡಿದ್ದಾನೆ. ಮನೆಯಲ್ಲಿ, ಬಂದವರಿಗೆಲ್ಲಾ ಬೇಲದ ಪಾನಕ ಮಾಡಿ ಹಂಚುತ್ತಿದ್ದಾಳೆ. ಪೂಜಾರಯ್ಯನ ಮಡದಿ.

ಚಪ್ಪರದಲ್ಲಿದ್ದ ವರಿಗೆಲ್ಲಾ ಮಂಗಳಾರತಿ ಕೊಟ್ಟು ಮುಗಿಸಿದ ಪೂಜಾರಯ್ಯ, ತಬಲದ ಈನುಮಪ್ಪನ ಬಳಿ ಬಂದು ಕುಳತ. ಈನುಮಪ್ಪನಿಗೆ ಪೂಜಾರಯ್ಯನಿಗೆ ‘ಸಾಟ’ ಕೊಡುವುದೆಂದರೆ ಎಲಿಲ್ಲದ ಉತ್ಪಾದ. ಆ ಸನ್ನಿಹೇತಕ್ಕಾಗಿಯೇ ಆತ ಕಾದು ಕುಳಿರುವ ಮನುಷ್ಯ. ಪೂಜಾರಯ್ಯ ಪಕ್ಕದಲ್ಲಿ ಬಂದು ಕುಳಿದಿದ್ದನ್ನು ನೋಡಿ ತಬಲವನ್ನೊಮ್ಮೆ ಅಭಿಮಾನದಿಂದ ತಟ್ಟಿ ಕಲ್ಲಿನಲ್ಲಿ ಕುಟ್ಟಿಸಿಮಾಡತೋಡಿದ.

ಕಣೆಯಲ್ಲಿ ಅಡ್ಡವಾಗಿ ವಿಭೂತಿ ಎಳೆದು ಮಧ್ಯದಲ್ಲಿ ಕುಂಕುಮವಿಟ್ಟು ಕೊಂಡ ಪೂಜಾರಯ್ಯ, ತೇಜಸ್ಸಿಯಾಗಿದ್ದಾನೆ! ಕಣ್ಣ ಹೊಳೆಯುತ್ತಿವೆ. ಉರಿನವರಿಗೆ ಇದು ಮಾಮೂಲು ದೃಶ್ಯ. ಈ ಅಮೃತನ ಉತ್ಸವದಲ್ಲಿ ಎಲ್ಲಿಲ್ಲದ ಕಳೆ ಪೂಜಾರಯ್ಯನಿಗೆ ಬರುತ್ತುದೆ ಎಂದು ಎಲ್ಲರೂ ಬಲ್ಲರು.

“ಧಡ್ ! ಕಟ್ಟ !” ಸಿಧ್ಯವಾಗಿದ್ದೇನೆ ಎನ್ನುವಂತೆ ಹನುಮಪ್ಪ ತಬಲದ ಮೇಲೆ ಕೈ ಆಡಿಸಿದ. ಪೂಜಾರಯ್ಯ ಅಮೃತನಿಗೆ ಕೈ ಮುಗಿದು ಹಾಡಲು ಬಾಯಿ ತೆಗೆದ್ದ.

ಆದರೆ ?

ನದಿಯ ನೀರು ಸಂಪೂರ್ಣವಾಗಿ ರಾಡಿಯಾಗಿ ಹೊಗಿದೆ. ಬೀಸು ಶ್ರದ್ಧೆ ಗಾಳಿ ಸ್ಥಬ್ಧವಾದಂತಾಗಿ ಉಸಿರು ಕಟ್ಟಿದಂತಾಗಿವೆ ಎಲ್ಲಂಗೂ. ಮನೆಯಲ್ಲಿ ಪಾನಕ ಹಂಚುವ ಸಂಭರುದಲ್ಲಿದ್ದ ಪೂಜಾರಯ್ಯನ ಮಡದಿ, ಹೊಸಲೆಡವಿ ಜ್ಞಾನ ತಪ್ಪಿ ಬಿದ್ದಿದ್ದಾಳೆ. ಹಣ ಒಡೆದು ರಕ್ತ ಬರುತ್ತಿದೆ. ಒಬ್ಬೆ ಒಬ್ಬೆ. ಯಾರೂ ಗಮನಿಸಿಲ್ಲ.

ಪೂಜಾರಯ್ಯ ಹಾಡಲು ಪ್ರಯತ್ನಿಸುತ್ತಿದ್ದಾನೆ. ಆಗಲೊಲ್ಲದು. ನಾಲಿಗೆ ಹೊರಳುವದೇ ಇಲ್ಲ. ಮತ್ತೆ ಮತ್ತೆ ಪ್ರಯತ್ನ ಮಾಡುತ್ತಿದ್ದಾನೆ. ಅದೇ ನೋಟ. ಹಾಡಲಾರದೆ ಕಣ್ಣೀರು ಬಿಡುತ್ತಿದ್ದಾನೆ. ಏನೋಽಮಾತ ನಾಡಲು ಪ್ರಯತ್ನಿಸುತ್ತಾನೆ, ಆಗಲೊಲ್ಲದು. ಗುಂಪಿನಲ್ಲಿ ಯಾರನ್ನೋ ಆರ ಸುತ್ತಿದ್ದಾನೆ. ಕಾಣಲೊಲ್ಲದು! ಯಾರಿಗೂ ಏನೂ ಅರ್ಥವಾಗಲೊಲ್ಲದು,

ಹಾಡಲು ಕೂಲಿತ ಅಯ್ಯನವರು ಇಳುತ್ತಿರುವುದು ಕಂಡು ಎಲ್ಲಿಗೂ ಕಸಿವಿಸಿ ಯಾಗತೊಡಗಿದೆ.

“ಅಯ್ಯನೋರು ಯಾಕೆ ಅಳೋದು, ಹಾಡ್ತೂ ಇಲ್ಲ!” ಮೂದಯ್ಯ ಕೇಳಿದ್ದ.

ಬರುತ್ತಿದ್ದ ಕಂಬನಿಯನ್ನು ಬೆರಳನಲ್ಲಿ ವಿಡಿದು ಸಂಜ್ಞೆ ಮಾಡಿದರು ಭಾಯ ಹತ್ತಿರ.

“ಏನು ಗಂಟಲು ನೋಯ್ತುದಾ?” ತಲೆ ಆಡಿಸಿದ ಪೂಜಾರಯ್ಯ, ನಾಲಿಗೆಯತ್ತ ಕೈ ತೊರಿಸಿದ. ಮೂದಪ್ಪ ನೋಡುತ್ತಿದ್ದಾನೆ ಪೂಜಾರ ಯ್ಯನ ನಾಲಿಗೆ ಸಂಪೂರ್ಣವಾಗಿ ನೀಲಿಯಾಗಿ ಹೋಗಿದೆ. ಪೂಜಾರಯ್ಯ ಗುಂಪಿನತ್ತ ನೋಡುತ್ತಿಲೇ ಇದ್ದಾನೆ. ಯಾರನೋ ಆರಸುವ ಕಣ್ಣ. ದೃಷ್ಟಿಸಿ ನೋಡಿದ ಮೂದಪ್ಪ ಉದ್ದೇಗದಿಂದ ಕಿರುಚಿದೆ.

“ಯಾವನೋ ಮನೆ ಮುರುಕ ಮಾಟ ಮಾಡವನೆ ಕಣ್ಣವ್ಯೂ ಅಯ್ಯನವರಿಗೆ,” ಒಮ್ಮೆಯೇ ನರಸಿಂಹಯ್ಯನ ನೆನಪಾಯಿತು ಮಾಡಪ್ಪನಿಗೆ. ಎಲ್ಲಾರೇ? ಆ ಕಳ್ಳ ಬ್ರಹ್ಮಣ! ಇಲ್ಲ! ಆ ಗುಂಪಿನಲಿಲ್ಲ. ಆತ ಅಲ್ಲಿ ಹೇಗೆ ಬಂದಾನು?”

ನದಿಯದಂಡಿಯ ಹುಣಿಸೇವುರದ ಕೆಳಗೆ ಮಣಿನ ಬೊಂಬಿಯೊಂದರ ಹೆಕೆಗೆ ಬೂದಿ ಬಳೆಯುತ್ತಿದ್ದಾನೆ. ಅದರ ನಾಲಿಗೆ ಮುಳ್ಳ ಚುಚ್ಚಿ ವಕ್ರ ನಗೆ ನಗುತ್ತಿದ್ದಾನೆ. ಅವನ ಅಟ್ಟಹಾಸವೇ ಅಟ್ಟಹಾಸ!

“ಏನು ಮಾಡೋದು?” ಸಹಸ್ರಾರು ಕಂಠಗಳು ಒಂದೇ ಬಾಗಿ ಚಿಂತಿಗೊಂಡಿವೆ. ಹಲವರು ಭಯದಿಂದ ನಡುಗುತ್ತಿದ್ದಾರೆ. ಮುಂದೇನು ಆಗುವುದೋ ಎಂದೂ ಕೂತಿದ್ದವರ ತಲೆಯೆಲ್ಲಾ ಆದರಿಳೀ ತುಂಬಿ ಹೋಗಿದೆ. ಎಲ್ಲರ ಮುಖದಲ್ಲಿ ಗಾಭರಿ ರಿಂಗಳ ವಾಡುತ್ತಿದೆ.

ಕಣ್ಣೀರಿಡುತ್ತಿದ್ದ ಪೂಜಾರಯ್ಯ, ಹನುಮಪ್ಪ ತಬಲ ಕುಟ್ಟಲು ಇಟ್ಟು ಕೊಂಡಿದೆ. ಕಲ್ಲನ್ನೇ ತೆಗೆದುಕೊಂಡು ರಭಸದಿಂದ ಗಭರ್ಗುಡಿ ಹೊಕ್ಕು, ಅಮೃನವರ ಕಾಲಿಗೆ ಬಲವಾಗಿ ಕುಟ್ಟತೊಡಗಿದೆ.

ಕೂತಿದ್ದವರೆಲ್ಲಾ ಭಯದಿಂದ ನೀರಾಗಿದ್ದಾರೆ. ಮೂದಲೇ ರುದ್ರಮ್ಯ

ಕಾಲು ಕುಟ್ಟಿದರೆ ಹಂತೀನಾಗುತ್ತದೋ? ಎಲ್ಲರ ಬಾಯಿನ ಪ್ರವಶ್ಚ ಆರಿ ಹೋಗಿದೆ. ಬೊಂಬೆಗಳಂತೆ ಅಲುಗಾಡದೆ ಇದ್ದಾರೆ.

ಪೂಜಾರರ್ಯು ಬಿರುಸಿನಿಂದ ಅಮೃತ ಕಾಲಿಗೆ ಪೆಟ್ಟು ಹಾಕು ತ್ವಿದ್ದಾನೆ; ಎನಿದು! ಎಲಾ?

ಹಾದು! ಕೇಳುತ್ತಿರುವುದು ಕಲ್ಲಿನ ಶಬ್ದವಲ್ಲ! ಅದಾವುದೋ ವಾದ್ಯದ ಧ್ವನಿಯಂತಿದೆ! ಪೂಜಾರರ್ಯು ಕುಟ್ಟುತ್ತೇ ಇದ್ದಾನೆ. “ಹೋ! ಕಲ್ಲಿನಲ್ಲಿ ಸ್ವರ ಬರುತ್ತಿದೆ!—ಸಹಸ್ರರ! ಗುಂಪಿನಲ್ಲಿದ್ದವನೊಬ್ಬ ಅನಂದ ಉದ್ದೇಂಗ ದಿಂದ ಕೂಗಿದೆ. ಹೃದಯ ತುಂಬಿ ಬಂದಂತೆಂಬ್ಬ ಅಮೃತಿಗೆ ಹೋಡಿತ ಜಾಸ್ತಿ ಯಾಗುತ್ತಿದೆ. ಸಂಗಾತದನಾದ ಅಪ್ಪೇ ಬಿರುಸಿನಿಂದ ಕೇಳಿಬರುತ್ತಿದೆ. ಉಸಿರು ಬಿಟ್ಟರೆ ಎಲ್ಲ ಕೇಳಿಸುವುದು ತಪ್ಪಿ ಹೋಗುವುದೋ ಎಂದು ಮೂಕವಾಗಿ ಪೂಜಾರರ್ಯುನನ್ನು ನೋಡುತ್ತಿದ್ದಾರೆ. ಕೇಳುತ್ತಿದ್ದಾರೆ. ಸುಮಾರು ಇದೇ ರೀತ ಸಾಗಿದೆ. ಒಮ್ಮೆಯೇ ಸ್ವರ ನಿಂತಿತು! ಮಂಹರಿನ ಜೋಲಿ ತಿರುಗು ಮುರುಗಾಡಂತೆ ಆಗಿ ನೋಡುತ್ತಾರೆ! ಪೂಜಾರರ್ಯುನ ದೇಹ ಅಮೃತ ಕಾಲಿನ ವೇಲೆ ಒರಗಿದೆ.

ಜನ್ಮ ಕೇಶವ ಕಟ್ಟಿಕೊಳ್ಳುತ್ತಿದ್ದಾನೆ. ಜಕ್ಕೆಣಿ ನಿವಿತ್ರ ಮಾತ್ರ. ಚಿನ್ನ ಕೇಶವ ಅವನಲ್ಲಿ ಆ ವಿಭೂತಿವಾದಂತಿದೆ. ಕಗ್ಗಲ್ಲು ಮೇಣವಾಗಿದೆ ಅವನ ಕೈಯಲ್ಲಿ. ಹಗಲು ರಾತ್ರಿ ಎನ್ನದ ದೇವಸಾಫನದ ಕಲಸ ಸಾಗ ತೋಡಿದೆ. ಕಲೆಯ ಅಂಶ ಅಂಶನನ್ನು ಬೆಳ್ಳಿಯಂತೆ ಕಡೆಮು ಕಡೆಮು ತೆಗೆಯುತ್ತಿದ್ದಾನೆ. ಅದರೂ ಸಂಪೂರ್ಣ ರೂಪ ಕೊಡಲು ಹಿಂದು ಮುಂದು ನೋಡುತ್ತಿದ್ದಾನೆ ಜಕ್ಕೆಣಿ.

ಆತ ಬಲ್ಲ, ಬೇಲೂರು ಗ್ರಾಮ ಮುಂದೆ ಲಕ್ಷ್ಮೋಹ ಲಕ್ಷ್ಮಿ ಜನ ಭಕ್ತರ ಗೂಡಾದಿತೆಂದು. ಅಂತೆಯೇ, ಹೋಯ್ಯಳರ ಹೆಸರು ಇತಿಹಾಸದಲ್ಲಿ ಉಳಿಯುವುದು ಇದರಿಂದಲೇ ಎಂದುಕೂಡ ಬಲ್ಲ. ಏನೋ ನಿರೀಕ್ಷಿಸುತ್ತಿದ್ದಾನೆ!

“ಯಾಕೆ ಜಕ್ಕೆಣಿನವರೇ! ಬಹಕ್ಕವಾಗಿ ಯೋಚಿಸುತ್ತಿದ್ದೀರಲ್ಲ?”

“ಹೋ, ಪ್ರಭು! ಶರಣಾ?”

“ಎನ್ನೋ ಯೋಚಿಸುತ್ತಿದ್ದೀರಿ ಎಂದೆ ?”

“ಸನ್ನಿಧಾನಕ್ಕೆ ನಾನೇ ಬಂದು ಭಿನ್ನವಿಸಿ ಕೊಳ್ಳಬೇಕು ಎಂದಿದ್ದೆ. ಅಷ್ಟರಲ್ಲಿ ಸನ್ನಿಧಾನ ಇಲ್ಲಿಗೆ ದಯವೊಂಡಿಸಿತು !”

“ಎನ್ನ ಹೇಳಿ.”

“ಇಲ್ಲಿಗೆ ಹರಿದಾರಿ ದೂರದಲ್ಲಿ ಕಲಾಪೂರವಿರುವುದು ಸನ್ನಿಧಾನದ ಗಮನಕ್ಕೆ ಬಂದಿರಬೇಕು.”

“ಹೌದು, ಗೊತ್ತಿದೆ.”

“ಅಲ್ಲಿಯ ಗುಡಿಯ ಅಮೃತ ವಿಗ್ರಹದ ಕೆಳಗೆ ಬಂದು ಕಲ್ಲು ಇದೆ ಪ್ರಭು. ತರಿಸಿಕೊಡಬೇಕು”

“ಒಂದು ಕಲ್ಲಿಗೆ ಅಷ್ಟ ದೂರ ಹೋಗಬೇಕೆ ? ಇಲ್ಲಿಯೇ ಯಶೇಜ್ಞವಾಗಿದೆಯಲ್ಲ ಇಕ್ಕೆಣ್ಣನವರೇ ?”

“ಅಂತಲ್ಲ ಪ್ರಭೂ ! ಆ ಕಲ್ಲು ದೈವಾಂಶಿಕಿಯ ಕೂಡಿದುದು. ಭಕ್ತನ ಮೂರು ವೇದನೆ, ಪ್ರಾರ್ಥನೆ ಆ ಕಲ್ಲಿನಿಂದ ಸ್ವರ್ಗ ರೂಪದಲ್ಲಿ ಹೋರಬಿದ್ದಿದೆ. ಅದಿಲ್ಲದೆ ಎನ್ನೋ ಕೂರತೆ ಆದಂತೆ ಆಗಿದೆ”

“ಆಗಲಿ ತರಿಸಿ ಕೊಡೋಣ !”

ಇಕ್ಕೆಣ್ಣ ಪೂಜಾರಯ್ಯನ ಸಹಸ್ರರದ ಕಲ್ಲನ್ನು ಬೇಲೂರು ಕಲೆಯ ಅನಂತ ಶರಧಿಯ ಕಟ್ಟಡದಲ್ಲಿ ಸೇರಿಸಿ ಕಟ್ಟಿ ಬಿಟ್ಟಿದ್ದಾನೆ ! ಆ ಕಲಾವೈಭವಕ್ಕೆ ವಿಶ್ವವೇ ಬರಗುಗೊಂಡಿದೆ. ಮೂರಕವಾಗಿದೆ. ಎಷ್ಟು ಹೊತ್ತು ಸವಿದರೂ ತೃಪ್ತಿಯಾಗದು !

ಮಾನವ ಕೌತುಕ ಮನೋಭಾವ ಉಳ್ಳವ. ಯಾವುದನ್ನಾದರೂ ಸರಿಯೇ ಕುಕ್ಕಿ ನೋಡಿದೆ ಬಿಡುವುದಿಲ್ಲ. ಕುಡಿಯುವ ನೀರನಲ್ಲಿ ಮುಳುಗಿ ಶೋಧಿಸಿದ ! ನಡೆಯುವ ನೆಲ ಗುದ್ದಿ ಕೆದಕಿ ಬಗ್ಗ ನೋಡಿದ ! ಹಣಿರು ಪ್ರಕೃತಿಯನ್ನೂ ಕಾತ್ಕಾಸಲ್ಲಿ ಜರಡಿಯಾಡಿ ಬಿಟ್ಟು ! ಹೆತ್ತೆ ತಾಯಿಯ ಗಭರ ಕೆದಕಿ ನೋಡಿದ ! ತೃಪ್ತಿ ಉಂಟೆ ? ಹ್ಮ್ಮ ! ತೃಪ್ತಿ ಇಲ್ಲ. ಆಗಸದತ್ತ ಹೊರಟಿ ! ಚಂದಿರನ ಸುತ್ತಲು ಗುಕ್ಕೆ ನರಿಯಂತೆ ಸುತ್ತಾಡಿದ. ಯಾಕೋ

ಕೈ ತಟ್ಟಿದ ! ಅನಂದದಿಂದ ಈಗಿಕೊಂಡ. ಇಂದೋ, ನಾಳೆಯೋ ಒಳತೂರಿ ಕಾಫಿ ಕಾಸಿಕೊಂಡು ಕುಡಿದು ಬಂದು ಬಿಡುತ್ತಾನೆ !

ಇನ್ನು ಕೆಳಗೆ ಗಿಕ್ಕಿದ ಆಮಾನುಷ ಕಲ್ಲು ? ಕುತ್ತಳೆ ಲದಿಂದ ಸ್ವರ ಕೇಳಿ ಬರುವುದೇ ಎಂದು ಬಂದವರು ಶಲವಾರು ವರ್ಷಗಳಿಂದ ಕುಟ್ಟಿ ಕುಟ್ಟಿ ಅಧ್ಯವೇಲಾ ಹಾಳು ಮಾಡಿಬಿಟ್ಟಿದ್ದಾರೆ. ಕಲ್ಲು ಶಿಧಿಲವಾಗತೊಡಗಿದೆ.

ಆದರೂ ಎಲ್ಲವನ್ನೂ ನೆನೆದಾಗ, ಮಾನವಶಕ್ತಿಗೂ ಏಂಧಿ ಶಕ್ತಿ-ಸಹನೆ ಇದ್ದಾರೆ, ದೃವಶಕ್ತಿ ಎಂದೂ ಕರೆಯೋಣ ! ಇದೆಯೆಂದು ಭಾಸವಾಗುತ್ತದೆ. ಅವನಶಕ್ತಿಗೆ ಎರಡು ಬಿಂದು ಮೂಡಿ ಬರುತ್ತದೆ. ಆದು ಬಾಪ್ಪ ಬಿಂದುವಾಗಿರಲೇಬೇಕು !

ರುಕ್ಷಿಣಿ

“ಅವಳನ್ನು ಕುಲೀನ ಮನೆತನದ ಬಿಡು ಎಂದು ಯಾರು ಹೇಳಬಹುದು. ಗೊತ್ತಿದ್ದ ಪರಿಗೆ ಹಾತ್ರು ಗೊತ್ತು ! ಅವಳ ಎಲ್ಲಾ ಬಯಕೆ, ಆಸೆಗಳು ಪೂರ್ಯ ವಾಗಿವೆ. ಇದೇ ಬೇಕು ಅದೇ ಬೇಕು, ಎಂಬ ಹಿಂದಲ ಥಲವಿಲ್ಲ. ಮಾರ್ಯಾದೆಯಿಂದ ಜೀವನ ಮೂಡಬೇಕು ಎನ್ನುವ ಪ್ರಬಲ ಅಸೇ. ಗರತಿಯ ಜೀವನದ ಹಿರಿಮೆಯ ಅಥವಾ ಆಗ ಅವಳಿಗೆ ಆಗಿದೆ.....”

ಬೋಪನ ಮೂಲೆಯಲ್ಲಿನ ಒಂದು ದುಂಡು ಮೇಜು. ಅದರ ಪಕ್ಕದಲ್ಲಿ ಎರಡು ಕುಚೀಗಳು. ಒಂದರಲ್ಲಿ ನರಸಯ್ಯನವರು, ಮತ್ತೊಂದರಲ್ಲಿ ಮೇರಿ. ಟೀಬಲಿನ ಮೇಲೆ ಬೀರು ಬಾಟು, ಗಾಲ್‌ಸ್. ನರಸಯ್ಯ ತಲೆಮಾರುತ್ತಿದ್ದಾರೆ. ಅಲ್ಲ, ಬೀರು ತಲೆಮಾರಿಸುತ್ತಿದೆ. ಆ ಮಂಬರನಲ್ಲಿ ಪಕ್ಕದಲ್ಲಿ ಕುಳಿ ತ್ವಿದ್ದ ಮೇರಿಯು ಸೊಂಟಿದತ್ತ ಕೈ ಹಾಕುತ್ತಾರೆ. ತಮ್ಮತ್ತ ಎಳೆದು ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನರಸಯ್ಯನವರ ಮನೋಭಾವ ಅರಿತ ಮೇರಿ ಅವರ ಸಮಿನಕ್ಕೆ ಕುಚೀ ಎಳೆದುಕೊಂಡು ಕುಳಿತು ತೊಡಿಯ ಮೇಲೆ ಕೈ ಹಾಕುತ್ತಾಳೆ.

ಈಗ ನರಸಯ್ಯನವರಿಗೆ ಸಮಾಧಾನ. ಮತ್ತೊಂದು ಗಾಲ್‌ಸ್ ಬೀರು. ಅವಳ ಕೈ ಎಳೆದು ಚಂಬಿಸಿ, ಮತ್ತೊಂದು ಗಾಲ್‌ಸ್, ಮಗದೊಂದು. ಖಾಲಿ ಗಾಲ್‌ಸಿಗೆ ಬಗ್ಗೆ ಸುವ ಕೆಲಸ ಮೇರಿಯಿದು.

ಮಂಬರನ ಜೊಲು. ನರಸಯ್ಯನವರು ಹಾಗೆಯೇ ಕುಚೀಯು ಹಿಂದಕ್ಕೆ ವಾಲಿದರು. ಈಗ ಮೇರಿಯ ಕೆಲಸ ಮುಗಿದಂತೆ. ಕುಚೀ ಹಿಂದಕ್ಕೆ ಸರಿದ ಮೇರಿ, ಸಿಗರೆಟೆಗೆ ಬೆಂಕಿ ಹತ್ತಿಸಿ ನಿಧಾನವಾಗಿ ಹೊಗಿ ಬಿಡತ್ತೆಡಗಿದಳು.

ಅಂದು ಸಡೆದ ಸಾರ್‌ತ್ರಿಕ ಜುನಾವಣಿಯಲ್ಲಿ ನರಸಯ್ಯನವರು ತೇವಣಿಯನ್ನು ಕಳೆದು ಕೊಂಡಿದ್ದರ ಬಗ್ಗೆ ಬಹಳ ಯೋಚಿಸತ್ತೆಂದಿದೆಳು. ಅವಳಿಗೆ ಹೇಳಿಕೊಳ್ಳಲಾರದ ವೇದನೆಯಾಗುತ್ತಿತ್ತು. ಅಂದ ಮೇಲೆ ನರಸಯ್ಯನವರ ಸ್ಥಿತಿ ಹೇಳುವಂತೆಯೇ ಇರಲಿಲ್ಲ. ನರಸಯ್ಯನವರು ಎಂದೂ ಅವು ಕುಡಿದಿದ್ದ ಸೆನಪಿಲ್ಲ ಮೇರಿಗೆ. ಒಳಗಿನ ಧಗೆ ಅರಿಸಲು ಕುಡಿತ.

ಒಳಗಿನ ಧಗೆ ಹೆಚ್ಚಿದಂತೆ ಮತ್ತೆ ಮತ್ತೆ ಕುಡಿತ. ಮುಂದೆ ಏನು ಮಾಡಬೇಕೆಂದು ತೋಚಲಿಲ್ಲ ಹೇಗೆಯಾಗಿ. ನಂದಿಹೊಗುತ್ತಿದ್ದ ಸಿಗರೀಟೆನಲ್ಲಿ ಮತ್ತೊಂದು ಹತ್ತಿಸಿಕೊಂಡು, ತುಂಡನ್ನು ನೆಲದಲ್ಲಿ ಹಾಕಿ ತುಳಿದು. ಬ್ರೇಸರ್ ಯನ್ನು ಸರಿಯಾಗಿ ಕಟ್ಟಿಕೊಂಡು ಮತ್ತೆ ಕುಳಿತ್ತಳು.

ನರಸಯ್ಯನವರು ಈ ಜುನಾವಣಿಗೆ ಕಮ್ಮಿಯೆನು ಖಚು ಮಾಡಿರಲಿಲ್ಲ. ಹೇಗಾದರೂ ಮಾಡಿ ಎದುರಾಳಿ ತುಪ್ಪದಪ್ಪನನ್ನು ಸೋಲಿಸುವ ಥಲ. ಹಣ ನೀರಿನಂತೆ ಹರಿದಿತ್ತು. ಜುನಾವಣಿಯು ಕೂಗಾಟಿ. ಶಾರಿನ ಶಬ್ದ, ರಿಕ್ವೂ ಗದ್ದಲ, ಜನಪ್ರೇ ಜನ, ಮಾತ್ರೋ ಮಾತು. ಜುನಾವಣಿಯು ಖಚಿತಗೆಂದು ತೆಗೆದಿಟ್ಟುಕೊಂಡಿದ್ದ ಹಣ ಜುನಾವಣಿಗೆ ಇದಿನ್ನೇದು ದಿನದ ಮುಂಚೆಯೇ ಇಚ್ಛಾಗಿಹೊರಿಯಿತು. ನರಸಯ್ಯನವರ ಕೈ ಆಗಲೇ ಬರಿದು. ಜೇನು ಕೆದಕಿದಂತೆ ಈ ವ್ಯವಹಾರ. ಮಧ್ಯ ಬಿಡುವಂತಿಲ್ಲ. ಒಂದು ಕಡೆ ಘನತೆಯ ಮಾತಾದರೆ, ಮತ್ತೊಂದು ಕಡೆ ಥಲವ ಪ್ರಶ್ನೆ. ಇದ್ದ ಮನೆಯನ್ನು ಆಧಾರ ವಾಡದೆ ಬೇರೆ ವಿಧಿಯಿರಲಿಲ್ಲ.

ಮತದಾನ ಎಲ್ಲವೂ ಮುಗಿದಿತ್ತು. ಎಣಿಕೆ ಪ್ರಾರಂಭವಾಗಿತ್ತು. ಒಂದು, ಮೂವತ್ತು, ನೂರು, ಸಾವಿರ, ಹತ್ತುಸಾವಿರ, ಹದಿನಾಲ್ಕುಸಾವಿರ ಎದುರಾಳಿ ತುಪ್ಪದಪ್ಪನ ಸಂಖ್ಯೆ ಏರುತ್ತಿ ವಿನಃ ಸರಸಯ್ಯನವರದಲ್ಲ ಸಂಜೀಯ ವೇಳಿಗೆ ಎಣಿಕೆ ಮುಗಿದಿತ್ತು. ತುಪ್ಪದಪ್ಪ ತುಂಬಾ ಪ್ರಚಂಡ ಬಹುಮತದಿಂದ ಅಯ್ಯ ಹೊಂದಿದ್ದ. ನರಸಯ್ಯನವರು ಲೇವಣಿ ಕೂಡ ಕಳಿದುಕೊಂಡುಬಿಟ್ಟಿದ್ದರು. ಅಲ್ಲಿ ನಿಲ್ಲಿಲಾರದೆ ನರಸಯ್ಯನವರು ಹೊರಬಂದರು.

ನರಸಯ್ಯನವರ ಹೆಸರು ಹಿಡಿದು ಗಂಟಲು ಹರಿದು ಹೊಗುವಂತೆ ಪ್ರಚಾರ ಮಾಡುತ್ತಿದ್ದ ಕಂಟ್ರಾಕ್ಟರ ಕರಿಯಪ್ಪ, ದುಗ್ಗೋಚಿ, ಪುಟ್ಟ ಮುದ್ದಪ್ಪ ಎಲ್ಲಾ ತುಪ್ಪದಪ್ಪನ ಸುತ್ತಾ ನಿಂತು ನಗುತ್ತಾ ಮಾತನಾಡುತ್ತಾ ನಿಂತಿದ್ದಾರೆ. ನಾಯಿ ಸೂಳೆಮಕ್ಕಳು, ಆವಾರುವಲ್ಲಿಗೆ ನುಗ್ಗಿ ಕೆನ್ನಿಗೆರಡು ಅಪ್ಪಳಿಸುವುದೇ ಎಂದು ಯೋಚಿಸಿದರು ನರಸಯ್ಯ. ಎಲ್ಲರೂ ಅಷ್ಟೇ, ಯಾರೇನೂ ಕಮ್ಮಿಯಲ್ಲ. ಗಾಳಿ ಬಂದಾಗ ತೂರಿಕೊಳ್ಳುವ ಬುದ್ಧಿ ವಂತರೆ.

ಒಮ್ಮೆಯೇ ಅರುವರ್ಣಗಳ ಹಿಂದಿನ ಫೋಟನೆ ನೇನಪಿಗೆ ಬಂದಿತು. ಪ್ರಥಾರಿ ರಾಮಕೃಷ್ಣಯ್ಯ ಸೋತಾಗ ಅವನ ಕಣ್ಣ ತಪ್ಪಿಸಿ ಎದುರಾಳಿಯಾಗಿ ನಿಂತು ಗೆಡಿದ್ದ ಭರ್ಮಪುನನ್ನು ಕಂಡು ಸತ್ತಿ ಮಾಡಲಿಲ್ಲವೇ? ಅಂದು ತಾನು ಮಾಡಿದ್ದು ಇಂದು ಇನ್ನೊಬ್ಬರು ತನಗೆ ಮಾಡುತ್ತಿದ್ದಾರೆ. ಅಂದು ಕಟ್ಟಿಕೊಂಡ ಬುತ್ತಿ ಇಂದು ಉಣಿನ ಸಮಯ ಬಂದಿದೆ.

ಹೊರ ಬಂದರು. ಅವರ ಹಿಂದೆ ಹರಿ. ಮನಸ್ಸಿನಲ್ಲಿಯೇ ಅಂದು ಕೊಂಡರು; ಪೆದ್ದಪೆದ್ದಾಗಿ ಆಡಿದರೂ ಪರವಾಗಿಲ್ಲ. ಇರುವುದರಲ್ಲಿ ಈ ಮುಖ್ಯಾಳನೇ ವಾಸಿ. ತಿಂದ ಉಳ್ಳಿ ಇನ್ನೊ ಕರಗಿಲ್ಲ. ಯಾರಿಗೆ ಗೊತ್ತು? ಎಂದು ಕೈ ಕೊಟ್ಟು ಹೋಗುತ್ತಾನೋ!

“ಲೋ ಹರಿ....”

“ಸಾರ್”

“ಒಂದು ರಿಕ್ವೂ ಕೊಗು? ಹರಿ ರಿಕ್ವೂ ಕೊಗಿದ. ನರಸರ್ವ್ಯನವರು ಹತ್ತಿದರು. ಅವರ ಹಿಂದೆ ಹರಿ.

“ಎಲ್ಲಿಗೆ?” ರಿಕ್ವೂದವನು ಕೇಳಿದ.

“ಎಲ್ಲಿಗೆ ಬಿಡು ಎನ್ನಲಿ ಸಾರ್?”

“ಧತ್ತ”, ಬಿಡು ಅನ್ನು ಮೇರಿ ಹತ್ತಿರ”

ಹರಿ ಹೇಳಿದೆ ‘ಲಿಬರ್ಟಿಬಾರ್’ ರಿಕ್ವೂದ ಗಡ್ಡಲದಲ್ಲಿ ನರಸರ್ವ್ಯನವರ ತಲೆಯಲ್ಲಿಯ ಯೋಚನೆಗಳು ದಾರಿ ಕಾಣದೆ ದಿಕ್ಕೆ ಹೊಡೆದುಕೊಂಡು ಅಂಗತವಾಗಿ ಬೀಳತೊಡಿದ್ದವು.

○ ○ ○ ○

ನರಸ, ನರಸರ್ವ್ಯನಾದದ್ದು ಆರು, ಏಳುವರ್ಣಗಳ ಹಿಂದೆ. ಚಿಕ್ಕ ವಯಸ್ಸಿನಿಂದಲೂ ಉಧಾಳನಾಗಿ ಉಂಡು ಬೆಳೆದಿದ್ದ ನರಸರ್ವ್ಯನಿಗೆ ಕೆಲಸ ಮಾಡಬೇಕು ಎಂದರೆ ಪ್ರಾಣ ಹತ್ತಿ ಹೋಗುತ್ತಿತ್ತು. ಅಪ್ಪ ಸತ್ತುಮೇರೆ ಇದ್ದ ದಿನಸಿ ಅಂಗಡಿ ಮಾರಿ, ಬಂದ ದುಡ್ಡಿನಲ್ಲಿ ನಾಲ್ಕಾರು ದಿನ ಸ್ನೇಹಿತರಿಗೆ ಮೇಜು ಮಾಡಿಸಿ ಕಳೆದಿದ್ದ. ಸಂಪೂರ್ಣ ಕೈ ಬರಿದಾದವೇಲೆಯೇ ನರಸನಿಗೆ ಎಚ್ಚರವಾದದ್ದು.

వಯస్సిన ఉద్ద క్లో బెళ్లికొండిద్ద దుఃఖ టిగలగే ఈణ ఒడగి సువుదిరలి, ఖడటక్కు చింతి పడబిచాయితు. ఆదరే ఆశ్చర్య బకు చెన్నాగిత్తు. బకుదిన కష్టపడలిల్ల. జునావణెయ కాల; వీరభద్ర సేందిగి సేరికోండ. కారినల్లి కొతు కూగిద కాంగ్రేస్‌గి ఓటు కొడి ఎందు.

కాంన నాల్సు చెక్క వేగవాగి సాగిత్తు. ఇద్ద తక్కియ స్నేల్లా ఉపయోగిసి కొగుత్తిద్ద నరస. ‘నిమ్మ ఓటు యారిగి? కాంగ్రేస్‌న రామకృష్ణ య్యానవరిగే జునావణె ముగిదిత్తు. జనతా సేవక ధురణ ఎందు ప్రఖ్యాతరాద రామకృష్ణ య్యానవరు జునాయిక రాగిద్దరు. నరస ఆవర నేచ్చిన సంగదిగ్గాగిబిట్టు, క్షేత్రసు వాడి కొళ్ళడి మోసరుణ్ణువ కలే చెన్నాగి కలిక.

జనసేవక రామకృష్ణ య్యానవరింద ఏనొ కేలసవాగబేచాదరూ సంయో ఆదు నరసన ముఖాంతరవే ఆగబేచు. కంట్రాక్ట్ కేంద్రి సుప్రదే ? పమిఫట్? పూజారియ క్షేయల్లీ ఆగబేచు మంగళారతి. నరస ఒప్పదిద్దరే ఆ కేలసక్కే మణ్ణ బిత్తు ఎందే ఆధ్య.

మారువనవి ఎన్ను వుదరల్లి నరస బలితు ఈళవాద. కాపోఫరేషన్ జునావణెగి నింతు గెద్దు బిట్టు. అందినింద నరస, నరసయ్యా నాద. రామకృష్ణ య్యాన జోతి సేరికోండు తుతుఫపరిష్ఠతియల్లి చెన్నాగి ‘దేశభక్తి’ తోరిసి; ‘దేశసేవ’ మాడికోండు నగర దల్లి ఒందు మని మాడికోండ.

నరస బుద్ధివంత. తన్న కేలస ఆగబేచు ఎండరే కత్తి జల్లన్ను కూడ ఉజ్జీబిటువ మనుష్య. నరసయ్యా ఎందూ తన్న స్థంత ఆభిప్రాయవన్ను ప్రతిపిసువ ముఖిఫతనక్కే క్షేమదిల్లి. ఇన్నొబ్బర విచార ధారేయన్నే ఆనుమోదిసుతూ మనస్సినల్లింయే తన్న పాలిగే ఇదింద ఎప్పు లాభ, ప్రయోజనవాగిబహుమ ఎందు లేక్క దాకువాత. గాంధి తత్త్వ కాంగ్రేస్‌న నిస్సాధకి ఆవన రక్షాంధన వాగిత్తు.

ನರಸಯ್ಯನಿಗೆ ಸ್ವಲ್ಪ ಕಚ್ಚಿ ಭದ್ರವಿಲ್ಲ, ಅಷ್ಟೇ. ನರಸಯ್ಯನಾದವೇಲೇ, ಅದರಲ್ಲಿಯೇ ಒಂದು ರೀತಿಯ ದೊಡ್ಡಿಫಿಕೆ ತೋರಿಸತ್ತೊಡಗಿದ. ಇಗಲೇ ರುಕ್ಷಣಿಯ ಪರಿಚಯವಾದುದು.

○ ○ ○ ○

ರುಕ್ಷಣಿ. ದುಂಡಾನೆಯ ಮುಖ. ಕೆಂಪಡಿದ ಅರೀತೆರಿದ ತುಟಿ. ಮೋಹಕ ಕಣ್ಣಾ. ಕುಲೀನ ಮನೆತನದ ಒಡತಿ ಎಂದೂ ಯಾರು ಹೇಳಬಹುದು. ಜಾತಿಯಿಂದೆನೂ ರುಕ್ಷಣಿ ಸೂಳೆಯಲ್ಲ. ಜಾತಕದ ಗೆರಿಸ್ತಲ್ಪ ಕಟ್ಟಿದ್ದರಿಂದ ಈ ವಿಷ ವೃತ್ತಿಗೆ ಇಳಿದಿದ್ದಳು. ಕೆಲವು ದಿನಗಳಲ್ಲೇ ಆವಳಿಗೆ ಸಾಕಾಗಿ ಹೋಯಿತು. ಈ ನರಕದಿಂದ ಪಾರಾಗುವುದು ಹೇಗೆ ಎಂದು ಯೋಚಿಸತ್ತೋರಿದ್ದಾರೆ.

ಆವಳ ಎಲ್ಲಾ ಬಂಧುಕೆ ಅಸೀಗಳು ಮಾಯವಾಗಿದ್ದವು. ಅದೇ ಬೇಕು, ಇದೇ ಬೇಕು ಎಂಬ ಹಂಡಿನ ಭಲವಿಲ್ಲ. ಮಯಾದೆಯಿಂದ ಜೀವನ ಮಾಡಬೇಕು ಎನ್ನುವ ಪ್ರಬಲ ಅಸೆ. ಗರತಿಯ ಜೀವನದ ಹಿರಿಮೆಯ ಆಧ್ಯ ಈಗ ಆವಳಿಗೆ ಆಗಿದೆ.

ರುಕ್ಷಣಿಯ ಮುಗ್ಧಭಾವಕ್ಕೆ ಮರುಳಾಗಿದ್ದ ನರಸಯ್ಯ, ಎಷ್ಟೋ ಹೆಣ್ಣಾಗಳಲ್ಲಿ ಕಾಳಿದ ದೊಡ್ಡ ತನೆವನ್ನು ಕಂಡಿದ್ದ.

ಒಮ್ಮೆ ನರಸಯ್ಯನ ತೋಳ ತೆಕ್ಕೆಯಲ್ಲಿ ಸಿಕ್ಕಿಕೊಂಡ ರುಕ್ಷಣಿ ತನ್ನ ಮನದೊಳಗಿನ ಬಯಕೆಯನ್ನು ಹೇಳಿದಳು. ಕುಡಿತದ ಅವುಲೋ ಏನೋ ಅಂತೂ ಆವನು ಆವಳ ಬುಟ್ಟಿಯಾಳಿಗೆ ಬಿಡಿದ್ದ. ಆವಳನ್ನು ಹೊಸ ಮನೆಗೆ ಕರೆದುಕೊಂಡುಬಂದ.

ಗೊತ್ತಿದ್ದವರಿಗೆ ಮಾತ್ರ ಗೊತ್ತಿತ್ತು. ಹೊಸಬಾಢರೆ ರುಕ್ಷಣಿ ನರಸಯ್ಯನ ಮಾಡದಿ ಎಂದೇ ತಿಳಿದುಕೊಳ್ಳುತ್ತಾರೆ, ಗರತಿಯ ಜೀವನದ ಕಲ್ಪನೆ ಕಟ್ಟಿಕೊಂಡಿದ್ದ ರುಕ್ಷಣಿ ಅದೇ ರೀತಿ ನಡೆದುಕೊಳ್ಳುತ್ತಾಳೆ. ಮುಂಜಾನೆಯೇ ಎದ್ದು ಅಂಗಳ ಗುಡಿಸಿ ಮನೋರವಾಗಿ ರಂಗವಲ್ಲಿ ಇಡುತ್ತಾಳೆ. ನರಸಯ್ಯ ನಳುವುದರಲ್ಲಿ ಸ್ವಾನ ಮಾಡಿ ಕಾಫಿ ತಿಂಡಿ ಸಿಧ್ಧಪಡಿಸುತ್ತಾಳೆ.

ಮಾಡಿಕೊಂಡ ಹೆಂಡತಿಗೇನು ಕವಿಯಿಲ್ಲ ರುಕ್ಷಣೆಯು ಸದತ್ತಿ. ಹಿಂದಿನ ಜೀವನವೆಲ್ಲವೂ ಕೆಟ್ಟ ಕನಸು ಎನ್ನಂತಹ ಅಗಬಿಟ್ಟಿದೆ. ರಾತ್ರಿ ಎನ್ನ ಹೊತ್ತಾದರೂ ಸರಿಯೇ ನರಸಯ್ಯ ಬರುವವರೆಗೂ ಉಳಿ ಮಾಡದೆ ಕಾದು ಕುಳಿತ್ತಿರುತ್ತಾಳೆ.

ಹೊಸ ಮನೆ ಕೊಂಡಿದ್ದ ನರಸಯ್ಯ ರುಕ್ಷಣೆಯಂತಹ ಬೆಳಕನ್ನು ಸಂಪಾದಿಸಿದ್ದ ಒಂದು ಪುಜ್ಯವೇ. ಅದ್ವಷ್ಟ ನರಸಯ್ಯನ ಸುತ್ತಾಗಿ ಗಿರನೆ ಸುತ್ತತೋಡಿದೆ. ನರಸಯ್ಯ ಮುಟ್ಟಿದ್ದಲ್ಲ ಚಿನ್ನ ಕಾಂಗ್ರೆಸ್‌ನ ಪ್ರತಿಷ್ಠಾಪಿತ ಪ್ರಧಾರಿಯಾಗಿಟ್ಟು.

ಅದ್ವಷ್ಟದೆಂದಿಗೆ ನರಸಯ್ಯನ ದುಃಖಿಟ್ವೂ ಪ್ರಬಲವಾಗಿ ಬೇಕಿತ್ತು. ಒಮ್ಮೊಮ್ಮೆ ಕುಡಿಯುತ್ತಿದ್ದ ನರಸಯ್ಯ ದಿನಕ್ಕೆ ಹಲವು ಬಾರಿ ಕುಡಿಯ ತೋಡಿದೆ. ಮುಕ್ಕಣಿಯ ರೂಪ ಸಪ್ತೇಯಾಗತೋಡಿತು. ಬೇರೆ ದೇಹದ ಬಯಕೆ. ನೇಹದ ಉದ್ದಕ್ಕೂ ಹಣ ಸುರಿಯುತ್ತಿದ್ದು. ಆನಂದಸಟ್ಟು ಬರುತ್ತಿದ್ದು.

ರುಕ್ಷಣೆಯು ಗುಣವನ್ನು ಮೆಚ್ಚಿಕೊಂಡವನು ಹಂ. ಅವಳನ್ನು ಪ್ರೀತಿಯಿಂದ ಅಕ್ಕಾ ಎಂದು ಕರೆಯುತ್ತಿದ್ದು. ರುಕ್ಷಣೆಗೆ ಬಂಧುವಿಲ್ಲದ ಕೊರತ್ತಿ ಹರಿಯಿಂದ ತುಂಬಿತ್ತು. ನರಸಯ್ಯನ ಇತ್ತೀಚಿನ ಸದವಳಿಕೆಯನ್ನು ಹರಿಯಿಂದ ತಿಳಿದಿದ್ದರೂ, ತುಟೆ ಎರಡು ಮಾಡುತ್ತಿರಲಿಲ್ಲ. ನಾಲ್ಕು ದಿನದ ಕಾವು, ಆಮೇಲೆ ಏಲ್ಲವೂ ಸರಿಯಾಗುತ್ತದೆ ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ಳುವಳು. ಇಂತ ದುಷ್ಟ ಯೋಚನೆಗಳಿಂದ ತನ್ನ ತಪ್ಪಿಗೆ ಎಲ್ಲಿ ಭಂಗ ಬರುವುದೇ ಎಂದು ಇಂಜಿ ಆದನ್ನು ನೇನೆಯಲು ಕೂಡ ಹೇರುವಳು.

ಪ್ರತಿದಿನವೂ ನರಸಯ್ಯನಿಗೆ ಶುಭ ಕ್ಷೇತ್ರಿ ದೇವರಿಗೆ ಆಡ್ಡ ಬೀಳುವಳು.

○ ○ ○ ○

ಮೇರಿ. ಮದ ತರಿಸುವ ರೂಪು. ಅವಳ ಮಾಡಕ ನೋಟ. ನರಸಯ್ಯನ ಉಸಿರನ್ನೇ ಸ್ತುಭ್ರಗೊಳಿಸಿ ಬಿಡುವುದು. ಅವಳು ಧೂಮಪಾನ ಮಾಡುವ ವೈಖರಿ ನರಸಯ್ಯನಿಗೆ ಬಹು ಇಷ್ಟ.

ಒವೊಮ್ಮೆ ನರಸಯ್ಯ ರುಕ್ತಿಣಿಗೂ, ಮೇರಿಗೂ ತಾಳೆ ಹಾಕಿ ಸೋಡುತ್ತಾನೆ. ರುಕ್ತಿಣಿ ಹಳ್ಳಿಯ ಗುಗ್ಗು. ನಾಗರಿಕತೆಯ ಸೋಂಕೆ ಇಲ್ಲದವಳಂತಿ ಆಡುತ್ತಾಳೆ. ಆದರೆ ಮೇರಿ? ಒಳ್ಳಿಯ ಪರಾಣ ಕುದುರೆ ಇದ್ದ ಹಾಗಿ. ಇಂತಹ ಕುದುರೆ ಇಟ್ಟುಕೊಳ್ಳಬ ಮೇಲೆ ಗಂಡಸಾಗಿ ಏನು ಪ್ರಯೋಜನ ಎನ್ನುವಾರೆ.

గుడసిన దోబల్య మేరిగి చెన్నాగి గొత్తు. అదర ఉపయోగి సంపూర్ణవాగి పడిదు కొళ్ళుత్తాణి. తన్న రూపద బురుగు బకు దిన ఉళ్లయువుదిల్ల ఎందు బ్లాళ్లు. ముందిన నిరాతంక జీవనక్కే తోందరియాగబారదేందు ఈగలిందలే తయారి, తన్నల్లిగి బరువన రింద తగిపోయంతే దుడ్చు హిర్మత్తాణి.

ଆପଣେ ତ୆ଣୁ କୋଣ୍ଠୁ ତାତ୍ତ୍ଵରେ ଜୀବିନ୍ଦୁମୁକ୍ତାରେ; କୁଣିଶୁମ୍ଭାବେ
ଚିନ୍ମାଗି କୁଣିଶୁମ୍ଭାବେ. ମୟୋମେଲେ ଏଷ୍ଟରଫିଲଦଂତେ କୁଣିଶୁମ୍ଭାବେ.
ବିଂଦନନ୍ଦ ଏଷ୍ଟର ତ୍ରୟୀଦ ମେଲେ ଆରାମବାଗି ପକ୍ଷେଦଲୀ କୁଣିଶୁମ୍ଭାବେ
କୋଣଦୁ କୁଳତୁ ନିଗରେଟ୍ଟୁ ସେମୁତାତ୍ତ୍ଵ କାଳାଦିଶୁମ୍ଭାବେ. ବିଂଦନନ୍ଦ
ବିଂଦ କେଲିନପନ୍ଦୀ ମୁରୀଯୁଵଂଶେ ମାତ୍ର ବିଦୁତାତ୍ତ୍ଵରେ.

ఈ కసుబిన్లీ మేరి చెన్నాగి పళగిదవళు. రాజకీయ పుధారిగళు, సకారం అధికారిగళు, జనసేవకరు ఎల్లరూ అవళ్లికి బరుత్తారే. ఆవర కసువిగి తక్కుంతి హేడ్జె దాకి బిడుక్కొళ్చి. ఇష్టమాత్రసిజ ఎల్లోఏ కేలవు మంది జాణరు మాత్ర బంద కేలస మరీయుదే, మేరియుండ పడ్డిచుకొళ్ళు వచు ఆవర్లి నరసమృద్ధినూ ఒబ్బ.

ఏనోఇ ఒందు రీతియు హుచ్చు. బేకాదరి వేరిగింత సుంచర వాడ కుడుగయిరు సిక్కు బల్లరు. ఆదరి నరసయ్యనిగి వేరిదు వాదశక్తి, రివి హుచ్చు పిడిసి బిటుత్తుదే. సంతోషవాదరి వేగి యల్లిగి ఓడి బరుత్తానే. దుఃఖవాదరి వేరియల్లిగి ఓడికోగి త్తానే. ఆవళ హేగల వేలి కైహాకిచోండు కుడియుత్తానే. తలేదొగుత్తానే.

ನರಸಯ್ಯನ ಮಟ್ಟಿಗೆ ಹೇಳುವುದಾದರೆ ಮೇರಿ ಸ್ತುಲ್ಪ ದಿಯಾಯಿತಿ

ಶೋರಿಸುತ್ತಾಳೆ. ನರಸಯ್ಯನ ಬುದ್ಧಿ ವಂತಿಕೆ, ವ್ಯವಹಾರ ಕಾಶಲ್ಯ ಲೀಕ್ಕು ಹಾಕಿದ ಮೇರಿ, ಮುಂದೆ ಮುಂತ್ರಿಯಾದಾನು ಎಂದು ಅಂದಾಜು ಕಟ್ಟುತ್ತಾಳೆ.

ಚುನಾವಣೆ ಕಳಿದ ಮೇಲೆ ಮನೆಯತ್ತ ಹೋಗಿ ಆಗಲೇ ಒಂದುವಾರೆ ಕಳಿದಿತ್ತು. ನರಸಯ್ಯನಿಗೆ ಅಲ್ಲಿಗೆ ಹೋಗಲೇ ಬೇಕೆಂಬ ನಿಯಮವೇನು ಇಲ್ಲ. ಆದರೆ ಹಣ ಇಲ್ಲದ ಮೇಲೆ ಒಂದು ನೊಣವೂ ತನ್ನತ್ತ ಶಿರುಗಿ ನೋಡುವುದಿಲ್ಲ ಎಂದು ಆನುಭವದಿಂದ ಬಲ್ಲ. ಮೇರಿಯಲ್ಲಿಗೆ ಹೋಗೋಣ ವೆಂದು ಹೋರಬೆ.

ಮತ್ತೆ ನೆನಪಾಯಿತು, ಮೇರಿಯ ನಿಷ್ಕಾರದ ಮಾತು. “ನೀವು ಈ ರೀತಿ ಮಾಡಿದರೆ ನಾವು ಬದುಕುವುದಾದರೂ ಹೇಗೆ? ಅದೇ ವೇಳೆಗೆ ತುಪ್ಪದಪ್ಪ ಬಂದು ಕಿಸೆಯಿಂದ ನೋಟಿಸ ತಕ್ಕೆ ತೆಗೆದು ಮೇರಿಯತ್ತ ಚಾಚಿ, ಅವಳನ್ನು ಹಾಗೆಯೇ ಎಳೆದುಕೊಂಡು ಹೊಟ್ಟಿ ಕುಟುಂಬತ್ತಾಗಲಿಲ್ಲವೇ? ಇದಕ್ಕಿಂತ ಹೆಚ್ಚಿನ ಅವಮಾನವೇನಾಗಬೇಕು? ಮತ್ತೆ ಮನೆಯತ್ತ ಶಿರುಗಿದ.

ಮನೆಯ ಮುಂದೆ ಗುಡ್ಡೆ ಗುಡ್ಡೆಯಾಗಿ ಮರಳು ಇಟ್ಟಿಗೆ ಬಿಡ್ಡಿದೆ. ಮುಂದೆ ಗೋಡೆ ಕಟ್ಟಿಸಲು ಪಾಯ ತೋಡುತ್ತಿದ್ದಾರೆ. ಇದು ತನ್ನ ಮನೆಯೇ ಎಂದು ನಿಂತು ನೋಡಿದ. ಸಂದೇಹವಿಲ್ಲ ಅವನದೇ. ದುಡ್ಡಿಗಾಗಿ ಮನೆಯನ್ನು ಆಧಾರ ಮಾಡಿದುದರ ನೆನಪಾಯಿತು. ಬಾಗಿಲಿನಲ್ಲಿ ನಿಂತ ರುಕ್ಷಿಣಿ ಕಟ್ಟೋರಿದುತ್ತಿದ್ದಾಳೆ. ಬಕ್ಕಳ ಇಲಿದು ಹೋಗಿದ್ದಾಳೆ.

ನರಸಯ್ಯ ಬರುತ್ತಿರುವುದನ್ನು ಕಂಡು ರುಕ್ಷಿಣಿಗೆ ಹಿಡಿಸಲಾರದಪ್ಪ ಸಂತೋಷ. ಒಳ ಹೋಗಿ ತಂಬಿಗಿಯಲ್ಲಿ ಕಾಲಿಗೆ ನೀರು ತಂದಳು. ಕಾಲು ತೋಳಿದುಕೊಂಡು ಒಳ ನಡೆದ. ವರಾಂಡವಲ್ಲಿಯ ನೆಲದ ಮೇಲೆ ದಿನ ಪತ್ರಿಕೆ ಬಿಟ್ಟಿ ಆದರ ಮೇಲೆಯೇ ಕುಳತು ಓದುತ್ತಿದ್ದ ಹರಿ ಚುನಾವಣೆಯ ಸುದ್ದಿಯನ್ನು ಯಜಮಾನ ಬಂದುದನ್ನು ಕಂಡು, ಪತ್ರಿಕೆ ಮಣಿ ಶಂಖಿಯ ಸಂದಿ ಎಸೆದು ಎದ್ದು ನಿಂತ.

ಬಹಳ ಹಸಿದಿತ್ತು. ರುಕ್ಷಣಿ ತಂದು ಕೊಟ್ಟಿ ಶಿಂಡಿ ತಿಂದು ಮುಗಿಸಿದ. ಸ್ವಲ್ಪ ಸಮಾಧಾನವಾಯಿತು. ನಿಂತಿದ್ದ ಹರಿಯತ್ತ ಒಮ್ಮೆ ನೋಡಿದ.

“ಸಾರ್, ಮನೆಯನ್ನ ಸುಪರ್ಥಿಗೆ ಬಿಟ್ಟಿ ಕೊಡಬೇಕೆಂತೆ” ಅಗಲಿ ಎನ್ನವಂತೆ ಗೊಣಾಡಿಸಿದ ನರಸಯ್ಯ.

‘ಅಕ್ಕನಿಗೆ ಬಂದು ವಾರದಿಂದ ಜ್ಞಾರ. ತುಂಬಾ ನಿತ್ಯಾಳವಾಗಿದ್ದಾಳೆ.’ ರುಕ್ಷಣಿಯನ್ನ ನೋಡಿದಾಗಲೇ ಈ ಸಂಗತಿ ನರಸಯ್ಯನಿಗೆ ಅರ್ಥವಾಯಿತು. ಹಿಂದೆ ಮಾಡಿದ ಪಾಪದ ಪರಾಪ್ರಾನ್ಯ ಈಗ ಉಣಿತ್ತಿದ್ದಾಳೆ ಎಂದುಕೊಂಡ ಮನಸ್ಸಿನಲ್ಲಿಯೇ. ಸಮಾಧಾನಕ್ಕೆ ಹೇಳಿದ.

‘ಡಾಕ್ಟರ ಹತ್ತಿರ ಕರೆದುಕೊಂಡು ಹೋಗಿದ್ದಿಯೇನು ?’

‘ಹಾಮು. ಇಂಜಿನೀಯರ್, ಮಾತ್ರ ಎಲ್ಲಾ ಬರೆದು ಕೊಟ್ಟಿದ್ದಾರೆ.

‘ಎಲ್ಲಿ ? ಜೀಟೆ ಕೊಡು.’

ಹೆಂಡಾಕ್ಟರು ಬರೆದುಕೊಟ್ಟಿ ಜೀಟೆ ಕೊಟ್ಟಿ. ಅದನ್ನು ಕಿಸಿಗೆ ಸೇರಿಸಿ ಕೊಂಡ ನರಸಯ್ಯ ರುಕ್ಷಣಿಗೆ ಹೇಳಿದ. ‘ಒಳಗೇನಾದರೂ ಸ್ವಲ್ಪ ದುಡ್ಡಿದ್ದರೆ ಕೊಡು ರುಕ್ಷಣಿ ಓವಧಿ ತರುತ್ತೇನೆ.’ ಆವನ ಮಾತು ಕೇಳಿದ ಅವಳಿಗೆ ದುಃಖ ತಡೆಯಲಾಗಲಿಲ್ಲ. ಬಲವಂತವಾಗಿ ತಡೆದುಕೊಂಡು ಒಳಬಂದು. ಕ್ರಿನಲ್ಲಿದ್ದ ಸರ ಬಿಟ್ಟಿ ತೆಗೆದುಕೊಂಡು ಬಂದು ನರಸುಯ್ಯನ ಕೈಯಲ್ಲಿಟ್ಟಿಳು. ಆತ ಬೇಡವೆನ್ನಲಿಲ್ಲ. ಸರವನೇನ್ನಮೈ ಅವಳನೇನ್ನಮೈ ನೋಡಿದ ನರಸಯ್ಯ ಚಪ್ಪಲಿಯನ್ನಾ೜ು ಸಹ ಮೆಟ್ಟಿಕೊಳ್ಳಿದೆ ಬೀದಿಗಳಿದ. ಬೀದಿಯ ತಿರುವಿನಲ್ಲಿ ಮತ್ತೆ ಮನೆಯತ್ತ ನೋಡಿದ. ರುಕ್ಷಣಿ ಬಾಗಿಲಿಗೆ ತಲೆ ಒರಗಿಸಿ ತನ್ನತ್ತಲೇ ನೋಡುತ್ತಿದ್ದಾಳೆ. ಮಾರ್ಚಿನ್‌ನಕ್ತ ಸಾಗಿದ. ಎಂದೂ ಅತ್ತ ಬಂದುದಿಲ್ಲ. ಓವಧಿ ಅಂಗಡಿಗಾಗಿ ಹುದುಕಾಡಿದ.

ಒಮ್ಮೆಯೇ ತುಪ್ಪದಪ್ಪನ ನೇನಷ್ಟು. ಮೈಯಲ್ಲಿ ಎಲ್ಲಿದ ಕಾವು. ದೈತ್ಯ ಸಂಚಾರವಾದಂತೆ. ಈ ದಿನ ಬರಲಿ ಸರಿಯಾಗಿ ಪಾಠಕಲಿಸಿಬಿಡುತ್ತೇನೆ. ಎಂದು ಕೈಯಲ್ಲಿದ್ದ ಸರದತ್ತ ಒಮ್ಮೆ ನೋಡಿಕೊಂಡ. ಮತ್ತೆ-ಮೇರಿಯ ಮನೆಯತ್ತ ಬರಬರನೇ ಹೆಣ್ಣೆಹಾಕಿದ, ಕೈಯಲ್ಲಿದ್ದ ಓವಧಿ ಜೀಟೆಯನ್ನು ಹಂಡು ಗಾಳಿಗೆ ತೂರಿದ.

ಹೆಂಗೆ ಏನು ಮಾಡಬೇಕೆಂದು ಹೋಚದೆ ತಲೆಯಮೇಲೆ ಕೃಷ್ಣ ಇಟ್ಟು ಕೊಂಡು ಕುಳಿತುಬಿಟ್ಟು. ಏನು ಉಪಚಾರ ಮಾಡಿದರೂ ರುಕ್ಷಣೆಯನ್ನು ಉಳಿಸಿಕೊಳ್ಳಲಾಗಲಿಲ್ಲ.

ಜೀವಧಿ ತರುತ್ತೇನೇ ಎಂದು ಹೋದ ನರಸರ್ವ ಒಂದು ವಾರವಾದರೂ ಪತ್ತೀಯಿಲ್ಲ. ಅವನು ಹೋದ ಎರಡು ದಿನದಲ್ಲಿ ರುಕ್ಷಣೆಗೆ ವಾಂಶಿ, ಬೇಧಿ. ತನ್ನಲ್ಲಿ ಇದ್ದ ಹೆಣವನ್ನೆಲ್ಲ ಸೇರಿಸಿ ರುಕ್ಷಣೆಗೆ ಡಾಕ್ಟರಲ್ಲಿ ಉಪಚರಿಸಿದ. ಎಪ್ಪು ಇವ್ವು ಪಟ್ಟರೂ ರುಕ್ಷಣೆಯನ್ನು ಮಾತ್ರ ಉಳಿಸಿಕೊಳ್ಳಲಾಗಲಿಲ್ಲ.

ನರಸರ್ವ ಬಾರಲಿಲ್ಲ ಎಂದು ರುಕ್ಷಣೆಯ ದಹನ ಕ್ರಿಯೆ ಮಾಡದೆ ಇರುವಂತಿಲ್ಲ. ಮುಣದ ಭಾರವನ್ನು ಹೊರಲಾರದವನಾಗಿದ್ದು. ಮಿತ್ರರ ಸಹಾಯದಿಂದ ದರ್ಕನ ಕ್ರಿಯೆಗೆ ಏರಾದು ಮಾಡಿದ. ಮಿತ್ರ ಜೋಸೆಫ್ ನಿಗೆ ಹೇಳಿದ. “ನೀನು ಆಕ್ಯಾನ ಹೆಣ ಸ್ತ್ರಾನಕ್ಕೆ ಸಾಗಿಸು, ಕಡೆಯಪ್ರಯತ್ನ ವಾಗಿ ಯಜಮಾನರನ್ನು ಹುಡುಕಿಕೊಂಡು ಬರುತ್ತೀನೆ.”

ಇವನಿಗೆ ಒಂದು ಕಡೆ ತಡೆಯಲಾಗದ ದುಃಖ ಮತ್ತೊಂದು ಕಡೆ ಕರ್ತವ್ಯದ ಹೋರಿ. ಜೋಸೆಫ್ ಮನೆಯಿಂದ ರುಕ್ಷಣೆ ದೇಹ ಸಾಗಿಸುತ್ತೇಲೀ, ಹರಿ ನರಸರ್ವ ಸಾಮಾನ್ಯವಾಗಿ ಇರಬಹುದಾದ ಸ್ಥಳಗಳನ್ನೆಲ್ಲ ಹುಡುಕಿದ ಎಲ್ಲಿಯೂ ಪತ್ತೀ ಇಲ್ಲ. ಲಿಬರ್ಟ್ ಬಾರಿನ ಮೂಲೆ ಮೂಲೆಯನ್ನು ಶೋಧಿಸಿಬಿಟ್ಟು. ಮೇರಿಯೂ ಇಲ್ಲ ನರಸರ್ವನೂ ಇಲ್ಲ. ಕಡೆಯ ಪ್ರಯತ್ನ ವಾಗಿ ಮೇರಿಯ ಮನೆಗೆ ವಿಳಾಸ ತೆಗೆದುಕೊಂಡು ನಡೆದ.

ಹರಿಯ ಅಂದಾಜು ಸರಿಯಾಗಿತ್ತು. ನರಸರ್ವ ಮೇರಿಯ ತೆಕ್ಕಿಯ ಲಿಂದ್ದು. ಅರೆ ನಗ್ನ ಖಾಗಿದ್ದ ಮೇರಿಯ ದೇಹಕ್ಕೆ ಮಗುವಿನಂತೆ ಆತುಕೊಂಡಿದ್ದ. “ಸಾರ್...”

ವಿಳಂಬ ಮಾಡಿದರೆ ಪ್ರಯೋಜನವಿಲ್ಲ, ಎಂದು ಅರಿತ ಹರಿ ಕೂಗಿದ.

ತೆಕ್ಕೆ ಸಡಿಲವಾಯಿತು. ಇಬ್ಬರೂ ಹರಿಯನ್ನು ಕಣ್ಣಿನಲ್ಲೀ ತಿನ್ನುವಂತೆ ನೋಡಿದರು. ನರಸರ್ವ ಕೋಪದಿಂದ ಕೇಳಿದ.

“ಮುಂಟ್ವಾಳ. ಯಾಕೋ ಬಂದೆ ?”

“ಅಕ್ಕಾ..”

“ಮುಚ್ಚು ಬಾಯಿ ?” ನರಸಯ್ಯ ಸಿಟ್ಟಿನಿಂದ ಕಿರುಚಿದ. ಎಲ್ಲಿ ಕಂತೆ ಪುರಾಣ ಬಿಚ್ಚುತ್ತಾನೋ ಎಂಬ ಭಯ.

“ಸಾರ್, ಅಕ್ಕು ಮುಂಜಾನೆ ದೈವಾಧಿನೇಳಾವಳು. ಬೇಗ ಬಂದರೆ ಕಡೆಯ ದರ್ಶನವಾಗುತ್ತದೆ.”

“ಹಾಳಾಗಿಹೋಗಲಿ, ಹೋಗು.”

ಸಾರ್....“

....ಮತ್ತೆ ವಾರದ ಹಿಂದಿನ ದಿನದ ಫುಟಿನೆಯ ನೆನಪು ನರಸಯ್ಯನಿಗೆ. ಜೀವಿನಲ್ಲಿ ಡಾಕ್ಟರು ಬರೆಮಕೊಟ್ಟಿ ಬೇಟಿ. ಕೈಯಲ್ಲಿ, ರುಕ್ಷಿಣಿ ಕತ್ತಿನಿಂದ ಬಿಟ್ಟಿಕೊಟ್ಟಿ ಸರ. ಬೀದಿಯ ತಿರುವು. ಮತ್ತೆ ಮನೆಯತ್ತ ನೋಟಿ. ರುಕ್ಷಿಣಿ ಬಾಗಿಲಿಗೆ ತಲೆ ಒರಗಿಸಿ ತನ್ನತ್ತಲೇ ನೋಡುತ್ತಿದ್ದಾಳೆ.

ಮೇರಿಯ ಕೈ ಕೊಡವಿಕೊಂಡು ಸರ್ನೆ ಎದ್ದು ನಿಂತ ನರಸಯ್ಯ, ಆತ ಎದ್ದುದನ್ನು ಕಂಡು ಮೇರಿ ಅವನ ಕೈ ಹಿಡಿದು ಗಾಳಿಗೆ ಬೀರು ಬಗ್ಗಿಸಿದಳು.

“ಒಂದು ನಿವಿವ ಮೇರಿ, ಹೋಗಿ ಬರುತ್ತೇನೆ.”

ಬೀರು ತುಂಬಿದ್ದ ಗಾಲಿನನ್ನು ವರ್ಷಾರವಿಂದ ಅವನ ಮುಖದತ್ತ ಹಿಡಿದ ಮೇರಿ, ನರಸಯ್ಯನನ್ನು ಒತ್ತಿ ನಿಂತಳು. ಹರಿಗೆ ಸಿಟ್ಟಿ ತಡೆಯ ಲಾಗಲಿಲ್ಲ. ಮೇರಿಯ ಕೆನ್ನೆಗೊಂಡು ಬಲವಾಗಿ ಬಿಗಿದು, ನರಸಯ್ಯನ ಕೈ ಹಿಡಿದು ತಲೆಬಾಗಿಲು ತೆಗೆದುಕೊಂಡು ನಡೆಬಿಟ್ಟು !

ಬಹು ಹೊತ್ತಿನವರಿಗೂ ಕಾದು ಸಾಕಾದ ಜೊಸೆಫ್ ಮತ್ತು ಸಂಗಡಿಗರು, ರುಕ್ಷಿಣಿಯ ಚಿತ್ತಿಗೆ ಬೆಂಕಿ ತಗುಲಿಸಿ, ಮಂಡಿಯಾರಿ ಕುಳಿತು ಅವಳ ಆತ್ಮಕ್ಕೆ ಶಾಂತಿ ಕೊರಿದರು. ಒಣಿದ ಸಾಮೆ. ಸಣ್ಣಗೆ ಗಾಳಿ ಬೇರೆ. ಚಿತ್ತಿಯ ಸುತ್ತು ತನ್ನ ಕೆನ್ನೆಲಿಗೆಯನ್ನು ಬಿಟ್ಟಿಕೊಂಡು ಧಗ ಧಗ ಉರಿಯುತ್ತಿತ್ತು.

ದೂರದಲ್ಲಿ ಹರಿ ನರಸಯ್ಯ ಒಡಿಬರುತ್ತಿದ್ದಾರೆ. ವೇಳೆ ಮೀಂಚಿತ್ತು. ಹರಿ ನಿಂತು. ಉರಿಯುತ್ತಿದ್ದ ಚಿತ್ತಿಯತ್ತ ಕೈಮಾಡಿ ತೋರಿಸಿದ. ನರಸಯ್ಯ ನೋಡಿದ ನೋಡುತ್ತಲೇ ಇದ್ದ. ಕಾರಿನ ಶಬ್ದ. ರಿಕ್ವೆದ ಗದ್ದಲ ಜುನಾ ವಣಿಯ ಪ್ರಚಾರದ ಅಭರಿ, ಹಣದ ಕಿಣ ಕಿಣ ಶಬ್ದ. ಲಿಬರಿ ಬಾರು

ಗಾಲ್ಲಿನ ತುಂಬಾ ಬೀರು ಸ್ತ್ರೇನ್ ಕೆಣಿಸುತ್ತಾ ನಗ್ನಿಂದಾಗಿ ನಿಂತ ವೇರಿ, ಕಿನೆಯಿಂದ ಹಣ ತೆಗೆದು ಹೊಟ್ಟಿ ಕುಣಿಸುತ್ತಾ ಬಂದ ತುಪ್ಪದವ್ವು, ಮನೆಯ ಮುಂದೆ ಗುಡ್ಡೆಯಾಗಿ ಬಿದ್ದ ಮರಳು ಇಟ್ಟಿಗೆ, ಕೈಯಲ್ಲಿ ಅಷ್ಟುತ್ತೆ, ಚೀಟಿ ಚಿನ್ನದ ಸರ, ರುಕ್ಣಿಯೆಯ ಕರೆಳಿಯುವ ನೋಟಿ, ಕುಡಿತ, ಮೇರಿಯ ತೆಕ್ಕೆ, ಉರಿಯುತ್ತಿರುವ ಬೆಂಕಿ ! ಕಿಟ್ಟನೆ ಕಿರುಚಿಕೊಂಡು ನರಸಯ್ಯದೊಪ್ಪನೆ ಬಿದ್ದ.....

“ನಿಮ್ಮ ಓಟ್ಟು ಯಾರಿಗೆ ?

“ಹುಜ್ಜುಪ್ಪನಿಗೆ !”

ಚಿಂದಿಯ ಬಟ್ಟಿ. ತಲೆ ಅಸ್ಥವ್ಯೇಸ್ಥವಾಗಿ ಬೆಳೆದು ಕೆದರಿ ಗಂಟು ಗಂಟಾಗಿದೆ. ಬೇರೊದರೆ ದೇಹದ ಎಲುಬು ಗುರಾಡನ್ನೆಲ್ಲಾ ಸರಾಗವಾಗಿ ಎಣಿಸಿ ಬಿಡಬಹುದು. ಕೈಯಲ್ಲಿ ಬಂದು ಸಿಗರೀಟ್‌ ಡಬ್ಬಿ. ಅದರ ಹಿಂದೆ ತೂತು ಮಾಡಿ ಉದ್ದಕ್ಕೆ ಬಂದು ದಾರಕೊಡು ಮೈಕೆನಂತೆ ಅದನ್ನು ತನ್ನ ಬಾಯಿಯ ಹತ್ತಿರ ಹಿಡಿಮುಕೊಂಡು ಫೆಟ್ಟಿಯಾಗಿ ಕೂಗುತ್ತಾನೆ.

“ನಿಮ್ಮ ಓಟ್ಟು ಯಾರಿಗೆ ?”

“ಹುಜ್ಜುಪ್ಪನಿಗೆ !”

ಸುತ್ತಲೂ ನೆರೆದ ಹುಡುಗರು ತಮಾಹೆ ವಾಡುತ್ತಾ ಚಪ್ಪುಳಿ ಶಟ್ಟಿ ಕಿರಿಚಿಕೊಳ್ಳುತ್ತಾರೆ. ಕಾಲು, ಗಂಟಲು ನೋಯುವವರೆಗೂ ಇದೇ ರೀತಿ ಸಾಗುತ್ತದೆ.

ಜೀವನದ ಕೊನೆಯು ಜುನಾವಣಿಗೆ ಹುರಿಯಾಳಗಿ ನಿಂತರುವ ನರಸಯ್ಯನ ಪ್ರಚಾರ ಏಕ ಪ್ರಕಾರವಾಗಿ ಸಾಗಿದೆ. ಗೆದ್ದೇಗೆಲ್ಲಬೇಕೆಂಬ ಥಲ ಇಂದಲ್ಲಿ ನಾಳಿ ಆತ ಗೆಲ್ಲಿಂದರಲ್ಲಿ ಸಂಶಯವಿಲ್ಲ.

నానిన్న బరెయలారీ

“దేవద సరనాడియన్నె కిత్తు లేఖసియాగిసికొండు రక్తదళియే!
ఆది అద్ది మనిషపీలజ నేఱే అశ్చర్యియాదంతే ఒక్కి ఒక్కి బరెయబల్లో
ఆదర్శం.....నానిన్న బరెయలారీ”

ಶ್ರೀಗಳ ದಿನ. ಶರ್ದಿಯ ನೀಲ ಜಲಾಶಿ ನೃತ್ಯವಾಡತೊಡಗಿದೆ. ಮರಳನಲ್ಲಿ ಕಾಲು ಹುದುಗಿಸಿದ್ದೇನೆ. ಆದರಿಂದ ಏನೋ ತ್ವರಿತ. ಕೈಗೆಸಿಕ್ಕು ಕಪ್ಪೆಚಿಪ್ಪಾಂದನ್ನು ಅಂಗ್ರೇಯಲ್ಲಿಟ್ಟುಕೊಂಡಿದ್ದೇನೆ. ಬೆರಳುಗಳು ಮೆಲ್ಲನೇ ಅದರ ನೇರೆಲೆ ಕುಣಿಯತೊಡಗಿವೆ. ಮೆಲ್ಲ ಮೆಲ್ಲನೇ ನವಿಲಿನಂತೆ ಮನಸ್ಸಿನ ಸೀರಳುಗಳು ಗರಿಗೆದರಿಕೊಳ್ಳತ್ತಿವೆ. ತಲೆಯಲ್ಲಿ ಮೀಂಚಿನಂತೆ ಯಾವುದಾದರೂ ಫಟನೆ ಹೊಳೆಯಬಹುದು. ದೀರ್ಘವಾಗಿ ಯೋಚಿಸಿ ಅದಕ್ಕೆ ಬರಹದ ಮೂಲಕ ಒಂದು ರೂಪ ಕೊಡಬಹುದು. ಕತೆಯಾಗುತ್ತದೆ. ಯಾವು ದಾದರೂ ಒಂದು ಪತ್ರಿಕೆ ಪ್ರಕಟಿಸುತ್ತದೆ. ಓದಿದವರಲ್ಲಿ ಒಂದಿಬ್ಬರಾದರೂ ಮೆಚ್ಚಿಗೆ ಸೂಚಿಸಿ ಕಾಗದ ಬರೆಯಬಹುದು. ಆ ಸ್ವಾತ್ಮಯಲ್ಲಿ ಮತ್ತೊಂದರ ರಚನೆಯಾಗಬಹುದು.

ಹಿಂದಿನ ಕಳೆ. ಇಲ್ಲ, ಇನ್ನು ಯಾವುದು ಇನ್ನು ಮುಂದೆ ಸಾಧ್ಯವಾಗುವುದಿಲ್ಲ. ಕಡೆ ಬರೆಯಲಾಗುವುದಿಲ್ಲ. ಪ್ರತಿಕೆಯವರು ಪ್ರಕಟಿಸುವುದಿಲ್ಲ. ಒಂದಿಬ್ಬರು ಮೆಚ್ಚಿಗೆ ಸೂಚಿಸಿ ಕಾಗದ ಹಾಕುವುದಂತೂ ಸಾಧ್ಯವಿಲ್ಲ. ಇಲ್ಲ ಇನ್ನು ನಾನು ಬರೆಯಲಾರೆ. ಸಾಹಿತ್ಯ ಒರತೆ ಒಣಗಿತ್ತನ್ನುವ ಅಭಿಪ್ರಾಯವಲ್ಲ. ಬರೆಯಬಲ್ಲ. ಆದರೂ ಬರೆಯಲಾರೆ....

ದೀರ್ಘವಾಗಿ, ಬಹು ದೀರ್ಘವಾಗಿ ಹತ್ತಾರುಸಾರಿ : ಅಳೆದು ಸುರಿದು ಈ ತೀವ್ರಾನಕ್ಕೆ ಒಂದಿದ್ದೇನೆ. ನಾನಿನ್ನು ಬರೆಯಲಾರೆ.

ಬರೆಯಬೇಕಾದರೂ ಏಕೆ ? ಯಾರಿಗಾಗಿ ಬರೆಯಬೇಕು ?

ದೇಹದ ನರನಾಡಿಯನ್ನೇ ಕಿತ್ತು ಲೇಖನಿಯಾಗಿಸಿಕೊಂಡು ರಕ್ತ

ದಲ್ಲಿಯೇ ಆದ್ದಿ ಆದ್ದಿ ಮನಃಪಟಲದ ಮೇಲೆ ಆಚ್ಚೆಳಿಯದಂತೆ ಒತ್ತು ಒತ್ತು ಬರೆಯಬಲ್ಲಿ. ಆದರೆ?

“ವಿಜಯಾ....

“ಏ ವಿಜಯಾ....

“ಎನ್ನಣಿ ?” ನನ್ನ ಮಂಡಿಗೆ ಒರಹಿಕೊಂಡ ಆರು ವರ್ಷದ ಮುದ್ದು ತಂಗಿ ವಿಜಯ ಕೇಳಿದಳು. ಮನುತೆಯಿಂದ ತಲೆ ಸವರಿದೆ. ಥತ್ತಾ, ಕಣ್ಣಿನಲ್ಲಿ ನೀರು ಬರುತ್ತಿದೆ. ಬೇಡನೆಂದರೂ ಬರುತ್ತಿದೆ.

“ವಿಜಯಾ....

“ಎನ್ನಣಿ ?”

“ತಗೋ, ಈ ಕಾಗದಗಳನ್ನು. ತಗೊಂದುಹೋಗಿ ಪುಸ್ತಕ ಹೊಲಿದುಕೊ. ಈ ಪೆನ್ನನ್ನು ತಗೊಂದು ಹೋಗು.”

“ಯಾಕೆ ಸುಮೃಸಿದ್ದಿಯೆ? ತಗೊಂದು ಹೋಗು.”

“ನಾ ತಗೊಂದು ಹೋದರೆ ನಿನಗೆ ಕತೆ ಬರೆಯೋಕ್ಕೆ ?”

ಮುದ್ದು, ಜಾಕ್ಕೆ, ಏನು ಅರಿಯಳು. ನನ್ನ ಮನದ ಹಾಲಕಲ ಅವಳಿಗೆ ಆರ್ಥಿಕವಾಗುವಂತಿಲ್ಲ.

ತುಂಬು ಬಟ್ಟೆಲಲ್ಲಿ ಅವಳ ಕಣ್ಣು ಪಳ ಪಳ ಹೊಳೆಯತ್ತೊಳಗಿದೆ. ತನ್ನ ಮೆದುಗಲ್ಲವನ್ನು ನನ್ನ ಮಂಡಿಯ ಮೇಲೆ ಉರಿದಾಳ್ಳಿ.

“ತಗೊಂದು ಹೋಗಿ, ಪುಸ್ತಕ ಹೊಲಿದುಕೊ ಪುಟ್ಟು”

“ನಿನಗೆ ?”

“ನಾನಿನ್ನ ಬರೆಯುವುದಿಲ್ಲ”

“ಯಾಕಣ್ಣಿ ?”

“ಏನು ಹೇಳಲಿ? ನನ್ನ ಸ್ವಾತ್ಮದೇವತೆ ಬಾಡಿಹೋದಳು ಎನ್ನಲೇ? ಮನದಲ್ಲಿ ಮೂಡುವ ಕಲ್ಪನಗೆ ಬರಹದಲ್ಲಿ ಚಿತ್ರಿಸಲು ಶಬ್ದ ಸಾಲದು ಎನ್ನಲೇ? ಇಲ್ಲ, ಬರೆಯುವುದೆಲ್ಲಾ ಮುಗಿಯಿತು ಎಂದುಬಿಡಲೇ? ಏನು ಹೇಳಲಿ?

“ತಗೊಂದು ಹೋಗು ಪುಟ್ಟು.”

ಕೆಲವೊಮ್ಮೆ ಎಲ್ಲವೂ ಪ್ರತಿಕೂಲವಾಗಿಬಿಡುತ್ತದೆ. ಅಷ್ಟು ಹೊತ್ತಿ ನಿಂದ ಪ್ರಯತ್ನಿಸಿದರೂ ಸಿಲ್ಲಬಾರದೆ ಕಣ್ಣೀರು? ಸಿಲ್ಲುವುದಿಲ್ಲ. ಯಾವುದೂ ನಮ್ಮ ಹಿಡಿತದಲ್ಲಿ ಇಲ್ಲ. ಒರಸಿಕೊಳ್ಳಬಹುದು. ಆದರೆ ಮತ್ತೆ ಬಂದರೆ?

“ಯಾಕಣ್ಣ ಅಳ್ತೇಯಾ?” ಅಯ್ಯೇ, ಎಂತಹ ಕೆಲನ ಆಗಿಹೋ ಯಿತು. ಅವಳ ತುಂಬುಗಣ್ಣಿನಲ್ಲಿ ನೀರು ಇಳಿಯತ್ತೊಡಗಿದೆ. ಮುಂಡಿಯನ್ನು ಪುಟ್ಟ ಕ್ಯಾಯಲ್ಲಿ ಬಲವಾಗಿ ಹಿಡಿದುಕೊಂಡು ಅಳುತ್ತಿದ್ದಾಳೆ. ಪಾಪ ಮುದ್ದು ಜೀವ, ಬೆಣ್ಣಿಯಂತಹ ಹೈದರು. ನಕ್ಕರೆ ಅವಳೂ ನಕ್ಕಬಿಡು ತ್ವಾಳೆ. ಏನು ಬೇಕಾದರೂ ಆಗಬಹುದು. ನನ್ನ ವಿಜಯ, ಮುದ್ದು ವಿಜಯಳ ಕಣ್ಣಿನಲ್ಲಿ ನೀರು ಬಂದರೆ ಮಾತ್ರ ನನಗೆ ಸಹಿಸುವುದಿಲ್ಲ. ಇವ ಇನ್ನು ಹೇಗೆ ಸಮಾಧಾನಪಡಿಸಲಿ? ವೋದಲು ನಾನು ಕಣ್ಣಿ ಒರಸಿಕೊಳ್ಳಬೇಕು. ಪುಟ್ಟಿ. ನೋಡು....ಹ್ಯೆ....ಹ್ಯೆ....ನಗುತ್ತಿದ್ದೇನೆ.

ನನ್ನ ನಗು ಕೇಳಿದ ವಿಜಯ ಕತ್ತಿತ್ತಿ ನೋಡುತ್ವಾಳೆ.

“ಹೇ ಕಳ್ಳಿ! ನಗ್ಗಿಯಾ? ಅತ್ತಹಾಗಿ ಮಾಡಿ.” ಇದ್ದಕ್ಕಿದ್ದ ಹಾಗರೆಯೇ ಅವಳ ಕಣ್ಣೀರು ನಿಂತುಬಿಡುತ್ತದೆ. ಪುಟ್ಟದಾಗಿ ನಗುತ್ವಾಳೆ. ಆದರೂ ಮಾಮೂಲಾಗಿ ಕೆನ್ನುಯಲ್ಲಿ ಮುದ್ದಾಗಿ ಕುಳಿ ಬೀಳುತ್ತದೆ.

“ಈಗ ಒಳಗೆ ಹೋಗು ಪುಟ್ಟಿ.”

ಕ್ಯಾ ಚಿಡಿಸಿಕೊಂಡು ಹೊರಟಿ ಅವಳನ್ನು ಮತ್ತೆ ಕರಿದು ಮೇಚಿನ ಮೇಲಿದ್ದ ಎಲ್ಲಾ ಕಾಗದಗಳನ್ನು ಜೋಡಿಸಿ ಒಟ್ಟುಮಾಡಿ, ಜೀವನದ ರಳಿಯ ಸಂಗಾತಿ ಲೇಖನಿಯನ್ನು ಅವಳ ಕ್ಯಾಗಿದುತ್ವಾ ಹೇಳಿದೆ. ‘ತಗೊಂಡು ಹೋಗು.’

○ ○ ○ ○

ನನ್ನ ಮುಂದೆ ಮರುಳುಮಾಡುವ ಎರಡು ಸಾಧನಗಳು ಇಲ್ಲವಾಗಿವೆ. ವಿಜಯ ಅವನ್ನು ತೆಗೆದುಕೊಂಡು ಹೋಗಿ ಶ್ರೀನಿವಾಸನೋಡನೆ ಚಚ್ಚಿ ಮಾಡಿ ಕೊಟ್ಟು ಕಸಿದುಕೊಂಡು ಪುಸ್ತಕ ಹೊಲೆಸಿಕೊಂಡಿರಬೇಕು. ಹೊಸ

ಪುಸ್ತಕ ಸಿಕ್ಕಿತನ್ನು ವ ಸಂತೋಷದಲ್ಲಿ ಇವುತ್ತರವರೆಗೂ ಮಗಿಯು ಬರೆಯು ಬಹುದು.

“ಸುಧಾ....” ದೂರದಲ್ಲಿ, ಬಹು ದೂರದಲ್ಲಿ ಯಾರನ್ನೊಂದು ಯಾರೋ ಕಾಗುತ್ತಿರುವಂತಿದೆ. ಕಾಗಿದ್ದು ಯಾರೋ ಯಾರನ್ನೊಂದು. ನಾನೇಕೆ ಅತ್ತು ಗಮನ ಕೊಡಬೇಕು?

ಸಧ್ಯ, ಒಂದುಹೊರೆಕೆನ್ನು ಆದಂತೆ ಆಯಿತು. ಇನ್ನು ಬರೆಯಲಾರೆ. ಬರೆಯಲು ಬೇಕಾದ ಸಾಧನವೇ ಇಲ್ಲವಾದಾಗ ಏನು ಬರೆಯಲಿ? ಮನಸ್ಸು ದೇಹ ಒಂದು ಸ್ಥಿರಿತಕ್ಕೆ ಬರೆಬಹುದು.

ಲಾರೆ. ಬರೆಯಲು ಬೇಕಾದ ಸಾಧನವೇ ಇಲ್ಲವಾದಾಗ ನನು ಬರೆಯಲಿ? ಮನಸ್ಸು ದೇಹ ಒಂದು ಸ್ಥಿರಿತಕ್ಕೆ ಬರಬಹುದು.

“ಸುಧಾ”—ಇಲ್ಲಿ ಹತ್ತಿರದಲ್ಲಿಯೇ ಯಾರೋ ಕೂಗುತ್ತಿದ್ದಾರೆ. ಹತ್ತಿರ ದಲ್ಲಿರಲಿ, ದೂರದಲ್ಲಿರಲಿ, ನನಗೆ ಸಂಬಂಧಪಡದ ಮೇಲೆ ನಾನೇಕೆ ಅತ್ತು ಗಮನ ಕೊಡಬೇಕು?

“ಓ ಸುಧಾ....” ಅಯ್ಯೋ. ಎಲ್ಲಿಯು ಅಲ್ಲ, ಇಲ್ಲಿ ನನ್ನ ಅಂತರಾಳದಲ್ಲಿಯೇ ಆ ಹೆಸರು ಪ್ರತಿ ಧ್ವನಿಗೊಳ್ಳುತ್ತಿದೆ. ಮರೆಯಲು ಎಷ್ಟೆಷ್ಟು ಪ್ರಯ ತ್ವಿಸುತ್ತೀನೋ, ಆಮ್ಮೆ ಪುಟಗೊಳ್ಳುತ್ತದೆ. ಸೀರಿಗೆ ಕಲ್ಲು ಹಾಕಿದಂತೆ. ಆ ಹೆಸರು ಅಂತರಾಳದಲ್ಲಿ ಪ್ರತಿಧ್ವನಿಗೊಳ್ಳುತ್ತದೆ. ನೆನಪು ತರಂಗ ರಂಗ ವಾಗಿ ಮೂಡುತ್ತದೆ.

ಬೇಡ. ಅವೈ ಮತ್ತೆ ಮರುಕಳಿಸಬಾರದು ಅದರಿಂದ ಜರ್ಬುರಿತ ವಾಗಿಬಿಡುತ್ತೀನೇ. ಅಸಹಾಯಕತೆಯಿಂದ ಒರಲಬೇಕಾತ್ಮದೆ.

“ಮತ್ತೀನು ಬರೆಯುತ್ತಿದ್ದೀಯೇ?”

ಬೆನ್ನು ಹಿಂದೆ ನಿಂತು ಹೆಗೆಲವೇತೇ ಬಾಗಿ ಕೇಳಿದ ಧ್ವನಿ. ಶಿರುಗ ನೋಡಿ ಅರಿಯಬೇಕಾದ ಅವಶ್ಯಕತೆಯಿಲ್ಲ. ನನ್ನ ಹೆಗೆಲ ಮೇಲೆ ಬಿದ್ದ ನೀಳ ಕೇಶರಾಶಿಯೇ ಹೇಳುತ್ತದೆ. ಆದರೂ ಶಿರಿಗಿದೆ.

“ಬಹು ದಿನವಾಯಿತಲ್ಲ ಸುಧಾ ನಿನ್ನನ್ನು ನೋಡಿ: ಇತ್ತೀಚಿಗೆ ಬರು ವುದೇ ಬಿಟ್ಟುಬಿಟ್ಟಿಯಲ್ಲ. ಕೊಪವೇನು?” ಬರೆಯುತ್ತಿದ್ದುದನ್ನು ಹಾಗಿಯು ಪಕ್ಕಕ್ಕೆ ಸರಿಸಿ ಕುಚೀಯಲ್ಲಿ ಕೂರಲು ತೆರವು ಮಾಡಿ ಕೊಟ್ಟಿ.

“ಏಳಬೇಡು. ನೀನು ಬರೆಯುತ್ತಿರು. ಅದನ್ನು ಸೋಡಿಯೇ ನನಗೆ ಸಂತೋಷವಾಗುತ್ತದೆ.”

“ಸೇನು ಎದುರುಗಿದ್ದರೆ ಕೈ ಒಡ್ಡುವುದೇ ಇಲ್ಲ. ನೀನು ಅತ್ತ ಹೋಗುತ್ತಲೇ ಇನ್ನು ಪ್ರೇಮಃದ ಭಾಯೆಯಿಲ್ಲಿ ಏನೆಲ್ಲಾ ಬರೆದು ಬಿಡುತ್ತೇನೆ.”

“ನನಗಿಂತ ನನ್ನ ಭಾಯೆಯೇ ನಿನಗೆ ಪ್ರಧಾನವಾಯಿತೇನೋ ?”

ಜಡೆಯ ತುದಿಯಲ್ಲಿ ಕೆನ್ನೇಗೆ ಬಾರಿಸಿದಳು ಕೆನ್ನೇ ಬಾತುಕೊಂಡಿತಲ್ಲ. ಉದಿ ಉದಿ ಉರಮುಂದಲ ಅಂಜನೀಯ ಮಾದರಿಗೆ ತಿರುಗಿಬಿಡುಹುದು. ಅವಳ ಪ್ರೇಮದಲ್ಲಿ ಮಗುವಾಗಿಬಿಡುತ್ತೇನೆ. ಮನುತ್ತೀಯಂದ ಕೆನ್ನೇ ಸವರು ಶ್ರಿದ್ವಾಢಿ.

“ಇತ್ತೀಚಿಗೆ ಬಹು ಸೋರಿ ಬಿಟ್ಟೆ. ಯಾಕೆ ಮನಸ್ಸಿಗೇನಾದರೂ ಚಿಂತಿಯೇ ?”

“ಮೊದಲು ಹೇಳು ಇಪ್ಪು ದಿನ ಸೇನು ಯಾಕೆ ಬರಲಿಲ್ಲ ? ಆಮೇಲೆ ಮುಂದಿನ ವಾತು.”

“ಇದೇ ಕಡೇ ಸಾರಿ ಇಲ್ಲಿಗೆ ಬರೊದು. ಮುಂದೆ ಬರೊಡಕ್ಕೆ ಆಗುತ್ತೋ ಇಲ್ಲವೋ....”

“ಮನಂದೆ ?” ಬೆಳ್ಳಿ ಬಿಡ್ದೆ.

“ಭಾವ ಏಂಬದರೂ ಹೋಗಬೇಡ ಅಂದರೇನು ?”

“ಭೇ ಹುಳ್ಳಪ್ಪ ! ಅದಕ್ಕಲ್ಲ, ಅದರೂ ಬರೊಕಾಗೊಲ್ಲ.”

“ಯಾಕೆ ಅಂತ ಹೇಳ್ತೀಯಾ, ಇಲ್ಲಾ ? ಮೇಲೆದ್ದೆ.”

“ದಮ್ಮುಖ್ಯ, ಬಲವಂತಮಾಡಬೇಡ. ಮತ್ತೆ ನಾನೇ ಹೇಳುತ್ತೇನೆ. ನಿನಗಲ್ಲದೆ ಮತ್ತಾರಿಗೆ ಹೇಳಲಿ ? ಖಚಿತವಾಗದೆ ಹೇಳಬಾರದು ! ಸರಿ, ಎಂದು ಸುಮ್ಮಾನಾದೆ.

ಭ್ರಮೆ ಯಾವ ರೂಪದಲ್ಲಿ ಬಂದು ರಾಧುತ್ತದೋ ಬಲ್ಲವರಾರು ? ಯಾವ ಜನ್ಮದ ಮುಣ್ಣಾನುಬಂಧ ನನಗೂ ಈ ಸುಫೇಗೂ ? ಒಡಹುಟ್ಟಿದ ವಳಲ್ಲ. ಯಾವ ಬಾದರಾಯಣನ ನಂಟೂ ಅಲ್ಲ. ಬಹು ವರ್ಷಗಳ ಪರಿಚಯವಂತೂ ಖಂಡಿತ ಅಲ್ಲ. ಇಲ್ಲ, ತಪ್ಪಿ ಬಿಟ್ಟೆ, ಜನ್ಮ ಜನ್ಮಗಳ ಕೃದಯದ ರಾಸುಹೋಕ್ಕು. ಕಂಡದ್ದು ಎರಡು ವರ್ಷಗಳ ಹಿಂದೆ. ಅವಳ

ಪರಿಚಯ ಸ್ವೀಕ ಹೇಗೆ ಅಯಿತೋ ಅರಿಯಿ. ಎಲ್ಲಾ ಮುಜುಲು ಮುಜುಲು. ಸ್ವಷ್ಟಿವಾಗಿಬಿಡಿಸಿ ತೋರಿಸುವವು ನಿಷ್ಫಲವಲ್ಲ. ನಿಷ್ಫಲವಾಗಿ ಬಿಡಿಸಿ ತೋರಿಸಲು ಇವತ್ತು ನಿನ್ನೆ ಯದೇನು? ಆಗಲೇ ಹೇಳಿದೆ ಜನ್ಮಜನ್ಮಗಳ ಹೃದಯದ ಹಾಸುಹೊಕ್ಕು.

ನಾನು ಬರೆಮದೆಲ್ಲವನ್ನೂ ಓದುತ್ತಾಳೆ. ದುಂಡಗೆ ಬರೆದುಕೊಡುತ್ತಾಳೆ. ಪಶ್ರಿಕೆಗೆ ಹೋಗಿ ಅಕ್ಷಾದ ಮೇಲೆ ಮತ್ತೆ ಮತ್ತೆ ಓದುತ್ತಾಳೆ. ಆ ಪಶ್ರಿಕೆ ಭದ್ರವಾಗಿರಿಸಿಕೊಳ್ಳುತ್ತಾಳೆ.

ದಿನಕ್ಕೆಷ್ಟುಮೈ ಮಾದರೂ ನಾನು ಅವಳ ಮನೆಗೆ ಹೋಗಲೇಬೇಕು. ನನಗಾಗಿ ಕಾಯುತ್ತಿರುತ್ತಾಳೆ. ಒಂದು ಲೋಟಿ ಹಾಲಿಟ್ಟಿರುತ್ತಾಳೆ.

“ಅಕ್ಕ ನನಗೀ ಹಾಲು ಬೇಡ ?”

ಭೇದ, ಬೇಡ ಅನ್ನ ಬಾರದು ಕುಡಿ.” ನನ್ನ ಉದ್ದನೆಯ ಗುಂಗುರ ಕೂದಲಲ್ಲಿ ಕ್ಯೆ ಆಡಿಸುತ್ತಾ ಹೇಳುತ್ತಾಳೆ.

“ನನಗೆ ಕಾಫಿ ಬೇಕು,”

“ಹಾಲು ಕುಡಿ. ಕಾಫಿ ಮಾಡಿ ತ್ರೈನಿ.” ಹೋಗುವುದರಲ್ಲಿ ಕಾಫಿ ಸಿಂಹಮಾಡಿಕೊಡುತ್ತಾಳೆ. ಅವಳು ಕೊಡುವ ಕಾಫಿ ಬಹಳ ಸವಿ. ಬಹಳ ಹೊತ್ತು ಅದರ ಕಂಬು ಉಳಿಯುತ್ತದೆ.

“ನೋಡಿಂದೆ, ನಮ್ಮ ರಂಗಣ್ಣನ ಕಡೆ ಈ ಪಶ್ರಿಕೆಯಲ್ಲಿ ಪ್ರಕಟಿಸಾಗಿದೆ ಪಶ್ರಿಕೆಯನ್ನು ಗಂಡನಿಗೆ ತೋರಿಸುತ್ತಾಳೆ. ನಾನು ಹೋಗಿಬಟ್ಟಿರೆ ಸಾಕು. ಅವಳಿಗೆ ಇಲ್ಲದ ಶಕ್ತಿ ಒಂದು ಬಿಡುತ್ತದೆ. ಎಲ್ಲ ಕೆಲಸನ್ನು ಸರಸರ ಮಾಡಿ ಮುಗಿಸಿಬಿಡುತ್ತಾಳೆ.

ನನಗೂ ಅಷ್ಟೇ. ಅವಳಲ್ಲಿಗೆ ಹೋಗುವುದೆಂದರೆ ತಾಯಿ ಪಂಡಲಿನಲ್ಲಿ ಆಡಿದಂತೆ. ಯಾವ ಸಂಕೋಚವೂ ಇಲ್ಲ. ನನ್ನ ಎಲ್ಲಾ ಮುಖ ದುಃಖ ಗಳನ್ನು ಅವಳ ಮುಂದೆ ಬಿಚ್ಚು ಮನಸಿನಲ್ಲಿ ಇಟ್ಟಿಬಿಡುತ್ತೇನೆ. ನಾನು ಅತ್ತರೆ ಅವಳು ಅಳುತ್ತಾಳೆ. ನಾನು ನಕ್ಕರೆ ಅವಳೂ ನಂಗುತ್ತಾಳೆ. ನಮ್ಮ ಪ್ರೇಮದ ಮುಂದೆ ಸಮಾಜದ ಯಾವ ಕಟ್ಟುಪಾಡು ಅಡ್ಡಿದಿಸಲಾರೆನು. ಅವರೂ ಅಷ್ಟೇ, ನನ್ನ ಭಾವ. ನಮ್ಮ ಮನಸ್ಸಿನ ತುಡಿತ ಜೆನ್ನಾಗಿ ಅಧ್ಯಾ-

ಮಾಡಿಕೊಂಡವರು. ಯಾವುದಕ್ಕೂ ಅಡ್ಡಿಪಡಿಸುವರಲ್ಲ. ಅವರಿಗೆ ಅಕ್ಕೆ ನೆಗು ನಗುತ್ತಾ ಇದ್ದಬಿಟ್ಟಿರೆ ತೀರಿತು, ಸಮಾಧಾನವಾಗುತ್ತದೆ

ಸಂಜೆ ಕಾಲೇಜು ಮಂಗಿಕೊಂಡು ಸುಧಾಳ ಮನೆಗೆ ಸೇರವಾಗಿ ಹೋಗುತ್ತೇನೆ.

“ಸುಧಾ....” ಉತ್ತರವಿಲ್ಲ. ಒಳಗೆಲ್ಲೋ ಕೆಲಸ ಮಾಡುತ್ತಿರಬಹುದು. ಬಾಗಿಲು ನೂಕಿದೆ. ಈ ಅಕ್ಕನಿಗೆ ಏನೂ ಹೋಚುವುದೇ ಇಲ್ಲ. ಬಾಗಿಲ ಚಿಲಕ ಹಾಕಿಯೇ ಇಲ್ಲ. ಇವತ್ತು ಸುಮೃನೆ ಬಿಡಬಾರದು. ಚೆನ್ನಾಗಿ ತರಾಟಿಗೆ ತೆಗೆದುಕೊಳ್ಳಬೇಕು.

ಸಣ್ಣಿಗೆ ನರಳುವ ಸದ್ದು. ಹೌದು ಅಕ್ಕನ ಧ್ವನಿ. ರೂಮಿನಲ್ಲಿ ಬಿಕ್ಕುತ್ತಿದ್ದಾಳೆ. ಧಾವಿಸಿದೆ. ಮಂಜದಲ್ಲಿಯ ದಿಂಬಿಗೆ ಮುಖ ಒತ್ತಿಬಿಟ್ಟಿದ್ದಾಳೆ.

ಒಂದು ಫೋಲಿಗೆ ಏನು ಮಾಡಲು ತೋರಲಿಲ್ಲ.

“ಸುಧಾ.... ಮಂಜದ ಮೇಲೆ ಕುಳಿತು ಅಕ್ಕನ ತಲೆಸವರಿದೆ. ಸುಧಾ ನಾನು ಬಂದಿದ್ದೇನೆ. ನನ್ನ ಮಾತು ಕೇಳಿಸಿರಬೇಕು. ತಕ್ಕಣ ಎದ್ದು ಕುಳಿತಳು. ಕಣ್ಣು ಬರೆಸಿಕೊಳ್ಳುತ್ತಾ ಹೇಳಿದಳು.

“ಸಿದ್ದೆ ಮಾಡುತ್ತಿದ್ದೆ. ಯಾವಾಗ ಬಂದೆ ? ಸಿಲ್ಲು. ಕಾಫಿಗೆ ನೀರು ಇಟ್ಟಿ ಬರುತ್ತೇನೆ. ಮಂಜದಿಂದ ಇಳಿಯುತ್ತೊಡಗಿದ್ದಳು. ಅವಳ ಕೈಯನ್ನು ಜಗ್ಗಿ ಹೇಳಿದೆ. “ಕಾಫಿ ಬೇಡ”

“ಹಾಲು ತರುತ್ತೇನಿ.”

“ಹಾಲು ಬೇಡ. ಇನ್ನು ಮುಂದೆ ನಾನು ಬಂದು ಹನಿ ನೀರು ಸಹ ಕುಡಿಯುವುದಿಲ್ಲ.”

“ಥೂ. ಬಿಡ್ಡು ಅನ್ನ. ಏನು ಮಾತಾಡ್ಡಿಯವು.” ನನ್ನ ಬಾಯ ಮೇಲೆ ಕೈ ಇಟ್ಟಳು. ಅವಳ ಕೈ ತೆಗೆದು ಮತ್ತೆ ಹೇಳಿದೆ.

“ನಾನಿನ್ನ ಹೋಗುತ್ತೇನೆ.” ಏಳ ಹೋರಂಟಿ.

“ಸಿನಗೇನಾಗಿದೆ ಇವತ್ತು ? ಈ ರೀತಿ ಅಡುತ್ತೀಯಲ್ಲ ?” ಅವಳಿಗೆ ನನ್ನ ನಡವಳಿಕೆಯಂದ ಅದ ದುಃಖ ಅಷ್ಟಿವ್ಯಾಲ್ಲ. ಅಳತೊಡಗಿದಳು. ನನ್ನ ಕ್ಷುದರಯಕ್ಕೆ ಬೆಂಕಿ ಹತ್ತಿಕೊಂಡ ಅನುಭವ. ನನ್ನ ಸುಧಾ ಅಳಬಾರದು.

ಅದನ್ನು ನೋಡಲು ನನಗೆ ಅಗುವುದಿಲ್ಲ. ಅವಳ ಕಣ್ಣೀರನ್ನು ಬೆಂದಲ್ಲಿ ವಿಡಿಯುತ್ತಾ ಹೇಳಿದೆ.

“ನನಗೆ ನೀನೇನಾದರೂ ಮರೆಮಾಚಿದರೆ. ನಾನಿನ್ನು ಇಲ್ಲಿಗೆ ಬರುವುದೇ ಇಲ್ಲ.”

“ನಿನಗೇನು ಮರೆಮಾಚಿದ್ದೇನೇ ?”

“ನಾನು ಬರುವಾಗ ಅಳುತ್ತಿದ್ದೇ ?”

“ಇಲ್ಲ, ನಿದ್ದೇ ಮಾಡುತ್ತಿದ್ದೇ.”

“ಮತ್ತೆ ಸುಳ್ಳು ?” ಮಂಜದಿಂದ ಎದ್ದು ನಿಂತೆ.

“ಹೋಗಬೇಡ. ಹೇಳುತ್ತಿನೇ ಕೇಳು ಕ್ರೈ ಎಳೆದು ಮಂಜದ ಮೇಲೆ ಮತ್ತೆ ಕೂರಿಸಿಕೊಂಡಳು.

“ಕಾಫಿ ಮಾಡಿಕೊಂಡು ಬರಲಾ ?”

“ಬೇಡ. ಎಲ್ಲಾದರೂ ಹೊರಗಡೆ ಕುಡಿಯೋಣ. ನಡ. ಪಾಕೀಗೆ ಹೋಗಿಬರೋಣ.”

ಆ ವಾತಾವರಣದಲ್ಲಿ ಅವಳು ಇರುವುದು ನನಗೆ ಸರಿತ್ತೇರಲಿಲ್ಲ. ಮರುಮಾತಿಲ್ಲದೆ ಮುಖ ತೊಳೆದು ಬರಲು ಹೋದಳು. ಏಕೆ ಅಳುತ್ತಿನ ಬಹುದು ? ಭಾವ ಎನಾದರೂ ಗದರಿಕೊಂಡರೆ ? ಸಾಧ್ಯವೇ ಇಲ್ಲ ಅವರ ಮನಸ್ಸು ನನಗೆ ಚೆನ್ನಾಗಿ ತಿಳಿದಿದೆ. ಅವರು ಗದರಿಕೊಳ್ಳಲು ಸಾಧ್ಯವೇ ಇಲ್ಲ. ಸುಧಾ ನಗು ನಗುತ್ತಾ ಇದ್ದುಬಿಟ್ಟರೆ ಅದನ್ನು ನೋಡಿಯೇ ಆನಂದಪಡುತ್ತಾರೆ. ಹಾಗಾದರೆ ಏನು ವಿವಯ ?

“ಹೋಗೋಣ....”

ಭಲಾ ! ಹತ್ತು ನಿಮಿಷಗಳ ಹಿಂದೆ ಸುಧಾ ಇಳಿತ್ತಿದ್ದಳೇ ? ಇಲ್ಲ ಇಲ್ಲ ಎಲ್ಲಾ ಸುಳ್ಳು. ಮುಖ ಸ್ವಚ್ಛನಾಗಿದೆ. ಆದೇ ದುಂಡುಗಿನ ಪುಟ್ಟಿ ಕುಂಕುಮ ಚೆನ್ನಾಗಿ ಸಿಕ್ಕಿದೆ ಮೇಲೆ ಜೋಲಿ ಹೊಡಿದ ಕೂಡಲು. ಕಣ್ಣನಲ್ಲಿ ಮಮತೆಯ ನೀರಳು.

ಇಬ್ಬರೂ ಹೊರಬಂದು ಪಾಕೀನತ್ತ ಹೊರಬಿವ್ರೆ. ದಾರಿ ಮೌನವಾಗಿ ಸಾಗಿತ್ತು. ಪಾಕೀನ ಕಾಂಪಿನಿನಲ್ಲಿ ಕಾಫಿ ಕುಡಿದು, ಹುಲ್ಲು ಹಾಸಿನ ನೇಲೆ ಕುಳಿತ್ತೆವು.

“ಈಗ ಹೇಳು ಯಾಕೆ ಅಳ್ಳತ್ತಿದ್ದೆ ?”

ನನ್ನ ಮಾತು ಕೇಳಿದಂತೆಯೇ ಇಲ್ಲ. ಸುಧಾಳ ದೃಷ್ಟಿ ಮೂರದಲ್ಲಿಯು ಮರದ ನೇರಿಲ್ಲಿ ನಾಟಿದೆ. ಅತ್ತ ನೋಡಿದೆ. ಕೊಂಬಿಯ ನೇರಿಲ್ಲಿ ಕುಳಿ ತೀದ್ದ ಮಂಜಿಗಿಗೆ, ದೊಡ್ಡ ಕಾಗಿ ಕೊಕ್ಕಿಸಿಂದ ಎನನೊಂದು ತಿಸ್ತಿ ಸುತ್ತಿದೆ.... ನೋಡುತ್ತಿದ್ದ ಅಕ್ಕನ ರಸ್ವೆಗಳು ಪಟ್ಟ ಪಟ್ಟ ಹೊಡಿದೊಂಡವು. ಕಣ್ಣೀರು ಹನಿಹಸೆಯಾಗಿ ಇಳಿಯ ತೊಡಗಿತು.

“ಸುಧಾ....” ಸ್ವಲ್ಪ ಗಟಿಯಾಗಿ ಕೂಗಿದೆ. ಬೆಚ್ಚಿಬಿದ್ದಳು. ಅತ್ತ ಮುಖಮಾಡಿ ಕಣ್ಣೀರು ಒರಿಸಿ ಕೊಂಡಳು.

ಈಗ ಮತ್ತೆ ನಾನು ಅತ್ತದ್ದೇಕೆ ಎಂದು ಪ್ರಶ್ನಿಸಬೇಕಾದ ಆಗತ್ಯವಿಲ್ಲ. ಅವಳು ಯಾವುದಕ್ಕೆ ಹಾತೊರಿಯುತ್ತಿದ್ದಾಗಳೇ ಎಂದು ನನಗೆ ಅರ್ಥವಾಗಿದೆ. ಮತ್ತೆ ಅದೇ ಪ್ರಶ್ನಿ ಕೇಳಿ ಅವಳ ಉದ್ದಿಗ್ನ ಮನಸ್ಸನ್ನ ನೋಯಿಸುವುದು ಸರಿಯಲ್ಲವೆನಿಸಿತು.

ಈ ಚಿಕ್ಕ ಸಂಗತಿಗೆಲ್ಲಾಗೂ ಅಳಬಾರದು ಸುಧಾ. ಏನು ಮುದುಕಿಯಾಗಿ ಬಟ್ಟಿಯೇನು ? ನೋಡುತ್ತಿರು ಮುಂದಿನ ವರ್ಷ ನೀನು ಇಮ್ಮನಾಗಿ ಬಿಡುವೆ. ನನಗೆ ಮತ್ತೊಂದು ಪುಟ್ಟಿ ಸುಧಾ....ಹ್ಯೌ....ಹ್ಯೌ....” ಲೊಟ್ಟಿ ಹಾಕಿದೆ.

“ನಿಜವಾಗಿಯು ?” ನನ್ನ ಕೈಯನ್ನು ಬಲವಾಗಿ ಹಿಡಿದು ಕೇಳಿದಳು. ಅವಳ ಕಣ್ಣಗಳು ತುಂಬಿ ನಿಂತಿದ್ದವು.

“ನೆತ್ಯವಾಗಿಯು ಆಗುತ್ತದೆ. ಆದರೆ, ಸುಧಾ ಅಳಬಾರದು.”

ಮಹತೆ, ಪ್ರೇಮ ಮಾತನ್ನ ಮರಿಸಿತು. ಮತ್ತೆ ಮತ್ತೆ ನನ್ನ ಕೈಗೆ ಮುತ್ತಕ್ಕಿದಳು.

ಬರಹ, ಕಾಲೇಜು ಇವುಗಳ ಜಂಟಾಟದಲ್ಲಿ ಕೆಲವೊಮ್ಮೆ ಸುಧಾಳನ್ನ ನೋಡಲು ಆಗುವುದೇ ಇಲ್ಲ. ಮನಸ್ಸೆಲ್ಲಾಗೂ ಅವಳ ಮಡಿಲಿನಲ್ಲಿಯೇ. ಎರಡು ಮೂರು ದಿನವಾಗಿಬಿಟ್ಟಿರೆ ಅವಳೇ ಹುಡುಕಿಕೊಂಡು ಬರುತ್ತಾಗೆ.

“ಆರೋಗ್ಯದ ಕಡೆ ಗಮನ ಕೊಡಬೇಕವ್ಯ.”

“ಆಗಲಿ ಅಕ್ಕ,” ಭೇಟಿಯಾಗಿ ಹೆಲವು ವರ್ಷಗಳಾದಂತೆ. ಕಳಕಳಿಯಿಂದ ವಿಚಾರಿಸುತ್ತಾಗೆ.

“ರಾತ್ರಿ ಬಹೆಳ ಹೊತ್ತು ಓದುತ್ತಾ ಕೂರಬಾರದು.”

“ಇಲ್ಲವಲ್ಲ. ಒಂಬತ್ತು ಗಂಟೆಗಿಲ್ಲಾ ಉಟ ಹೊಡಿದು ಕಾಲು ಜಾಚಿ ಮಲಗಿರುತ್ತೇನೇ.”

ಈ ಕತೆಗಾರರನ್ನು ನಂಬಬಾರದು. ಸುಳ್ಳು ಹೇಳುವುದರಲ್ಲಿ ನಿಪುಣರು.” ಕೆನ್ನೆಗೆ ಮನುತ್ತೇಯ ಪೆಟ್ಟು. ಅವಳ ಸ್ವರ್ಥವಾದರೆ ನಾಕು. ಇಡೀ ದಿನದ ಆಯಾಸ ಮಂಗವಾಯೆ.

ಒಂದು ಬೆಳಿಗ್ಗೆ ಭಾವಯ್ಯ ಒಂದು, ಸುಧಾ ಕರೆಯುತ್ತಿರುವುದಾಗಿ ಹೇಳಿ ಹೋದರು. ಏಕೆಂದು ಕೇಳಿದರೂ ಹೇಳಿದೆ ನಗುತ್ತಲೇ ನಡೆದು ಬಿಟ್ಟರು. ಬರೆಯುತ್ತಿದ್ದುದನ್ನು ಬಿಟ್ಟು ಹಾಗೆಯೇ ಸುಧಾಳಲ್ಲಿಗೆ ಹೊರಟೀ

“ಬಾ....” ಮಂಚದ ನೇರೆ ಮಲಗಿದ್ದ ಸುಧಾ ಕರೆದಳು. ಅವಳ ಪಕ್ಕದಲ್ಲಿಯೇ ಹೋಗಿ ಕುಳಿತೆ.

“ಎಲ್ಲ ಸ್ವಲ್ಪ ‘ಆ’ ಅನ್ನು. ಹಾಗೆ.” ಒಂದು ಜೂರು ಮಿಶಾಯಿ ಬಾಯಿಗೆ ತುರುಕಿ ಕ್ಯೇ ಎಳೆದು ಮುತ್ತಿಟ್ಟಳು. ಬಾಯಿಗೆ ತುರುಕಿದ ಮಿಶಾಯಿ ತಿಂದು ಕೇಳಿದೆ.

“ಎನಕ್ಕೆ ನಿತೀನೆ ?”

“ನಿನಗೆ ಪುಟ್ಟಿ ತಂಗಿ ಕೊಡಲೇ ?”

ಬಾಯುಲ್ಲಿ ಹೇಳಲಾರೆ. ಬರೆದು ತೋರಿಸಲು ಪದ ಸಾಲದು. ಸುಧಾಳ ಮಾತು ಕೇಳಿ ಅಪ್ಪು ಅನಂದವಾಗಿಹೋರಿತು. ಅನಂದದಿಂದ ಹೊಟ್ಟಿ ತುಂಬಿಬಂತು.

“ಎಲಾ ಕಳ್ಳಿ !” ಮೃದುವಾಗಿ ಕೆನ್ನೆ ಹಿಂಡಿದೆ. ಅವಳ ಮುಖದಲ್ಲಿ ಓಕುಳಿಯಾಡಿತ್ತು. ಸಫ್ಯದಲ್ಲೇ ಸುಧಾ ನನಗೊಂದು ಪುಟ್ಟಾಣ ಕೊಡುತ್ತಾಡಿ.

“ಸುಧಾ ಮುಂದಿನ ಶಿಂಗಳು ಪುದರಾಸು, ಮುಂಬಯಿಗೆ ಪ್ರವಾಸ ಹೊರಡಬೇಕೆಂದಿದ್ದೇ ವೆ. ಹೋಗಿಬರಲೇ ?”

“ಯಾರ ಕೂಡ ?”

“ಕಾಲೇಚಿನವರೊಂದಿಗೆ.”

“ಅಗಲಿ, ಹೋಗಿ ಬಾ, ಆದರೆ, ಒಂದ ತಕ್ಕಣ ನನ್ನ ಮೇಲೆ ಒಂದು ಕಡೆ ಬರೆಯಬೇಕು ?”

ಅವಳನ್ನ ದಿಟ್ಟಿಸಿ ನೋಡಿದೆ. ತಮಾನೆ ಮಾಡುತ್ತಿಲ್ಲ. ನಿಜ ವಾಗಿಯು ಕೇಳುತ್ತಿದ್ದಾಗಿ. ಈ ಅಕ್ಕ ಒಮ್ಮೊಮ್ಮೆ ಹುಚ್ಚು ಹುಚ್ಚುಗಿ ಅಡಿಬಿಡುತ್ತಾಗಿ. ಆಥ ಮಾಡಿಕೊಳ್ಳುವುದೇ ಕಷ್ಟವಾಗಿಬಿಡುತ್ತದೆ.

“ಬರೆಯುವುದಿಲ್ಲವೇ ?”—ಮತ್ತೆ ಅಕ್ಕನ ಪ್ರಶ್ನೆ.

“ಬರೆಯುತ್ತೀನೆ. ಖಂಡಿತ ಬರೆಯುತ್ತೀನೆ.”

ಕಾಲದ ಸೇಳಿನಲ್ಲಿ ನಗ್ಗಿ ಹೋಗಿಬಿಡುತ್ತೀವೆ. ಕಣ್ಣ ಮುಣ್ಣಿ ಬಿಡುವುದರಲ್ಲಿ ಕಾಲ ಬಕು ದೂರ ಓಡಿಬಿಟ್ಟಿರುತ್ತದೆ. ಮುಂಬಾಯಿಗೆ ಪ್ರಯಾಣ ಬಿಳಿಸಬೇಕು. ಅಕ್ಕನನ್ನ ನೋಡಿಕೊಂಡು, ಹೇಳಿ ಬರಲು ಹೊರಟ್ಟಿ.

“ಹೇಗಿದ್ದೀರೂ ?” ನನ್ನ ಮುಖ ನೋಡುತ್ತಲೇ ಕೇಳಿದಳು.

“ನನಗೇನಾಗಿದೆ, ಕಲ್ಲಿಗಂಡಾಗಿದ್ದೀನೆ. ನಿನು ಹೇಗಿದ್ದೀರೂ ?”

ತಂದಿದ್ದ ನೋಸಂಭಿ ಅಕ್ಕನ ಕೈಗೆ ಕೊಟ್ಟಿ. ಒಂದನ್ನ ಪಕ್ಕದಲ್ಲಿಟ್ಟು ಕೊಂಡ ಅಕ್ಕ, ಪುತ್ತಿತ್ತಿಂದು ಸುಲಿದು ಎರಡು ತೊಳೆ ಬಿಡಿಸಿ ನನ್ನ ಬಾಯಿಗೆ ತುರುಕಿದಳು. ಸುಮೃನೆ ಬಿಟ್ಟರೆ ಎಲ್ಲವನ್ನ ನನಗೆ ತಿನಿಸಿ ಬಿಡುತ್ತಾಗಿ. ಅವಕ್ಕೆಯಿಂದ ಹಣ್ಣು ಕಿತ್ತುಕೊಂಡು ಬಿಡಿಸಿ, ನಾನೇ ಅವಳ ಬಾಯಿಗಿಟ್ಟಿ.

“ನಾನು ನಾಡದ್ದ ಮುಂಬಾಯಿಗೆ ಹೊರಡುತ್ತೀನೆ. ಒಂದು ತಿಂಗಳ ಪ್ರವಾಸ ಆಪ್ಪೆ. ಅವು ರಲ್ಲಿ ನಿನು ಮಗು ಎತ್ತಿಕೊರಡಿರಬೇಕು, ಆಂ ?”

“ಆಗಲಿ. ಹೋಗಿ ಬಾ. ಜೊಪಾನ್” ತಲೆದಿಸಿಗೆ ಕೃತಾಕಿ ಸೂರರ ನೋಟ್ಟಿ ತೆಗೆದು ನನ್ನತ್ತ ಜಾಟಿದಳು.”

“ಬೇಡ ನನ್ನ ಹತ್ತಿರ ಬೇಕಾಡಿದೆ.”

“ಇರಲಿ ತೆಗೋಳಿ.”

ಮರುಮಾತಿಲ್ಲದೆ ತೆಗೆದುಕೊಂಡೆ. ಬೇಡ ಅಂದ ಮಾತ್ರಕ್ಕೆ ಬಿಡುವ ಆಸಾಮಿಯಲ್ಲ. ವೈಧ ಚಚೆ, ಅಪ್ಪೆ. ಈ ಹಣದ ಮುಣ ಮನಸ್ಸು

ಮಾಡಿದರೆ ತೀರಿಸಬಲ್ಲಿ. ಆದರೆ, ಆದರೆ.... ಇದರ ಹಿಂದೆ ಇರುವ ಪ್ರೇನು ವಾತ್ಸಲ್ಯಕ್ಕೆ ?

“ಬಂದ ಮೇಲೆ ನನ್ನ ಮೇಲೆ ಕತೆ ಬರೆಯಬೇಕು.”

—ನಕ್ಕೆ ಹೇಳಿದೆ, ಹುಟ್ಟಿವ ಆ ಪುಟಾಣಿಯ ಮೇಲೂ ಬರೆಯುತ್ತೇನೆ.

○ ○ ○ ○

ಪ್ರಯಾಣದ ಆಯಾಸ ಹೊಸ ಗೆಳಿಯರೊಂದಿಗೆ ಮಾತುಕತೆ, ಮಧ್ಯ ಮಧ್ಯ ಉಪನಾಯಕ. ಸುತ್ತುವುದು. ಮತ್ತೆ ಪ್ರಯಾಣ. ಈ ಗಡಿಬಿಡಿಯಲ್ಲಿ ಸುಧಾಳಿಗೆ ಪತ್ರ ಬರೆಯಬೇಕೆಂದರೂ ಆಗಲಿಲ್ಲ. ನನ್ನ ಸುಧಾಳ ಪ್ರೀತಿ ವಾತ್ಸಲ್ಯದ ಮುಂದೆ ಇವೆಲ್ಲಾ ಅಲ್ಲವಾಗಿ ಕಂಡು ಬಿಡುವುವು. ಇನ್ನು ದಿನ ಕಳೆದುವಾಯಿತು. ಇನ್ನು ಒಂದು ವಾರ ಹೇಗೆ ಕಳೆಯುವುದು ?

ಡಿಸೆಂಬರ್ ತಿಂಗಳು. ಜಳಿ ಜಾಸ್ತಿ. ಹೊರಡುವ ಹಿಂದಲ ದಿನ ಸುಧಾಳಿಗೂ, ಒಂದಿರುವ ಆ ಪುಟಾಣಿಗೂ ಸ್ವೇಚ್ಛರ್ ತೆಗೆದುಕೊಂಡೆ. ನಾನು ಯಾವುದನ್ನು ಕೊಟ್ಟಿರೂ ಸರಿಯೇ ಅದನ್ನು ನುಮತಿಯಿಂದ ತೆಗೆದುಕೊಳ್ಳುತ್ತಾಳೆ.

ಪ್ರಯಾಣ, ಹೊಸ ವಾತಾವರಣ ಎಲ್ಲವೂ ಜೆನಾಗಿತ್ತು. ಆದರೂ ಆಕ್ಷಯನ್ನು ಒಂದು ತಿಂಗಳು ನೋಡಿದೆ ಬಹಳ ಬೇಸರವಾಗಿತ್ತು. ಒಂದವನೇ ಹೊಳ್ಳಾಲ್ಲಿ ಬಿಜ್ಞ ಸ್ವೇಚ್ಛರ್ ತೆಗೆದುಕೊಂಡು ಓಡಿದೆ. ಸುಧಾಳಿಗೆ ಹಣಿರು ಎಂದರೆ ಪ್ರಾಣ. ಈ ಸ್ವೇಚ್ಛರಿನ : ಬಣ್ಣ ಒಪ್ಪಬಹುದು. ಪ್ರಯಾಣ ಹೇಗಿತ್ತು ? ಇಳಿದು ಬಿಟ್ಟೆಯಲ್ಲ ! ನನ್ನನ್ನು ನೋಡಿ ಇಲ್ಲದ ಚಿಂತೆ ಮಾಡಿಕೊಳ್ಳುತ್ತಾಳೆ.

ಬಾಗಿಲು ಹಾಕಿರಲಿಲ್ಲ. ನೋಕಿದೆ. ವರಾಂಡದಲ್ಲಿಯೇ ಭಾವ ಪಶ್ರಿಕೆ ಓದುತ್ತಿದ್ದರು. ನನ್ನತ್ತ ನೋಡಿಯು ಅವರು ನುತ್ತೆ ಪಶ್ರಿಕೆಯಲ್ಲಿ ಕಣ್ಣಾಲಿಗಿದರು.

“ಭಾವ. ಹೇಳಿ, ಗಂಡೊ....”

ಅವರು ಹೇಳಲಿಲ್ಲ, ನನಗೆ ಸಿಲ್ಲಲು ಷ್ಯಾವಧಾನವು ಇಲ್ಲ, ರೂಪಿನ
ನೋಳಕ್ಕೆ ಓಡಿದೆ.

“ಸುಧಾ....” ಉತ್ತರವಿಲ್ಲ, ಮಲಗಿರಬೇಕು. ಕಿಟಕಿ ಬಾಗಿಲು
ಶೈಗಿದ, ಎಲ್ಲಿ ಸುಧಾ ? ತೊಟ್ಟಿಲು ? ಮಗು ? ಇಲ್ಲ, ಇದು ಯಾವುದು
ಇಲ್ಲ. ಮಂಜದ ವೇಲೆ ಹಾಸಿಗೆ ಸುರುಳಿ ಮಾತ್ರವಿದೆ. ಈಗ ಭಾವ ನನ್ನ
ಹಿಂದೆ ಬಂದು ನಿಂತಿದ್ದರು.

“ಸುಧಾ ಎಲ್ಲಿ ?”

“ಆವರ ತುಟಿ ಆದುರತೊಡಗಿತ್ತು. ಅತ್ತು ಕ್ಕೆ ಶೋರಿದರು.
ನೋಡಿದೆ ! ಅಲ್ಲಿ ಪೂರ್ಣೋ ಅಯ್ಯೋ ನನ್ನ ಮುದ್ದು ಸುಧಾ.....
ಎಷ್ಟು ಹೊತ್ತು ? ನನ್ನ ಸುಧಾ ಬರಲಾರಳು. ಹೊಸ ಜೀವ ಕೊಡುವ
ಹೋರಾಟದಲ್ಲಿ ಸೋತು ಹೊಡಳಂತೆ. ಅಯ್ಯೋ, ನನಗೆ ಹೊಸದು ಇಲ್ಲ.
ಹಳೆಯದೂ ಇಲ್ಲ.

ಕ್ಕೆಯಲ್ಲಿದ್ದ ಸ್ವೇಟರ್ ಮಣಗಟ್ಟಲೆ ಭಾರವಾಗಿತ್ತು. ಯಾರಿಗಾಗಿ
ತಂದಿದ್ದನೋ ಆ ವಸ್ತುವೇ ಇಲ್ಲದ ವೇಲೆ ಇನ್ನು ಇದರಿಂದ ಪ್ರಯೋಜನ
ವೇನು ? ಮೂಲೆಗೆಸಿದು ಎದ್ದು ನಿಂತೆ. ಹೃದಯ ಮರುಳುಗಾಡಿನಂತಾಗಿ
ಹೋಯಿತು.

“ಭಾವಯ್ಯ ಇದನ್ನು ತಗೊಂಡು ಹೋಗ್ಗಿಸಿ”

ಉತ್ತರ ಕೊಡುವ ಮುನ್ನವೇ ಗೋಡೆಯಿಂದ ಅಕ್ಕನ ಪ್ರೋಟೊ
ಕಳಚಿಕೊಂಡು ಹೊರ ನಡೆದೆ.

○ ○ ○ ○ ○ ○

ನಾನಿನ್ನ ಬರೆಯಲಾರೆ,

ಯಾವುದನ್ನು ಮಾಡಲು ಮನಸ್ಸೇ ಇಲ್ಲ, ಸುಧಾ ನನ್ನನ್ನು ಅನಾಧಿನ
ನಾಖಿ ಮಾಡಬಿಟ್ಟಳು. ಇನ್ನು ಯಾರಿಗಾಗಿ ಬರೆಯಬೇಕು ?

ಭ್ರಮೆಯಾವ ರೂಪದಲ್ಲಿ ಬಂದು ಕಾಡುತ್ತದೋ ಬಲ್ಲವಾರು !

ಯಾವ ಜನ್ಮದ ರುಣಾನುಂಬಂಧ ನನಗೂ ಈ ಸುಧೀಗೂ? ಒಡಹುಟ್ಟಿದವ ಇಲ್ಲ. ಯಾವ ಬಾದರಾಯಣ ನಂಟೂ ಅಲ್ಲ. ಬಹು ವರ್ಷಗಳ ಪರಿಜಯ ವಂತೂ ಖಂಡಿತ ಅಲ್ಲ. ಇಲ್ಲಿ ತಪ್ಪಿಟ್ಟಿ ಜನ್ಮ ಜನ್ಮಗಳ ಹೃದಯದ ಹಾಸುಹೊಕ್ಕು. ಕಂಡು ಎರಡು ವರ್ಷಗಳ ಹಿಂದೆ, ಅಷ್ಟೇ. ಅವಳ ಪರಿಜಯ, ಮೋಹ ಹೇಗೆ ಶಲ್ಯತೋರ್ ಆರಿಯೆ, ಎಲಾಲ್, ಮುಸುಕು, ಮುಸುಕು, ಸ್ವಷ್ಟವಾಗಿ ಬಿಡಿಸಿ ತೋರಿಸಲು ಇಂದು ಸಿನ್ನೆಯದೇನು? ಆಗಲೇ ಹೇಳಿದೆ. ಜನ್ಮ ಜನ್ಮಾಂತರದ ಹೃದಯಗಳ ಹಾಸುಹೊಕ್ಕು.

ನನ್ನ ಸುಧಾಳನ್ನು ಮುಂದೆ ಕೂರಿಸಿಕೊಂಡು ಹೂ ಮುಡಿಸಿದೆ. ತುಟ್ಟ ಯಲ್ಲಿ ಅದೇ ಮಂದಹಾಸ, ಕಣ್ಣನಲ್ಲಿ ಅದೇ ವಾತ್ಸಲ್ಯ, ಮಲ್ಲಿಗೆ ಎಂದರೆ ಆವಲಿಗೆ ತುಂಬಾ ಪ್ರೀತಿ. ಆದರ ಕಂಪು ಸರಳತೆಗೆ ಮೆಚ್ಚುತ್ತಾಳೆ. ಕೊಂಡು ತಂದುದ್ದಲ್ಲ, ಎದುರು ಮನೆಯ ರಾಧ ಕೈತೋಟಿದಲ್ಲಿ ಸೀರು ಹಾಕಿ ಬೇಳಿಸಿ ದೃಷ್ಟಿ ಕಿತ್ತು ವಿಜಯಕೆ ಕೊಟ್ಟಿದ್ದು. ಸುಧೀಯನ್ನು ಎವ್ವು ಸೋಡು ತ್ರೈದ್ದರೂ ತೃಪ್ತಿಯೇ ಇಲ್ಲ. ಎವ್ವು ಮಾತನಾಡಿದರೂ ಗಂಟಲು ನೋಯು ವುದೇ ಇಲ್ಲ.

“ಬಂದಮೇಲೆ ನನ್ನ ಕತೆ ಬರೆಯಬೇಕು?”

ನಕ್ಕು ಹೇಳಿದೆ. ಹಂಟ್ಟಿವ ಆ ಪುಟ್ಟಾಣಿಯ ಮೇಲೂ ಬರೆಯುತ್ತೇನೆ ಚೆಚ್ಚಿದ್ದೆ, ಸುಧಾಳ ಕಣ್ಣನಲ್ಲಿ ಸೀರು. ಅತ್ಯಂತ ನಾನಲ್ಲ, ಆವಳು. ನನ್ನ ಹೃದಯದೊಳಗಿನ ಆವಳ ಹೃದಯ. ಮೃದುವಾಗಿ ಬರೆಸಿದೆ. ಸ್ನೋಂದುಕೊಂಡಾಳು. ಬರೆದು ಬಿಡಬೇಕು ನನ್ನ ಸುಧಾಳ ಮೇಲೆ ಕತೆ ಬರೆದುಬಿಡಬೇಕು ಹೇಗೆ ಬರೆಯಲಿ?

“ಮಲ್ಲಿಗೆ!” ರಾಧೆ ದಂಡಿ ಕಟ್ಟಿಕೊಟ್ಟಿದ್ದಾಳೆ. ಅಕ್ಕನಿಗೆ ಮುಡಿಸು ಕ್ಯಾಮುಗಿದೆ.

“ಬಂದಮೇಲೆ ನನ್ನ ಕತೆ ಬರೆಯಬೇಕು.”

“ಸುಧಾ ಮೆಳ್ಳನೆ ಕೇಳಿತ್ತಿದ್ದಾಳೆ. ಯಾಕಣ್ಣ ಅಳ್ಳೀಯಿ? ಕಾಗದ ತಗೋ ಕತೆ ಬರಿ ನನ್ನ ವಂದ್ದು ವಿಜಯ ನಾನು ಕೊಟ್ಟಿ ಕಾಗದದಲ್ಲಿ

ಪುಸ್ತಕ ಹೊಲಿಸಿಕೊಂಡಿಲ್ಲ' ಮೇಜಿನ ಮೇಲಿದ್ದ, ಲೇಖನಿಯನ್ನು ಕೃಗೆ ಕೊಟ್ಟಿಳು. ಕೊನೆಯದಾಗಿ ಬರೆದುಬಿಡಬೇಕು; ಜನ್ಮಜನ್ಮಾಂತರಗಳಲ್ಲಾ ಅಳಿಯದಂತೆ ಹೃದಯದ ಮೇಲೆ ಒಳ್ಳಿತ್ತಿರುವ ಸುಧೀಯ ಕಡೆ ಬರೆದುಬಿಡಬೇಕು. ಅಲ್ಲ, ನನ್ನ ಗೋಳಿನ ಕತೆಯನ್ನು ತೋಡಿಕೊಳ್ಳಬೇಕು. ಬರೆಯತೋಡಿದೆ.... ನಾನಿನ್ನ ಬರೆಯಲಾರೆ.

ಡಮ್ಮೆ ಪ್ರಕಟಿಸಿಗೆಳು

ಕನಸು ನನಸು ಎಂ. ಕೆ. ಜಯಲಕ್ಷ್ಮಿ ೨-೦೦
ಒಂದೇ ಹಾಡು ಎಡು ರಾಗ ಯುಂ. ಜಿ. ಭೀಮರಾವ್ ೨-೫೦
ಮಹಾಯುದ್ಧ ಬೀchi ೨-೩೫
ರುಕ್ಷಿಣಿ ಮಾನಿಸಕರೆ ರಂಗನಾಥ್ ೨-೦೦
ಕಳ್ಳರ ಸಂತೆ ಎ. ಎಸ್. ಮೂರ್ತಿ ೨-೩೫
ಕನಸಿನ ಕಡೆ ಎಂ. ಕೆ. ಜಯಲಕ್ಷ್ಮಿ ೨-೦೦
ಪಥವಿಹೀನೆ ಯುಂ. ಜಿ. ಭೀಮರಾವ್ ೨-೫೦
ಕಂಬನಿಯ ಮಾಲೆ ಮಾ. ಭೀ. ಶೇಖರಿರಾವ್ ೨-೩೫
ಸೂಳಿಯ ಮಗಳು ಎ. ರಾಮನ್ ೨-೦೦
ಸ್ವಷ್ಟಿ ಸಾಧ ಪಾನ್ಯಂ ಶಂಕರಮೂರ್ತಿ ೨-೦೦
ಮಂಗಳವಾದ್ಯ ಮೊಳಗಿತು ಎಂ. ಕೆ. ಜಯಲಕ್ಷ್ಮಿ ೨-೫೦
ಹೆರಿಯಾಳದೇವಿ ತ. ಪ್ರ. ವೆಂಕಟರಾವ್ ೨-೩೫
ಸೈಸಿಸದ್ದೀ ಬೀರೆ ಮ. ರಾಮಮೂರ್ತಿ ೨-೫೦
ಹೊಸಬಾಳನ ಹೊಸ ಹಾಡಿ ಯುಂ. ಜಿ. ಭೀಮರಾವ್ ೨-೩೫
ಮಳಸಮೃನ ಸಂಸಾರ ನಾಡಿಗೇರ ಕೃಷ್ಣರಾಯ ೨-೩೫
ಮುಡಿಯೇರಿದ ಹೂ ಉಪಾದೇವಿ ೨-೫೦
ಸಮರ ಕೋಲಾಹಲ ಎಂ. ಕೆ. ಜಯಲಕ್ಷ್ಮಿ ೨-೩೫
ಬಾಳ ಬೆಳಕು ಶಾರದೆ ೨-೩೫
ಮದನಿಕೆ ತ. ಪ್ರ. ವೆಂಕಟರಾವ್ ೨-೫೦
ಅರು ಏಳು ಸ್ತ್ರೀ ಸೌಖ್ಯ ಬೀchi ೨-೩೫
ಬ್ರಹ್ಮಚಾರಿಯ ಮಗ ಬೀchi ೨-೩೫

ದೇವಂತ ಸಾಹಿತ್ಯ
ಭಾಷ್ಯಂ ರಸ್ತೆ, ಬಂಗಳೂರು-೨

ನಮ್ಮ ಕಥೆಗಾರರನ್ನು ಕುರಿತು ನಾಡಿನ ಖ್ಯಾತರು ಹೀಗೆನ್ನುತ್ತಾರೆ :

“ಕನ್ನಡದಲ್ಲಿ ಇಂದು ಬರೆಯುವವರು ಒಹಳವಾಗಿದ್ದಾರೆ. ಅವರೆ ಬರೆಯಲ್ಲಿ, ಬಲ್ಲವರು” ವಿರಳ. ಈ ವಿರಳ ವರ್ಗಕ್ಕೆ ಸೇರಿದವರೆಂದ್ರಿ ಬ್ಯಾರು ಗೇಣು ಮಾವಿನಕೆರೆ ರಂಗನಾಥನ್. ಪೌರಫ ರೀತಿಯ ಈ ಗಾರಿಕೆಗೆ ಯೆಸರಾದವರು. ಅವರ ಕಥಗಳ ಸಂಗ್ರಹವನ್ನು ಓಟಿ, ಕುಣಿ ಸೊಂದರಾತ್ಮಕಾರ್ಭವ ಮಾಡಲು ಎಲ್ಲಿರೂ ಪ್ರಯತ್ನ ಮಾಡುವರೆಂದು ನಂಬಿದ್ದೇನೆ. ರಂಗನಾಥನ್‌ರವರು ಹೀಗೆಯೇ ತಮ್ಮ ಸಾಂಪಿತ್ಯ ವ್ಯವ ಸಾಯವನ್ನು ಮುಂದುವರೆಸಿ, ನಾಡಿಗೆ ಸತ್ಯಲಗಳನ್ನು ದಾಖಲಿಸಿ ಲಾಭಕ್ಕಾಗಿ ಕೊಡಲೇಂದು ಹಾರ್ಯಸುತ್ತೇನೆ”

—ತಿರುಮುಲೆ ತಾತಾಚಾರ್ಯರ ಶರ್ಮ

“ಮಾವಿನಕೆರೆ ರಂಗನಾಥನ್ ಅವರ ಚೊಳ್ಳುಲ ಕೃತಿ ಇವು. ಉದಯೋನ್ನಾಯಿ ಬರವಗಾರರಲ್ಲಿ ಬಹು ಪ್ರಶ್ನ. . ಈಗಾಗಲೇ ಅವರ ಕಥಗಳು ಸಾಱಿನ ಯೆಸರಾಂತ ಪತ್ರಿಜಾತ್ಮಕ್ಕೆ ಪ್ರಕಟವಾಗಿದ್ದು ಒಂದಾಗರಿಂದ ಸ್ನೇ ಅನ್ನಸಿಕೊಂಡಿವೆ. ‘ಮಲ್ಲಿಗೆ’ಯಲ್ಲಿ ಇವರ ಕತೆಗಳನ್ನು ಮೆಚ್ಚಿ ಪ್ರಕಟಿಸಿದ್ದೇನೆ. ಕತೆಗಳ್ಲಿ ಲ್ಲಿ ಹೊಸ ಜಾಡನ್ನು ದಾಂಡಕ ಬೇಕು. ಹೊಸದಾರಿ ತುಳಿಯಬೇಕು ಎನ್ನುವ ದಂಬಲವೂ ಇದೆ. ಅದಕ್ಕೆ ಈ ‘ರುಕ್ಷಿಣಿ’ ಕತಾಸಂಕಲನವೇ ಸಾಕ್ಷಿ.”

—ನಾಡಿಗೇರಿ ಕೃಷ್ಣರಾಯ

“ಮಾವಿನಕೆರೆ ಅವರು ಚಿಕ್ಕ ವಯಸ್ಸಿನ ಪದಮೀಥರಾ. ಈ ವಯಸ್ಸಿಗೆ ಲೇಖಿನ ಹಾಗೂ ಪ್ರಕಾಶನದ ಕೀತೆಯನ್ನು ಆರಿಸಿಕೊಂಡಿದ್ದಾರೆ. ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಅಭಿರುಚಿಯಿರುವ ಇವರು, ಇದುವರೇಂದ್ರಿ ಮಾಡಿದ್ದ ಸ್ವಲ್ಪ; ಮಾಡಬೇಕಾದಾದು ಬಹಳ ಎನ್ನುವ ಅವರಾಂತ ಮನೋಭಾವದವರು. ಪ್ರೇರಣಾಗಾಮಿ ಸಾಹಿತ್ಯ ಸಂಪೂರ್ಣ ಪ್ರಕಾಶನದಲ್ಲಿ ನಾಲ್ಕುರು ಕೃತಿಗಳನ್ನು ಪ್ರಕಟಿಸಿದ್ದಾರೆ. ಹಲವೇರು ಸಂಘಸಂಬಾಧಕ್ಕೆ ಇವರ ಪಾಲಿಗಿದೆ.”

‘ವಿಕ್ರಮ’

ಡೇವಂತ ಸಾಹಿತ್ಯ

